

“ಮೇಲೆಕಲ್ಲಿನೊಡನೆ ಮಾತುಕತೆಗಳು?”

ಲಘು ನಿಬಂಧಗಳು

ಲೇಖಕ:
ಶಿವರಾಮ ಕಾರಂತ

(ಎರಡನೆಯ ಪುಸ್ತಕ)

೮೬೫

ಪ್ರಕಟಕ:
ಹಿನ್�ು ಮುದ್ರಣ, ಪ್ರಕಟಣಾಲಯ, ಪುತ್ತೂರು, ದ. ಕ.

ಚಿಲೆ: ರೂ. ೧-೫-೦

ಮೊದಲ ಮಾತ್ರ

ಈ ಲಘು ಬರಹಗಳು ಹಿಂದೆ, ಸ್ವದೂರಾಭಿಮಾನಿಯಲ್ಲೂ, ಇಸ್ಕುಶ್ವರ ಪತ್ರಿಕೆಗಳಲ್ಲೂ ಪ್ರಕಟಿವಾದುವು. ಕೊನೆಯ ಬರಹ ·ಆಶ್ಚರ್ಯ ಪ್ರಲಾಪ ಮಾತ್ರ ಯೋಸತಾಗಿ ಸೇರಿಸಿದುದು. ನಮ್ಮ ಜನ ತಯ ಸಂಸ್ಕೃತಿಯ ಮೈಲಿಕಲ್ಲುಗಳೇ ಈ ವಿವಿಧ ನಿಬಂಧಗಳ ಗುರಿ; ಅವನ್ನು ಕೆಣಕಿ, ಏಜಾರ ಪ್ರಚೋದನ ಮಾಡುವುದೇ ಉದ್ದೇಶ. ಅನುಗಳಲ್ಲಿ ಕೆಲವು ನಿರುದ್ದೇಶಿತವಾದ ಯಾಸ್ಯಪ್ರೇರಣ ಮಾಡಲೂ ಬಹುದು. ಅಂತೆ ಲಘು ಪ್ರಬಂಧಗಳಾಗಿ ಅವು ಓದುಗರನ್ನು ಸಂತೋಷಗೊಳಿಸಿದಲ್ಲಿ ಬರೆದವನ ಶ್ರಮ ಸಾಧಕವೇದೇ ತಿಳಿಯುತ್ತೇನೆ.

ಬುಡ್ಲೂರು.

ತಾ. ೧೫ - ೪ - ೧೬೪೪.



೧೩,

ಶಿವರಾಮ ಕಾರಂತ.



ಮೈಲಿಕಲಿನೊಡನೆ ಮಾತುಕತೆಗಳು

ನಮ್ಮೊರ ಕೆರೆ

ಒಳ್ಳಿ ಉರುಗಳಿಳ್ಳಿ ಒಂದೊಂದು ಕೆರೆಯಿರಬಹುದು; ಯಾಗಿ
ಇದೆ ಉರುಗಳ ಉರೀ ಅಳ್ಳಿವೆಂದರೂ ಸಲ್ಲಿವುದು. ಅಂತೆಯೇ ನಮ್ಮು
ಉರುಗಳು ಒಂದು ಕೆರೆಯಿತ್ತು—ಇದೆ. ನಮ್ಮೊರ ಕೆರೆಯೆಂದ ಮೇರೆ
ವನ್ನಾದರೂ ಹೆಚ್ಚು ಇರಬೇಡವೇ? ಅದರ ದೇಶರೇ ಅದನ್ನು ಸಾರು
ತ್ತದೆ. ಕೆರೆಯನ್ನು ಕಟ್ಟಿಸಿದವರು ಗಟ್ಟಿಗರಾದುದರಿಂದಲೂ ಪನ್ನೋ—
ಅದಕ್ಕೆ ಜೆನ್ನಾದ ಹೇಸರನ್ನು ಇಟ್ಟಿದ್ದರು. ಅದನ್ನು ಕೇಳಿದಲ್ಲಿ, ಎಷ್ಟೋ
ಉರವರಿಗಂತೆ ನಮ್ಮೊರವರು ಜಾಣಿಂದು ತಿಳಿಯುವುದು. ಯಾಬ್ಜ್ಞ
ಇಂದ್ರವರೆ ‘ಗುರುಸಿದ್ಧಾಷ್ಟನ ಹೊಂಡ’, ಮೈಸೂರವರರೆ, ‘ಅಮೃಸಂಪ್ರದ್ಯಾ’,
ಬೊಮ್ಮಸಂಪಂದ್ಯ’, ‘ನೀಲಸಂಪದ್ಯ’ಗಳು ಏನು ಜೆಲುವಿನ ಹೇಸರುಗಳಿಂತೆ?
ಮುಂತ್ತಿವಾಗಿ ಎಮೈಗಳ ಸಾಧಕ್ಕೆ ಯೋಗ್ಯವಾದವುಗಳನ್ನು ಸಮುದ್ರ
(ಸಂಪದ)ವೆನ್ನುಡೇಕೇ? ಕಡಲು ಕಾಣಿದ ಮೈಸೂರವರಿಗೆ ಕೆರೆ ಸಮುದ್ರ
ವಾದರೆ, ಯಾವ್ಯಾಂತಿಯ ಸೀರು ಕಾಣಿದ ಮಂದಿಗೆ, ಕೆರೆ ಹೇಳಿದವರೆ
ಯಿತ್ತು. ಕಡಲಷ್ಟು ಕಾಣಿತ್ತಿರುವ ನಮ್ಮು ಜನರಿಗೆ ಕಡಲಿನ ಮುಂದೆ
ಕೆರೆ, ತೀಘ್ರ! ಇಂತೆಯೇ ಸಮ್ಮಾರ ಕೆರೆಗೆ, ‘ವರುಣತೀಘ್ರ’ ಎಂಬ
ನಾಮಕರಣವಿದೆ. ಅಲ್ಲಿಂದ ವಡುವಣಕ್ಕೆ ಹೊದರೆ ಒಂದು ಮುಂದು
ದೂರದಲ್ಲಿ ವರುಣನ ರಾಜ್ಯವದೆ. ಅಲ್ಲಿನದು ಉಪ್ಪು-ಸೀರು; ಇಲ್ಲಿನದು
ಸಿಹಿ ಸೀರು. ಅಲ್ಲಿಂದಿಲ್ಲಿಯ ತನಕ ಒಂದು ಕಾಲದಲ್ಲಿ ಕಡಲು ಯಾಸಿ
ಬ್ರಾಹ್ಮಣಿಕು; ಅಂತೆಯೇ ಕಡಲಿನ ಮರಳಿನ ರಾತ್ರಿ ಇದರ ಸುತ್ತು ಲಾ

ಹಾಸಿಕೊಂಡಿದೆ. ಸಿಮ್‌ಅವಾಗಿಯೂ ಉಳಿದಿದೆ.

ಸೇಕೆಗಾಲದ ಒಂದು ದಿನ ನನ್ನ ಸವಾರಿ, ನಿತ್ಯದಂತೆ ಅಲೆದಾಡಲು ಹೊರಟಿತು. ಉರ್ವರೆಳ್ಳಿ ಅಲೆದಾಡಿಕೊಂಡು, ನಮ್ಮುರ ಕೆರೆಯೇ ರಿಯು ಮೇಲಕ್ಕೆ ಬಂದು ಕುಳಿತೆ. ಅಲ್ಲಿ ಕ್ಯಾಂಪ್ ಮರಳನ್ನು ಪಾರಿ ಸುತ್ತು ಎಷ್ಟುಹೊತ್ತು ಕಳೆದೆಸೋಣಿಕೊಂಡೆಯೇ ಬಾಸಿನ ಬಣ್ಣಗಳೆಲ್ಲ ಮಾರುವಾಗಿ ಹೊಗಿದ್ದು ಸ್ಥಾನಕ್ಕೆ ಮೇರುಗೆ ತಂಪಿದಲು ಸ್ವಾನ ಮಾಡುವ ಎಂದು ಕೆರೆಗಳಿಂದು ಹೊಡಿ. ಯಾವ ಕಡವಿಸಿಂದಿಳಿಯಲ್ಲಿ—ಎಂದು ಯಿಂದಿಂದಾವರೆನಾಗಿಸೇಕಾಯಿತು. ಹಾಗೇ—ನಮ್ಮುರ ಕೆರೆಯಸ್ವಾಳಿ ಯಲು ತುಂಬ ಪರಿಷಯ ನಿರಬೇಕು. ಸೀರಲ್ಲಿ ಮುಖುಗುವ ಭೀತಿ ಯೆಳ್ಳಿ. ಕೊರಳಿಗೆ ಕಳ್ಳುಕಟ್ಟಿ ಕೊಂಡು ಬಿದ್ದರೂ ಅಲ್ಲಿ ಪ್ರಾಣ ಹೊಗ ಲಾರದು. “ಅತ್ಯಹತ್ಯೆಗಿದ್ದ ತಾಣವಲ್ಲಿ” ಎಂದೇ ಅದರ ಬಿರುದು. ಆದರೆ ಇಂದ ಯುವವರ ಹೇಡರಿಕೆ ಇದು: ಸಮನಾದ ದಾರಿಯಲ್ಲಿ ಇಂದ ಯಂದವನು ಸೀರು ಸೀರುವ ಬದಲು ಕೇಸರನ್ನು ಮುಕ್ಕಿಯಾನು! ಅದ ಕ್ಷೇತ್ರ ಪರಿಷಿತಿ ಚೇಕಾಡುದು. ಕಾಲಿಟ್ಟಿಲೆ ಆ ಕಾಲಿಗೆ ಕವ್ಯ ತಗಲ ಬರುದು; ಸೀರೆನಳ್ಳಿ ಸುತ್ತಿಕೊಳ್ಳುಬರುದು; ಯಾವು ಕಡಿದರೂ ಕಡಿಯಬರುದು. ಅದ್ದೂ ಆವಾವರ ರಣಯ ಮೇಲಿನ ಬರಹ—ಎಂದು ಉಂಟಿಸುವ. ಆದರೆ ಸಾಧು ನಮಾಡುವವರು ಬಟ್ಟಿಬಗೆಯಲು ಬಯಸ ಬರುವಳಿ. ಆದಕ್ಕೆ ಕಳ್ಳು ಬೇಕು. ಆ ಕಲ್ಲಿನ ಮೇಲೆ ಕಾಲಿರಿಸಿದರೆ ವಾಮಾಜಿಯಿಂದ ಜಾಂ ಆವನು ಸೀರು ಸೀರಬಾರದು. ಅದು ಮಾತ್ರ ಪಳ್ಳಿ-ಸೀಪು ಎಲ್ಲಿ ಇಂದರಿ—ನೂಬುದರ ಮೇಲಿಂದ ನಿಮ್ಮ ವರ್ಣ ತೂಕ ವಾದಿತು. ವಡುವಣಿದಂದಿಳಿದರೆ ತೂದುರಾಗುವಿರಿ. ತೆಂಕು, ಬಡಗು ಬ್ರಾಹ್ಮಣ್ಣದ ಗುರುತು; ಮಾಡಣದವರು, ಅವರು, ಅವರನ್ನು ಬ್ರಾಹ್ಮ

ಎಲೆಂದು ಕರೆಯಬೇಕವ್ಯಾ - ಹೀಗೆಲ್ಲ ಖಾರಿನ ರೂಢಿಧರ್ಮ

ಆದರೆ ಒಮ್ಮೆ ಕರೆಯಸ್ತಿಂದು ಎಲ್ಲಿಗೆ ಹೋದರೂ ನಡುವನ್ನು ವಿಶರದಪ್ಪು ಸೀರು. ಮಳೆಗಾಲದಲ್ಲಿ ಸೀರಿನ ವಿಂತಿ ವಿಶರಲಾರದು. ಸೆಬದಲ್ಲಿ ಈಸುವುದಕ್ಕಿಂತ ಇಲ್ಲಿ ಈಸುವುದು ವಾಸಿ. ಯಾಗೆ ನಡುಸೀ ವಲ್ಲಿ ಕೈಯಿಟ್ಟು, ಕಾಲು ಬಿಟ್ಟು, ತಲಭಸಾಗಿ ಬಾಯಿಂದ ಸೀರನ್ನು ಸುಳಂಗುಳು ಮಾಡುತ್ತಿರುವುದು ನನ್ನ ಪನ್ನು. ಅಲ್ಲಿ ಕುಳಿತರೂ ಆಯಿತು. ತುಸು ವಿಶರಿ ಮುಂದ ಸರಿದರೆ ಕೆಸರು ತುಳಿಯಬೇಕು. ಜಗಳೇ ನಾಳ ಸೆಚ್ಚು; ಒಳ್ಳೆಗಳ ವಿಧಾರ-ಇನ್ನೂ ಮುಂದೆ. ಸೆದಿಲೆಗಳ ನಾಳಗಳೇ ಕುಲಿಗೆ ಸುತ್ತಿ. ಹಗ್ಗ - ಹಾವು ನ್ಯಾಯ ವನ್ನು ಕಲ್ಪಿಸಲೂ ಬಹುದು.

ಈ ರೀತಿಯ ಜಲ - ಸೆಲ ಸ್ತುಂಭನ ವಿದ್ಯೇಯಲ್ಲಿ ಎಳೆತನದಿಂದ. ಹಾರಂಗತಸಾಗಿ ಬಂದ ಸಾಸು, ಆ ದಿನವು ಸೀರನ್ನು ಇಡಿದೆ. ಸೆಕೆಯ ಕಾಟ ತಪ್ಪಿಸಿ, ಯವರು ತೀತವಾಗುವ ತನಕ, ಕತ್ತಿನ ತನಕ ಸೀರಲ್ಲಿ ಕುಳಿತಿರುವ ಬಯಕೆಯಿಂದ, ಆ ನಸುಕಿನಲ್ಲಿ ಇದೆ. ಆದರೆ ಕಾಲಿಗೆ ಸೀರು ತಗಲಿತೇ ವಿಸ್ತಾ ಕಾಲಿನಿಂದ ಮೇಲಕ್ಕೇರಲಿಲ್ಲ. ಯಾಗೇನೆ ನಡನಡೆದು ಸುಂದುವರಿದೆ. ನನ್ನ ತರಿರವು ಸೀರ ಕುಸೀಯೆಂಚರಲ್ಲಿ ನನ್ನಸ್ತಿಂಧಿಸಿ. ಬಿಟ್ಟಿತು. ಬಾವಿಗೆ ಬಿಡ್ಡವಸಂತೆ ಗಾಬರಿಗೊಂಡು ಆಚಿಂಚಿಗೆ ಕೈಯೊ ಇಡಿ. ಆ ಸೀರಿನ ಹೊಂಡ ಆಳವಾಗಿರಲಿಲ್ಲ; ಆಗಲವೂ ಆಗಿರಲಿಲ್ಲ. ಇದ್ದುದರಲ್ಲಿ ತೃಪ್ತಿಪಟ್ಟು ಕುಳಿತೆ. ನನ್ನಾಚೆ ಇನ್ನೊಂದು ಹೊಂಡ ಚಲಿ, ತಪಿಸ್ತಿಯಂತೆ ಕೋಣಪ್ಪೊಂದು ಮುಲಗಿಕೊಂಡಿತ್ತು. ಅದರ ಮೇಲೆ ಸಮ್ಮೂರಿನ, ಬಡಾ ಕಷ್ಟಗಳು ಕುಳಿತಿದ್ದವು. ನಮ್ಮರಿನ ಹಿರಿಯ ಕರ್ಮೆಗಳೆಂಬ ಒಂದು ಗೌರವವಲ್ಲವಾಗಿದ್ದರೆ, ಈ ನನ್ನ ಶೀಥಿಂಬಂಧುಗಳ ಮೇಲೆ ನನಗೇತರ ಹೆಮ್ಮೆ? ಅವನ್ನು ಗದರಿಸಿ ಹಿಡಿಸಲೇ?

ನಮ್ಮುರ್ಕರಕ್ಕೆ, ಬಾಯಿ ತೆರೆದರೆ ಕಿವಿಯೋಡೆದೀತು. ನಮ್ಮುರ್ಕರವರೆ ಗಂಟಲದನಿ ಅದಕ್ಕೊಂದು ಕಡಮೆಯಿಲ್ಲ; ಆದರೂ ಸ್ವಧೇರಿಗೆ ನನ್ನಲ್ಲಿ ಸಾರಸ ಸಾಲವಾಯಿತು.

ಈ ಅವಸ್ಥೆಯಲ್ಲಿ ನನ್ನ ಸ್ವಂತ ಹೆಮ್ಮೆಯು ಕುಗ್ಗಿತು. ಆಚೆ, ಸಹ ವಾಂಜ್ಞೆ ಕನಾಗಿರುಪ್ಪದು ಗಂಡು ಎಮ್ಮೆ; ಅದೂ ಸೆಕೆಗಾಗಿ ನೀರಲ್ಲಿ ರೋಗಾರೂಢವಾಗಿದೆ. ಇದನ್ನಲ್ಲಿ ಎನ್ನಿಸಿ ನನಗೆ ನಮ್ಮ ಉರ ಕೆರೆಯ ಹೆಸರಿನ ಪಿಂಚಾರವಾಗಿ ಹೊಡಿದು “ಅಯ್ಯೋದೇವರಿ! ಯಾರಪ್ಪ—ಈ ಕೆರೆಯನ್ನು ವರುಣಿಧರವೇದು ದೇಣಿ ಮಾನ ಕಳಿದವರು?” ಎಂದು ಉದ್ದಿಷಿದೆ. ನನ್ನ ಬಾಯಿ ತೆರೆದುದೇ ತಡ—ನನ್ನ ಕರೆ ಬಂಧುಗಳಾದ ಮುಂಡೂಕಗಳು “ಇಂಕಿ ಲಾಬ್ ಜಂದಾ ಬಾದ್” ಎಂದು ರಾಗಮಾಡಿದ್ದವರು. ಅದನ್ನು ಕೇಳುತ್ತಿರುವುದರೀಳಗೇನೆ ನಮ್ಮುರ ಕೆರೆಯ ಅತ್ಯಾನ್ಯ ಮೇಲೆದ್ದು “ನಕೆ ಸಿನಗೆ ವ್ಯಧಿ? ನನ್ನ ಹೆಸರಿಗಾಗ ಬೇಸರಿಕೆಯೇನು?” ಎಂದಿತ್ತು.

“ಅಲ್ಲವಯ್ಯಾ ಜಲಪ್ರೇತ! ಇದೇನು ಕೆರೆಯೇ, ಕಷ್ಟೇಗಳ ಆವಾಸವೇ? ಎಮಾರಲಯವೇ?....ಇದನ್ನು ಶೀಧರವೇನು ಬೇಕೇ?”

“ಅಲ್ಲಾ, ಸಿಟ್ಟಾಗುವಯೇಕೇ? ಇನ್ನುವರು ಇದಕ್ಕೂ ಹೊಲಸಾದ ಶೀರನ್ನು ಶೀಧರವೇನು ಕುಡಿಯುತ್ತಿರುವಾಗ, ಅದಕ್ಕೆ ಕಾಸನ್ನು ತೆತ್ತುವಿಂದುವಾಗ, ನಾನೇನು ಕಡಮೆ! ನನ್ನಲ್ಲಿನ ವಿಂಯಾಟಕ್ಕೆ ದಂಡತೆರಬೇಕಾಗಿಯೂ ಇಲ್ಲ!” ಎಂದಿತು ಜಲಪ್ರೇತ.

“ಅದು ಸಮನಯಾಗಿ; ಅದರೆ ನಿನ್ನ ದುರ್ದ್ಯವಕ್ಕಾಗಿಯೇ ಸಣ್ಣ ಮರುಕ. ನಾನು ಚಿಕ್ಕವನಾಗಿದ್ದಾಗ ಇಲ್ಲಿ ಬಂದು ವಿಂದ ಹಂಬಲ ವಿಂದ ಈಗಲೂ ಬಂದೆ. ಆಗ ಶೀಧರವೇಬ ಹೆಸರು ತುಸುವಾದರೂ

ಸಲ್ಲಿತಿತ್ತು. ಈಗ ಇಲ್ಲಿ ನೀರೂ ಇಲ್ಲ; ನಾರುವುದೂ ಹೆಚ್ಚಾಗಿದೆ. ಇದೇನು ಸಂಸ್ಕಾರ?" ಎಂದೆ.

ಜಲಪ್ರೇತ ನಕ್ಕಿತು. "ಸಂಸ್ಕಾರವೇ? ಅದು ತೀರ ಕ್ರಮಗತವಾದುದು. ಇದು ಕಾವ್ಯಮಯವಾದುದು. ಜೀವನದಲ್ಲಿ ಏಳು.. ಬಾಳು, ಬೀಳುಗಳಿರುವುಂತೆ—ನನಗೂ ಮುನಿರನೆಯ ಕಾಲ ಬಾವಿದೆ."

"ಇದೇನು ವೇದಾಂತವಯ್ಯಾ?"

"ಇದು ವೇದಾಂತವಲ್ಲಿ ರಸಿಕ, ಇದು ಕಾವ್ಯ!"

"ಎನು ಕಾವ್ಯ? ಕಾವ್ಯವೆಂದರೆ 'ಕೇವ್ಯ' ವೇ? ಮೊಲಸೇ?"

"ಮೊಲಸಿನಲ್ಲಿ ಸತ್ಯವಿದೆ, ಸೌಂದರ್ಯವಿದೆ!"

"ಹೇಗೆ?"

"ಈಗ ನನ್ನ ಚರಿತ್ರೆಯ ಸೌಗಸಸ್ಯೇ ಕೇಳು:

ಮೊದಲು ನಾನಾದೆ ಒಟ್ಟು ನುಷಿಗಾಗಿ

ಆ ಬಳಿಕ ನೆರವಾದೆ ಉಂಟ ಕೃಷಿಗಾಗಿ

ಕುಗರುವೆ ನೋಡಯ್ಯ ನುಷಿಗಾಗಿ—"

ಆ ವರ್ತನನ್ನ ಕೇಣ ಕಾವ್ಯದ ಸೌಗವನನ್ನ ಪೂರ್ತಿ ಮಾಡಲು:
"ಕೂಡಲ ಸಂಗಮದೇವಾ" ಎಂದೆ ನಾನು.

"ನೋಡು, ದಿನೇ ದಿನೇ ನನ್ನಿಂದಾಗಿ ಬದುಕುತ್ತಿರುವ ಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಹೊರತು ಕಡಮೆಯಾಗಿಲ್ಲ. ಮೊದಲು ಎರಿ ಸ್ವಾಕ್ಷರಿಸಿಯಾಗಿದ್ದ ನಾನು, ಡಮೊಕ್ರಿಸಿಗಾಗಿ ಬಾಳಿದೆ. ಈಗ ತೀರ ಮಿಶಾ ಲಾಘ್ವದ 'ಕ್ರೇಸಿ' ನನ್ನದು; ನುಸಿಯೇ ಕ್ರೇಸಿ!"

ಅದರ ವೇದಾಂತ, ಕಾವ್ಯ, ರಾಜಕೀಯ ವಿದ್ವತ್ತು ನನ್ನ ತರ್ತಯ ಮಿದುಳನ್ನ ಆವಿಗ್ರಹಿಸಿಕೊಡಿತು. "ಆಯ್ಯಾ, ಹಿಂಭಣ ನುಷಿಸೇವೆ,

ಕೃಷಿಸೇವೆಗಳು ನಿಜವಿರಲ ಇಲ್ಲದಿರಲಿ; ಈಗಣ ಸಿನ್ನ— ನುಸಿಸೇವೆ— ಕೃಷಿ ತೀರ ನಿಜ” ಎಂದೆ.

“ಕೇಳು ಹುಡುಗ, ಬಲು ಹಿಂದೆ ಇಲ್ಲೆಲ್ಲಿಂದು ಖುಷ್ಯಾಶ್ರಮವಿತ್ತು. ಅಗ ಈ ಕೆರೆಯನ್ನು ಸುಂದರವಾಗಿ ನಿರ್ಮಿಸಿ, ಸೋಪಾನರಂಜಿತವಾಗಿ ಮಾಡಿದರು. ಇಲ್ಲಿನ ನೀರು ತೀರ್ಥಕ್ಕೆಂತ ಶುದ್ಧ ವಾಗಿತ್ತು. ಯಾರಿಗೂ ಕಾಲಿರಿಸಲು ಭೀತಿ ಬರುವಂತಿತ್ತು!”

“ಆ ಭೀತಿ ಈಗ ಇನ್ನಷ್ಟು ಅಧಿವಾಗಿದೆ!”

ಆ ಜಲಪ್ರೇತವು ನನ್ನ ಮಾತನ್ನು ಕೇಳಿದವನಂತೆ ಮುಂದುವಾರಿಸುತ್ತೇ ‘ನೂರಾರ್ಹವರ್ಷ’ ಕಡಲದಂಡೆಗೆ ಇದರಾಗಿದ್ದ ನನ್ನನ್ನು, ವರುಣ-ತೀರ್ಥ” ಎಂದು ಕೆರೆದರು. ಇಲ್ಲಿ ಮಿಂದವನ್ನು ಕಡ್ಡಾಗೆ ಹೊಗಿ ಮಿಂದರು; ಅಲ್ಲಿ ಮಿಂದವರು ತಿರುಗಿ ಇಲ್ಲಿ ಬಂದು ಮಿಂದರು.”

“ಹೂಸು” ಎಂದೆ ನಾನು, ಅಂದಾಸೀನನಾಗಿ.

“ಆ ಮೇಲೆ— ನಿನ್ನ ಹಿರಿಯರು....” ಎಂದಿತು ಕೆರೆಯಾಡ್ಯ.

“ನನ್ನ ಹಿರಿಯರೇ?” ಎಂದು ನಾನು ಕೇಳಿದೆ,

ಆ ಪೂರ್ತಿನ್ನು ಅದು “ಸಿನ್ನಿಂದ ಹಿರಿಯರು” ಎಂದು ಮಾರ್ಪಿಡಿಸಿ, ಪ್ರೇಯಕ್ಕೆ ಮಾನನಷ್ಟುದ ಆರೋವವನ್ನು ತಪ್ಪಿಸಿಕೊಂಡು ಹೇಗೆ ಹೇಳಿತು:

“ನನ್ನ ಸ್ಮಾರಕಾನದ ಕಲ್ಲಿಗಳನ್ನು ತಂತ್ರಮೃತನೆಗಳಿಗೆ ಸಾಗಿಸಿದರು; ನನ್ನ ಕೇಸರನ್ನು ಏತ್ತಡಿದೆ ಕುಳಿತರು,”

“ಅವರಿಗೆ ಕೇಸರಿನ ಸಾಧನ ಇಷ್ಟವಾಗಿತ್ತೇ?”

“ಹಾಗೇನಿಲ್ಲ. ಇದು ತೀರ್ಥವನಿಸಿಕೊಂಡಿದ್ದಷ್ಟು ಕಾಲ ಬ್ರಾಹ್ಮಣರೇ ಬಂದು ಇಲ್ಲಿ ಮಿಂದು ಹೊದರು. ನಾನು ರಜಾಪುರೆಗಳಲು ಎಳ್ಳಣ್ಣ

ಬಂದು ಮಿಂದರು. ಶೊದ್ರಪು ವಿಂಯುವ ಕೆರೆಯ ಕೆಸರನ್ನು ಬ್ರಾಹ್ಮಣರು ತೆಗೆಯಲಿಲ್ಲ; ಬ್ರಾಹ್ಮಣರ ಕೆರೆಯೆಂದು ಶೊದ್ರರೂ ಇಲ್ಲಿನ ಕೆಸರನ್ನೆತ್ತಲಿಲ್ಲ!"

"ಆಗ ಜಸ್ತಿನಾ ಪಾಟೆಯ ಮುಪಂಡರು ಯಾರಾಗಿದ್ದರಂತೆ?" ಎಂದು ನಾನು ಪ್ರಶ್ನಿಮಾಡಿದೆ.

"ಸೀನು ಅರಿಯದ ಕಣನು! ಈ ಬ್ರಾಹ್ಮಣ-ಶೊದ್ರವಾದ ನಷ್ಟಪ್ಪೇ ಹಿಂದಿನ ವಾದ!"

"ಹಾಗಾದರೆ ಸಿನ್ನ ಜರಿತೆಯನ್ನು ಮುಂದುವರಿಸಿ ಹೇಳಿ!"

"ಉಲಿನ ಜನರೆಲ್ಲರೂ ಶವಾನಾಧಕಾರದಂದ ನನ್ನ ಸೀರನ್ನು ಬಯಸಿದ ಮೇಲೆ, ಪ್ರಾಣಿಕೇಳಬೇಟಿಗಳದೇನು ತಣ್ಣು ಎಂದು ಉಲಿನ ಎಮ್ಮೆ ಕೋಣಗಳು, ಕಲ್ಲಿಭೂದ ದಂಡೆಯನ್ನಾಗಿ ನಷ್ಟಲಿಗೆ ಬಂದವು."

"ಸೀನು ವರುಣ ಶ್ರೀಧರ-ನಾಗಿರಲು ನಗಳೆ(ಮೂಸಳೆ) ವೊಡಲಿಗೆ ಬರುವುದು ನಾನ್ಯಾಯವತ್ತು; ಈ ಯಮವಾಹನರೆಕೆ ವೊಡಲು ಬಂದರು?"

"ಮಳಿಗಾಲದ ರನಗಳಲ್ಲಿ ಹಿಂಡೆ ನಗಳಿಗಳಿಂ ಇಲ್ಲಿಗೆ ಒರುತ್ತಿದ್ದುವು."

"ಅನುತ್ತರ?"

"ಅನುತ್ತರ ನೇರೀಡುವು—ಸಿನ್ನ ಉರಲ್ಲಿ ಕೆವಿಕುಲ ಹೆಚ್ಚಿತು. ಅವರು ನನ್ನ ತಿಳಿಸಿರಲ್ಲಿ ಸೇಕಗ ಕಾಣಲಾರದೆ—‘ಕುವಲಯ’ಗಳನ್ನು ತಂದು ನಟ್ಟಿದು. ಅವುಗಳಿಂದ ನನ್ನ ಸೀರೇ ಮರೆಯಾಯಿತು. ಕೆರೆಯಲ್ಲಿ ಸ್ವೇಚ್ಛೆ, ಕುಮುದಗಳಿಂದ ಆವರಿಸಲ್ಪಟ್ಟಿತು!"

"ಹಾಗಾದರೆ ಕುವಲಯ-ಕೇವಲ ಸಂಸ್ಕೃತ ವದವಲ್ಲ!" ಎಂದು ವಿಸ್ತೃತನಾದೆ ನಾನು.

“ಅದು ಹೇಗೆ?”

“ಆಗಲೂ ದಕ್ಷಿಣಭಾರತೆಡಲ್ಲಿ ಹಿಂದೀ ಪ್ರಚಾರವಿತ್ತು! ರಾಮಸೇ ಬಂದು ಅದನ್ನು ಮಾಡಿದ್ದರೂ ಮಾಡಿರಬಹುದು. ಅವನ ಜನರು, ಈ ಕೆರೆಯನ್ನೇ ‘ಕುವಾ’ ಎಂದೂ, ಅದನ್ನು ‘ಲಯು’ ಸಿದ ಗಿಡಗಳನ್ನು ಕುವಲಯು-ಎಂದೂ ಕರೆದಿರಬೇಕು” ಎಂದು ನನ್ನ ಆಭಾಸಾಶಾಸ್ತ್ರದ ವಿದ್ವತ್ತನ್ನು ತೋರಿಸಿದೆ.

“ಸರಿ, ಹೇಗೂ ಇರಲಿ; ನನ್ನ ನೀರು ಯಾಗಾರ್ಯತು. ಸೋವಾನ, ಸ್ವಾನ ಘಟ್ಟಗಳ ಕಲ್ಲಿಗಳು ಜಾರಿಹೋದುವು. ಆಗ ಬದಿಯ ಮಣ್ಣ ಜರಿಯದಂತೆ ಕೇದಗೆ ಗಿಡಗಳನ್ನು ನಟ್ಟಿರು. ಕುಮುದ-ಕೇದಗೆಗಳನ್ನು ಕಾಡು ನಿನ್ನಾವಿನ ಕವಿಗಳು ಹಿಗ್ಗಿದರು.”

ಆಗ ನನ್ನಾಂದು ಹೇಳಿಯ ನೆನಕು ಮರುಕಳಿಸಿತು. ಆ ಕೇದಗೆ ಒನ್ನಾಸಿಯಾದ ಸರ್ವವೋಂದು, ೧೦ದು ರಾತ್ರೆ ನನ್ನತ್ತೇಯೊಬ್ಬಳನ್ನು ಕಾಣಿದು ಸಾವಿಗೇಡು ಮಾಡಿದ ನೆನಪಾಯಿತು.

“ಅವರು ಈಸಿಕರೇ?” ಎಂದು ಉದ್ದೀರಿಸಿದೆ.

“ಸರಿ-ಆ ರಸಿಕರ ಯುಗವೂ ಸರಿಯಿತು. ಅನಂತರ ಸಮುದ್ರ ಕೃಷಿಕರ ಯುಗ ಬಂದಿತು. ಅವರು ನನ್ನ ನೀರಿನಿಂಬ ಬತ್ತದ ಪ್ರರನ್ನಾ ಬೇಕಿಸಿದರು; ತೀಥದ ನೀರೆಲ್ಲ ಬತ್ತಿದರೂ ಅವರಿಗೆ ತ್ಯಾಪ್ತಿಯಾಗುತ್ತಿರಲಿಲ್ಲ.”

“ಹೋಗಲಿ— ಅವರಾದರೂ ಕೇಸರು ತೆಗೆಯಬಹುದತ್ತಲ್ಲ?”

“ತಮ್ಮ ಹೋಲಕ್ಕೆ ಬೇಕಾಗುವಷ್ಟೇ ಕೇಸರನ್ನು ತೆಗೆದಾರು. ಅದಕ್ಕೂ ಏಗಿಲಾದರೆ ಕೇಸರು? ಅಲ್ಲಿದೆ ಕೇಸರು ನೀರುಗಳ ಸಮಾಕಡಲ್ಲಿ ಗಾಳಿ ಕಾಕಿ ವಿಾನು ಹಿಡಿಯಲು ತುಂಬ ಅನುಕೂಲವಾಗುತ್ತಿತ್ತು!”

“ಇಹೋ—ಹಾಗಿದ್ದರೆ ಸನ್ನ ಜಲ, ಸೆಲಗಳು ವಿಷತೂದುರೆಿಳ್ಳ
ರಿಂದಲೂ ಪುನಿತಗೊಂಡಿತು! ಮುಂದೆ?”

“ಮುಂದೆ ಈಗಿನ ಯುಗ ಪ್ರತಿಸಿತು. ‘ನುಸಿ’ ಯುಗವಿದು.
ಸಾನೀಗ ಆ ಸುಸಿ, ಬೆಕ್ಕೀರಿಯುಗಳ ತವರು ಮನೆ. ಹಿಂದೆ ಯೋಗಿ-
ಭೋಗಗಳ ಕುರುಹಾಗಿದ್ದಂತೆ ಈಗ ರೋಗಗಳ ಆವಾಸಿ!”

ಸರಿ. ಸಮಾತಾವಾದದ ಆ ಉಸದಲ್ಲಿ ಅಲ್ಲಿ ನೆರೆದಿದ್ದ ಕಷ್ಟಗಳು
ಒಮ್ಮೆಗೇ ‘ಇಂಕಿಲಾಬ್’ ಜಿಂದಾಯಾದ ಎಂಬ ಕ್ಷಾಂತಿಮಯ ಕಹಳಿ
ಯಾನ್ನು ಹೊಳಗಿಸಿದುವು. ಹಾಯಕ: ಅಪುಗಳಿಗೆ ಈ ಅನುಮಾನವೆ
ದ್ವಿರಚೇಕು—“ಸ್ವಾನಕ್ಕೇ ಏಕೆ ಕೆಂಪೆ ಮಾಸಲಾಗಬೇಕು? ಮುಸುರೆ ತಕ್ಕ
ಬಾರದೇಕೆ? ಆರೋಗ್ಯ ರಾಸ್ತುದ ಇತರ ಚಟುವಟಿಕೆಗಳು ಅಲ್ಲಿ ನಡೆಯ
ಬಾರದೇಕೆ? ಮನುಷ್ಯನೇ ಮಾತ್ರ ಕೇರೆಯಲ್ಲಿನ ಅಧಿಕಾರವೇ? ಎಮ್ಮೆ,
ಕಷ್ಟ, ಕೇರೆಗಳಿಗೆಲ್ಲಾ ಸಮಾತಾವಾದದ ವಾಲು ಸಲಬೇಡವೇ?”

ನಿಜ, ಇದೇ ಮಾದರಿಯ ಜೀವಾ—ಕೇಸಿಯ ಆದಶ್ವ ವಾಯಿತು
ಆ ಕೆರೆ. ಸ್ವಯಂ ಸ್ವಷ್ಟಿ ನಾಗತಕ್ಕ ಮಾತದು. ನನ್ನ ಉಲಿನ ಹೆಸರು
ಕೋಟಿ. ‘ಕೊಟ್’ ಎಂದಿದ್ದ ಒಂದು ಕಾಲದ ಆ ಹೆಸರು ಈಗ ಕೋಟಿ
ವಾಗಿದೆ. ನಮ್ಮ ಉಲಿನ ಬ್ರಾಹ್ಮಣರು ಕೊಟ್-ದವರು. ಆವರಿಗೆ ಮಾತ
ವಿಲ್ಲ, ಅಲ್ಲಿನ ಸ್ವಾನಿಗಳ ತಕರಾಲಿಲ್ಲ. ಒಂದಿರಲು ಅವರ ತಮಾಕ್ರಸಿಗೆ
ಒಂದ ಕೇರೆಯೊಂದು ಉಲಿರಲ್ಲಿರವೇಡವೇ?

ಇದನ್ನು ಕಂಡು ನನ್ನಲ್ಲಿ ಭವಷ್ಯದ ಅನೇಕ ವಿಜಾರಗಳು ತಲೆ
ಯಾನ್ನು ತಳಮಳಿಸತ್ತೊಡಗಿವೆ. ಈ ತಮಾಕ್ರಸಿ, ಈ ಸಮಾತಾವಾದಗಳು
ಈ ಯುಗದಲ್ಲಿ ಇಷ್ಟ್ವಾದು ಮುಂದುವರಿದಿರಲು... ಆ ತತ್ತ್ವಗಳು
ಮತ್ತೂ ಮುಂದುವರಿದಲ್ಲಿ ಎಂಥ ರಾಜ್ಯ ಸೃಷ್ಟಿಗೊಳ್ಳಲಾರದು? ಎಂದು.

ಅಗಪ್ಪೇ, ಇಂಕಿಲಾಬ್ ಜಿಂದಾಬಾದ್ — ರಣಕೆಹಳೆ ತಿರುಗಿ ಉಂಟು. ನಾನು ಕುಳಿತಿದ್ದ ನೀರಿನ ಕುಳಿಯ ಗೋಡೆಗಳು, ದಸಕ್ಕುನೇ ಜರಿದು ಒಳಕ್ಕೆ ಬಿಧ್ಯು ನನಗೆ ಕತ್ತಿನ ತನಕ ಗೋರಿ ಪಾರ್ಪಿಸಿತು. ಜಲದೇವ ತಯೇ ಗುಳುಗುಳು ಗೋಖ್ರೀದು, ನೀರೊಳಗಿಂದ ಗಾಳಿಯ ಗುಳ್ಳೆ ಯಾಗಿ, ಮೇಲಿದ್ದ ಅಂತಧಾರ ನವಾದಳು. ನಾನು ಭಿರಿಯಿಂದ ಎಚ್ಚಿತ್ತು, ಕೆಸರಿಂದ ಮೈವೆತ್ತು, ಆ ತಾಣಿಂದ ಕೊಲುಕಿತ್ತು ಬಿಂದೇ ಸವನೆ ಮನಸೆಗೆ ಓಟ ಹಿಡಿದೆ. ಮನೆ ಚಾರಿಯ ನೀರಿಸಿಂದ ನನ್ನ ಕೆಸಗ್ಗೆ ವಚವನ್ನು ಕಿತ್ತು, ಮೋಕ್ಕು ತಾಕುವ ತನಕೆ. ನನ್ನ ಅಂತರಾತ್ಮಿಗೆ ತಿಳಿವೇ ಬರಲಿಲ್ಲ.



ಮಾಡಿ ಮೈಲಿಕಲ್ಲು

“ಬಿನ್ನರಂತೆ ಒಣಿಲ್ಲವಯ್ಯ ನನ್ನಿಂದ ಅನಂತ ಅಪರಾಧವಾಗಿರಲು” ಎಂದವರು ಪ್ರರಂಧರ ದಾಸರು. ನಾನೂ ಅದೇ ಸಾಲನವನ್ನು ಆದರೆ ಪ್ರಕೃತ ನಾನು ಅವರಂತೆ ದ್ವೈತಿಯಲ್ಲವಾದರೂ ನನ್ನಿಂದ ಆದ ಅಪರಾಧ ಎರಡೇನೇ. ಅವು ಅನಂತವಲ್ಲವಾದರೂ ಅಪರಾಧ ಅಪರಾಧವೇ. ಅದೇನು ನಂದು, ಈ ನನ್ನಾಲನುಭವಗಳನ್ನುಸಿಮಗೆ ಹೇಳುವ ವೋದಲು, ಅವನ್ನಾ ಹೇಳಬೇಕು. ನನ್ನ ವೋದಲನೆಯು ಲಪರಾಧ—ಮೊಟ್ಟಾರು ಯಟ್ಟುವ ನೊದಲು ನಾನು ಯಟ್ಟಿದ್ದು. ಏರಡನೆಯು ಅಪರಾಧ—ಮೊಟ್ಟಾರು ಚೋಗದ ಹಾಬಿಯಲ್ಲಿ ನಾನು ಹೊಡಿದ್ದು. ಈ ಎರಡು ಕೆಲಸಗಳನ್ನು ವಾಡಿದೆನೇಂದೇ ಮಿ. ಮೈಲಿಕಲ್ಲಿನ ಮತ್ತಾತೆ ನನಗೆ ತಿಳಿದ್ದು. ಹೊಟ್ಟಿರಿನ ಮೇಲೆ ಅಮಲೀರಿ ಕೂಲಿತಪರಿಗೆ, ಸ್ವತಃ ನನಗೇ ಆದರ್ಥ ಸರಿಯೆ, ಮೈಲಿಕಲ್ಲು ಒಂದೇಯೆ, ಸರೇಕಲ್ಲಿಂದ ಒಂದೇಯೆ. ನಂದು ಮೊಗುವ ಬಡವಾಯಿಗಳಿಗೆ ವರಾತ್ರ ಮೈಲಿಕಲ್ಲೀಂಬುದು ಮಾನಸಭಾವನಾಗಿ ಕಾಣಿಸಲೇ ಬೇಕು.

ಹಿಂಡೊಮ್ಮೆ ನಾವು ಕೆಲವರು ಗೆಳಿಯಿರು ಸೀರಿ ಸಮಾಖ್ಯದ ಒಂದೂರಿಗೆ ಕಾಲು ನಡಿಗೆಯಿಂದ ಹೊರಟಿಪ್ಪೆ. ಇಲ್ಲಿ ‘ಗೆಳಿಜುರು’ ಎಂಬ ವಾತ್ತಾ, ‘ಸಮಾಖ್ಯ’ ಎಂಬ ಪದಗಳೂ ಬಲು ಮುಂಬಿ. ನಾವು ಹೇಗೆ ಲಿರುವ ಪಾಠ ರಾಧಿಯ ನುಡ್ಡಿಗಾಡಿನದು; ಹೊರಟಿ ಉರು ‘ಕವಾಚತ್ವಿಲೆ’; ಮುಟ್ಟಿಲಿರುವ ಉರು ‘ಜಡಾಕಲ್ಲು’. ಅಂತು ಅಲ್ಲಿನ್ನಂದು ರೆಲೆ, ಇಲ್ಲಿನ್ನಂದು ಕಲ್ಲು ಇದ್ದುದರಿಂದ—ರಾಧಿಗರು ಈ ಉರುಗಳ ಸ್ವಾಧೆ

ಅಂತರ ಒಂಬತ್ತು ಮೈಲು ಎಂದು ಹೇಳಿದ್ದರು. ಸಮಗೋ? ಎಳೆತ ನದ ಉತ್ಸಾಹ! ಬೆಳಗಿನ ಮೂರು ಫಂಟಿಗೆ ನಾವು ಕೈಯಲ್ಲಿ ಸೂಟಿ ಹಿಡಿದು ಹೊರಟಿವು. ಬೆಳಗಿನ ಸೂರ್ಯನ ಮುಸುದನ್ನು ಜಡಾ ಕಲ್ಲಿ ಸಲ್ಲೀ ಕಾಣಬೇಕೆಂಬ ಹಂಬಲ ನಮಗೆ.

ಬೆಳಕು ಹರಿಯುವ ತನಕ ನಾವು ಹಾದಿಯನ್ನು ನಡೆದೆವು. ಒಂದು ‘ಹಳ್ಳಿ’ ಬಂದಿತು. ‘ಹಳ್ಳಿ’ಯಲ್ಲ. ಒಬ್ಬ ಹಳ್ಳಿಗ ದೊರೆತ. “ಜಡಾ ಕಲ್ಲಿಗೆ ದೂರ?—” ಎಂದೆವು. ಬರಿಯ “ಮೂರು ಹರದಾರಿ—” ಎಂದನು ಆತ. ಮುಖ ಮುಖ ಕಂಡೆವು ನಾವು. ಒಂಬತ್ತು ಮೈಲನಲ್ಲಿ ಮೂರು ತಾಸು ನಡೆದು ಉಳಿದುದು ‘ಮೂರು ಹರದಾರಿ’ ಮಾತ್ರ, ಎಂಬ ಲೆಕ್ಕೆ ಕೇಳಿ ನಮಗೆ ಅಸಮಾಧಾನವಾಯಿತು. ತಿರುಗಿ ನಡೆದೆವು. ಸೂರ್ಯನ ಎಳೆಯ ಅಳ್ಳಿವಾಯಿಲೆಟ್ ಕಿರಣಗಳನ್ನು ನುಂಗುತ್ತ—ಕಾಡು ಸುಗ್ಗಿ, ತೋಡು ಇಳಿದು, ಗುಡ್ಡ ಸರಿದು, ದಿಡ್ಡ ಜಾರಿ ಇನ್ನಾಂ ಜಾವ ಸಮಯ ನಡೆದು ಒಂದು ಹಳ್ಳಿಗೇನೆ ಬಂದೆವು. “ಜಡಾ ಕಲ್ಲಿಗೆ ಯಾವುದು ಚಾರಿ?” ಎಂದು ಉಳಿರವರನ್ನು ಕೇಳಿದೆವು. “ಇದೇ ಮುಂದಿನದು” ಎಂದರು ಅವರು. ಘ್ಯೆಯ್ಯೆ ವಾಯಿತು. “ಎಷ್ಟು ದೂರ?” ಎಂದು ಕೇಳಿದೆವು. “ಮೂರೆ ಕೂಗು”— ಎಂದು ಉತ್ತರ ಬಂದಿತು. ಸ್ಥ್ಯೆಯ್ಯೆ ಹುಟ್ಟಿತು; ಉಸಿರು ಬಂದಿತು. ಇಷ್ಟರಲ್ಲಿ ದೂರ ನಡೆದು ದಣಿದ ಕುರಿಗಳಂತಿದ್ದ ನಷ್ಟ ಗೆಳೆಯೆರೆಲ್ಲ, ಆಡಿದರೆ ರೇಗುವ ಮುಲಿಗಳಾಗಿದ್ದರು. ಆದರೂ ನಮ್ಮಲ್ಲಿ ಗೆಳೆ ತನ ತಿರುಗಿ ಬೆಸೆಯುವ ಭರವಸೆ ಕಂಡಿತು. ತಿರುಗಿ ಸಾಗಿದೆವು. ಹೊತ್ತು ನೆತ್ತಿಗೇರುವ ತನಕ, ತುಸು ನೆತ್ತಿಗೇರಿದ ಹೇಳೆಯೂ ನಡೆದೆವು: ಜಡಾ ಕಲ್ಲಿ ಬಾರದೆ ಇರಲಿಲ್ಲ; ಬಂತೇ ಬಂತು. ಮೂರು ಕೂಗಿನ ದೂರದಲ್ಲಿದ್ದ ಅದು ಮೂರು ತಾಸು ಸಂದ ಬಳಿಕ ಮಾತ್ರವೇ ಬಂದಿತು! ಅಂತೆ

—“ಮೈಲಿಕಲ್ಲಿಲ್ಲದ ಹಾದಿಯಲ್ಲಿ ನಡೆಯುವವರು ಮತಿಹೀನರು” ಎಂದು ನಾವೆಲ್ಲ ತೀವ್ರಾನಿಸಿದೆವು.

ಇನೆಂಬೇ ಹೋದದ್ದು ಅಂಥ ಕಲ್ಲಿಲ್ಲದ ದಾರಿಯಲ್ಲಿ ಅಲ್ಲವೇ ಅಲ್ಲ. ನಮ್ಮ ರಾಜಧಾನಿಯಿಂದ ಇನೆಂದು ಉರಿಗೆ; ರಾಜ ಮಾರ್ಗ ನಿತ್ಯ.(ಕೊಡಗು ಅರಸರು) ದಾರಿಯುದ್ದಕ್ಕೂ ಮೈಲಿಕಲ್ಲಿಗಳನ್ನು ನಿಲ್ಲಿ ಸಿದುಷಾರು. ಅಲ್ಲಿ ಈರುಡನೂ ಲೆಕ್ಕೆ ತಪ್ಪಣಿತಿಲ್ಲ. ಚುದ್ಯೆವಿಗಳಾದ ನಾವು ರಾತ್ರಿಯೇ ಪಯಣ ಹೊರಟಿವು. ಹಾದಿಯ ಮೈಲು ಕಲ್ಲಿಗಳಿಗೆ ರೀಡಿಯಂ ಲೇಪ ಇಲ್ಲದುದರಿಂದ, ದೂರ ತಿಳಿಯಲಿಲ್ಲ. ಬೆಳಗಾಗುವಾಗ ನಾವು ಸೇರಿದ ಉರು... ಸೀರು, ನೆರಳುಗಳಿರಡೂ ಇಲ್ಲದ ಒಂದು ಪ್ರದೇಶನಾಗಿತ್ತು.

‘ಅಯ್ಯಾ, ನೀರಿರುವ ಉರಿಗೆ ಇಲ್ಲಿಂದ ದೂರ ಎಷ್ಟು?’ ಎಂದು ಜನರನ್ನು ಕೇಳಲೇ? ನಾಱುಗೆಯಾಗಬೇಕು. ಕೊನೆಗೆ ನೆನಪಿಂದ ಹಾದಿ ಕವತೋದೆನ ಒಂದು ಶಾಸ್ತ್ರೀಯನ್ನು ಸ್ವರಿಸಿ, ಆ “ಕವಲು ದಾರಿಗೆ ಎಷ್ಟು ಮೈಲಿ ದೂರವಿದೆ” ಎಂದು ಕೇಳಲು ಬಯಸಿದೆವು. ಆದರೆ ಕೇಳಬೇಕು ಯಾರನ್ನು? ”ಮಂದಿ ಸಿಗುವ ತನಕವಾದರೂ ನಾವು ನಡೆಯಬೇಡವೇ? ಅದೂ ವ್ಯಧರ್ವಾಯಿತು. ರಾತ್ರಿಯ ಉಟ ಕರಗಿ, ನಿದ್ರೆ ಅರಗಿ, ಅರೆ ಮರುಳಾಗಿತ್ತು ನಮ್ಮ ಮೈನನಸ್ಸು. ಹೋಗಲಿ, ಮುಂದಿನ ಮೈಲಿಕಲ್ಲಿನ ಬಳಿ ಸೇರಿದರೆ, ಕವಲು ದಾರಿಗೆ ಎಷ್ಟು ಮೈಲಿಯೆಂದು ತಿಳಿಯುತ್ತದೆ. ಅಲ್ಲಿಂದ ಮುಂದೆ ನಮ್ಮ ಗುರಿಗೆ ಬರಿಯ ನಾಲ್ಕೇ ನಾಲ್ಕು ಮೈಲು ಅನ್ನತ್ವಾರೆ. ಹೇಗಾದರೂ ಮೈಲಿಕಲ್ಲಿರುವ ಹಾದಿಗಳಿಲ್ಲವೇ— ಎಂದು ಯೋಚಿಸಿ ಅಲ್ಲಿಯ ತನಕವೂ ನಡೆದೆವು. ಅಲ್ಲ, ಅಲ್ಲಿಯ ತನಕ ಕಾಲನ್ನು ಎಳಿದುಕೊಂಡು ಹೋದೆವು. ಹಾದಿಇಲ್ಲ ನಮ್ಮ ಕಣ್ಣಿಂಡೆ

ಫಲಾರಂಗುಗಳು ಇ, ಇ, ಇ, ಇ— ಎಂದು ಒಂದೇಂದಾಗಿ ಮಗುಚ್ಚಿದರೆ ಏನು ಫಲ? ಪಯಣಿಗನ ಮಾನ ಸಲುವುದು ಮೈಲಿಕಲ್ಲಿಗೇ. ನಾವು ನಡೆದು, ಬಂದು ನಿಂತುದು ಇನ್ನೇ ಮೈಲಿಕಲ್ಲಿನ ಸಮ್ಮಾನದಲ್ಲಿ! ಆ ಲೀಕ್ಕಿದಂತೆ ಕವಲು ದಾರಿಗೆ ಇನ್ನಾಣಿ ಇ—ಇ ಮೈಲಿ ಇರಬೇಕು. ಅಲ್ಲಿ ಹೋಗಿ ವಿರಮಿಸುವ, ಎಂದರೆ ನಡೆಯಲು ಕಾಲು ಬರಬೇಡವೇ? ರೇಗಿ ನಮ್ಮಲ್ಲಿ ಒಬ್ಬೊಬ್ಬರು ಆ ತಾವನ್ನು ಶಪಿಸಿ, ಹೊಸತಾಗಿ ಸುಣಿ ಬಳೆದ ಆ ಕಲ್ಲಿನ ಮುಸುಡಿನ ಮೇಲೆಯೇ ತಮ್ಮ ವಾದಪಂಕಜವನ್ನಾಗಿದರು. ಅಲ್ಲಿಂದ ಜೊನ್ನೇಲು ಮೋರೆ ವಾಡಿಕೊಂಡು ನಡೆದೆವು. ಇಂತಹ ಮೈಲಿನಲ್ಲಿ, ನಾಲ್ಕು ಮೈಲು ದೂರ ನಡೆದೆವು. ಕವಲು ದಾರಿ ಬಂದಿತು. ಆದರೆ ಅಲ್ಲಿ ಮೈಲಿಕಲ್ಲಿನ ಕಾಗಿನಲ್ಲಿ! ಬೇತಾಳನ ಹಾಗೆ ಸಂತ ಬೇರೆ ಕಲ್ಲಿನಲ್ಲಿಂದು ಕಾಗಿಸಿತು. ಅಲ್ಲಿನ ಆ ಕಳ್ಳಿ ನಿಂತಿದ್ದರೇನು, ಕುಳಿತಿದ್ದರೇನು. ಅಲ್ಲಿ ಕೂಡಿಯಲು ನಿರೇ? ತಿಂಡಿಯ ಹೋಟಿಲೆ? ಮಾರುಕು ಭತ್ತವೇ? ಹೋಗಲಿ, ವಿರಾಲಿವಾದ ಬಂದು ಆಲದ ಮರವಾದರೂ ಇರಬೇಡವೇ? ‘ಸಮ್ಮರಿ’ನ ಸೂರ್ಯ ತನ್ನ ಸೋಮಾರಿತನ ಬಿಟ್ಟು ನಮ್ಮನ್ನು ಕೂರೆಯುತ್ತಿರುವ ಆ ವೇಳಿಗೆ ಯಾರೇನು ವಾದಬೇಕು? ಹೋಗಲಿ—ಇಲ್ಲಿ ಕ್ರೈಸ್ತಬವಾದರೂ ಇರಬೇಕು, ಇಲ್ಲಿಂದ ನಾವು ಬಿಟ್ಟು ಬಂದ ಉಂಗೆ ಎಷ್ಟು ದೂರ ಇದೆಯೆಂದಾಗಲಿ ಶಿಳಿಯಬೇಕು ಎಂದರೆ—ಕಂಬಪಿತ್ತು. ಆದರೆ ಆದರ ಕ್ರೈಸ್ತಮಾರ್ಗಳನ್ನು ಕಿತ್ತು ಯಾರು ಬಯಿಸ್ತು ದ್ದರೆ ಹೋ!

“ಥೂ— ಈ ಮೈಲಿಕಲ್ಲಿಗೇನು ಸಾವು ಬಂದಿತು? ಮಾಡಿಕೇರಿಗೆ ಹೋಗುವ ಬಸ್ಸುಯಾಕೆ ದಾರಿತಪ್ಪಿ ಯಾದರೂ ಇಲ್ಲಿಗೆ ಬರಬಾರ ಎತ್ತು? ಅಡ್ಡನಡ್ಡದಂಥ ಮಾರು ಮನಿಗಳಿರುವ ಉಂಗಿನಲ್ಲಿ ವದನಾರು

ಹೋಟಿಲು ತೆರೆಯುವ ಉದಾಹಿಗಳಿರುವಾಗ ಈ ತಾವಿನಲ್ಲಿ ಬರಿ ನೀರು ಕೊಡುವ ಅರವಟ್ಟೆಗೆಯನ್ನಾದರೂ ತರೆಯುವಷ್ಟು ಬುಧಿಯು ಬರು ಬಾರದಿತ್ತೇ” ಎಂದೆಲ್ಲೂ ಶಪಿಸಿದೆವು. ನನ್ನ ಗೆಳೆಯರೂ? “ನೀನು ಬರು ತ್ತೀಯೋಮುಂದಕ್ಕೆ, ಹೇಗೂ ಯದನೆಂಟು ಮೈಲಿ ನಡೆದಾಯಿತು. ಇನ್ನಾಜು ಆರೆಂಟು ನಡೆಯುವ; ಹೋಗಿ ಗೊತ್ತನಾದರೂ ಸೇರಬಹುದು. ಈ ದಂಡಕಾರಣದಲ್ಲಿ ಕಾದುನಿಂತಲೇ ಕೆಡ್ಡಾ ಕಾಲು ಕೇಳಲು ಬರಲಿಕ್ಕಿಳ್ಳ” ಎಂದರು.

ನಾನೇ? ಕಾಲು ಕೇಳುವುದಿರಲಿ, ಅಲ್ಲಿಂದ ನನ್ನ ಜೀವ ಎಬ್ಬಿಸು ವುದೂ ಅಸಾಧ್ಯದ ಮಾತಾಗಿತ್ತು. “ನಾನು ಸತ್ಯಾಯಿತಂದು ತಿಳಿಯಿರಿ” ಎಂದೆ. ಅವರೆಲ್ಲ ರೇಗಿದರು. “ಇಲ್ಲಿ ಸತ್ಯವರನ್ನು ಸುಧುವವರೂ ಇಲ್ಲ” ಎಂದರು. ಆವರಿಗೆಲ್ಲ ಉರಿ ಬಿಸಿಲಿನ ಭೇಡಿ, ಸೀರಡಿಕೆ; ಕಾದ ನೇಲ ಮತ್ತೆಷ್ಟು ಕಾಯವವರಿಗೆ ನಿಶ್ಚಯವಾಗಿ ದುಸ್ಸಾಧ್ಯವಾದೀತಂದು ಭಯ. “ನಾವು ಮುಂದೆ ಹೋಗಿ ತಂಪಿರುವಲ್ಲಾದರೂ, ನೀರಿರುವ ಲ್ಲಾದರೂ ನಿಂತಿರುತ್ತೇವೆ” ಎಂದು ಹೇಳಿ. ಅವರು ಮುಂದಕ್ಕೆ ಸಾಗಿ ಯೇ ಹೋದರು. ನಾನುಇದ್ದಲ್ಲಿ ವೀರ ಸತ್ಯಾಗ್ರಹಿಯಂತೆ ಉಳಿದು ಬಿಟ್ಟು.

ಬಿಸಿಲು ಪರುತ್ತ ಬಂದಿತು; ಸೆಲ ಸುಡುತ್ತ ಸರಿಯಿತು. ಹಸಿವು ನೀರಡಿಕೆಗಳು ಹದ್ದಿಲ್ಲದಾದುವು. ನಾನು ತೆಪ್ಪಗೆ ಅಲ್ಲೇನೇ ಕುಳಿತು ಕೊಂಡೆ. ಕವಲು ದಾರಿಗೆ ಸಾಕ್ಷಿಯಾಗಿ, ಸಿಲ್ಲಿಸಿದ ಬಂದು ಕಲ್ಲಿನ ಕಂಬಕ್ಕೆ ಬರಗಿ ಕುಳಿತುಕೊಂಡೆ. ಕಣ್ಣಾ ಬಾಡಿತು. ಅಲ್ಲೇ ತೊಕಡಿಕೆಯಿಂದ ಬಂದಿರಬೇಕು. ಅದರಿಂದ ಎಚ್ಚರಗೊಂಡು “ಅರೆ! ಕುತ್ತಿಗೆಯಿಂದ ಉದುರಿ ಬೀಳುತ್ತಿರುವ ನನ್ನ ಕತ್ತನ್ನೆಲ್ಲಿ ಇರಿಸಲಿ” ಎಂದೆ.

‘ನನ್ನ ತಲೆಯ ಮೇಲೆ’ ಎಂದು ಎಲ್ಲಿಂದಲೂ ಉತ್ತರ ಬಂದಿತು.

‘ಯಾರವರು ಉತ್ತರಿಸಿದವರು? ನನ್ನ ಗೆಳೆಯರಲ್ಲಿ ರಾದರೂ ಅಡಗಿ ನನ್ನನ್ನ ಅಣಕಿಸುತ್ತಿರಬಹುದೇ?’ ಎಂದು ಆಚೀಜೆ ನೋಡಿದೆ. ಯಾರೂ ಇಲ್ಲ. ಮಾತು ಕೇಳಿದ್ದೀ ಸಿಜ. ಸಾನೋರಗಿದ ಕಲ್ಲಿನ ಹಿಂದೆ ಯಾರಾದರೂ ಅಡಗಿರಬಹುದೇ ಎಂದು ಹಿಂತಿರುಗಿ ನೋಡಿದೆ. ಕಲ್ಲಿನ ಬೆನ್ನ ಅಲ್ಲಿಂದಲೇ ಕಾಳಿಸದಷ್ಟು ದೊಡ್ಡೆತ್ತು. ಹೀಗಾಗಿ ನನ್ನ ಶರೀರ ವನ್ನು ಸಾನೇ ಹೊತ್ತುಕೊಂಡು ಅದರ ಹಿಂದುಗಡೆ ಹೋದೆ! ಯಾರೂ ಇರಲಿಲ್ಲ. ಗಾಬರಿಯಾಗದಿದ್ದೀತೇ? ಯಾರಿದ್ದೀ ನನಗೆ ಕೋವ ಬಾರದೆ ಇದ್ದಿತೇ?

‘ಯಾರ ಹೊಟ್ಟೆಯ ಸಂಕಟ ಯಾರಿಗೇನು ತಿಳಿಯುತ್ತದೆ’ ಎಂದೆ ಸಾನು.

‘ನನಗೆ ತಿಳಿಯುತ್ತದೆ, ಅದಕ್ಕೇನೆ ಸಾನು ನಿಂತಿರುವವ’ ಎಂದು ಆ ಕಲ್ಲೀ ಆ ವೇಳಿಗೆ ನನ್ನನ್ನ ಉತ್ತರಿಸಬೇಕೇ?

ಈಗಾಗಲೇ ತಲೆಗಳೊಡನೆ ವಾತಾವರಣಿ ಪಂಡಿತನಾದ ಸಾನು, ನನ್ನ ಸವರ ಅನುಭವಗಳನ್ನು ಸ್ವರ್ಪಿಸಿ—“ಹಾಂ, ನೀನು! ಪ ಸಂತ ಕಲ್ಲೀ, ನಿನಗೇನು ನನ್ನ ಸಂಕಟ ತಿಳಿದಿತು? ನನಗಂತು ನನ್ನ ತಲೆಯೇ ಹೊರಿಯಾಗಿದೆ ರಾತ್ರಿ, ಸಿದ್ದೇಯಿಲ್ಲದೆ.”

‘ಅದಕ್ಕೇನೆನನ್ನ ತಲೆಯ ಮೇಲೆ ಅದನ್ನಿರಿಸು ಎಂದೆ. ಸಾನು ಇಲ್ಲಿರುವುದೇ ಪರರ ತಲೆಹೊರಿಯನ್ನು ಹೊರಲು’ ಎಂದಿತು ಆ ಕಲ್ಲಿ.

ನನಗೆ ನಗು ಬಂದಿತು. ಉರಿನ ದಾರಿಯ ಜನರು ತಮ್ಮ ಹೇಳಿಯನ್ನು ಕ್ಷೇತ್ರ ಕಾಲ ಇಳಿಸಿ ಉಸ್ತೇದು ನಿಲ್ಲಿಲು ನಿಲ್ಲಿಸಿದ ಆ ಕಲ್ಲಿ— ಪರೋಪಕಾರಿಯೆಂಬುದಕ್ಕೆ ಅದರ ವರ್ಣನ್ನಾಧ್ಯ ನುಣ್ಣಿಗಿನ ತಲೆಯೇ

ಸಾಕ್ಷಿ. ಅದರ ತಲೆಯ ಮೇಲೆ ಕೈಯಾಡಿಸಿದೆ. ತಲೆಯಾಗಿದ್ದರೂ ಇವ ಲಂಗದಂತೆ ಗೊಲಾಗಿತ್ತು. “ನೀನು ಯಾವುದಾದರೀಂದು ಗುಡಿಕಾಗಿರಲು ಯೋಗ್ಯನಾಗಿದ್ದೇ” ಎಂದೆ.

“ಅಗಿದ್ದೆ ಅದೊಂದು ಕಾಲದಲ್ಲಿ. ಇವ ಮುಂದಿರದಲ್ಲಿ ಮಾತ್ರ ಲಂಗವಾಗಿ ನಿಂತವ ನಾನು. ಯಾರೋ ಏಧನೀಗಳು ನನ್ನನ್ನು ಕೆಡ ಪಡರು. ನಾನು ಗುಡಿ ಕೆಲ್ಲಾಗಿದ್ದ ಹ್ಯಾ ದಿನ, ನನ್ನ ಪುಣ್ಯಚೆಂಫದಿತ್ತು! ನನಗೆ ನಿತ್ಯ ರುದ್ರಾಭಿಪೇಕ. ಉರಲ್ಲಿ ಮಳೆ ಬಾರದೆಹೋದರೆ ನನಗೆ ಗೀರು ಎಳನಿರುಗಳ ಅಭಿಪೇಕ— ಮಳೆ ಬರಲೆಂದು. ಮಳೆ ಬಂದು ಮದುವೆ, ಮುಂಜಿ ಕೆಡುವಂತಿದ್ದ ರೆ-ತಿರುಗಿ ಮಳೆ ಬಾರದಿರಲು ಗೀರು ಎಳನಿರುಗಳ ಅಭಿಪೇಕ!”

“ಅಯ್ಯಾ, ನನಗೆ ಎಳನಿರು ತಂಪಿಸಿಂದ ಶೇತವಾಗಿರಲ್ಲ ಕಣ್ಣ ಸಾಕು. ಕೈಲಾಸದ ಶವಸಿಗೆ ಹಿಮಾದಿಂದ ತಂಪಾದರೆ, ನನಗೆ ಎಳನಿರಿನ ತಂಪು. ಪುಣ್ಯತ್ವ-ಕಗ ನನಗೆ ಒಂದೇ ಒಂದು ಎಳನಿರು ಕೆತ್ತಿರೆ ನೂರು ರೂಪಾಯಿ ಕೊಟ್ಟೀನು.”

“ನನಗೆ ಆಗ ಇಂಥ ಶೇತಾಭಿಪೇಕಗಳಿಂದ ಬೇಸರವಾಗಿ ಯೋಗಿತ್ತು.”

ಅದೇಕಯ್ಯಾ, ಎಳನಿರಿಂದ ಬೇಸರವೇ? ಪರಶುರಾಮ ಕ್ಷೇತ್ರದ ವರಿಗೆ, ಎಳನಿರು ಕುಡಿದು ಚೆಳಿಯಾಗುವ ಕಾಲ ಒಂದೇನೇ; ಅಮುಮಲೀರಿಯ ಕಾಲದಲ್ಲಿ.”

“ಹಾಗಲ್ಲಿವಯ್ಯಾ, ಒಂದೇ ಬಾರಿ ಇಬ್ಬರು ಭಟ್ಟರು ಗೀರು, ಗೀರು ಎಳನಿರನ್ನು ನನ್ನ ತಲೆ ಮೇಲೆ ಮಂಬಿದು... ‘ಮಳೆ ಬರಲಿ,’ ‘ಮಳೆ ಬಾರದಿರಲಿ’ ಎಂದು ಕೂಗಿದರೆ ಎಂಥ ಈಭಯಸಂಕಟವಾಗಬೇಡ

ನನಗೆ! ‘ಹೇಗೆ ಈ ಕಾಟ ತಪ್ಪಿತು, ಎನಿಸದೇನು? ಅಂತು ಬಂದು ದಿನ ಸಾಸ್ತ್ರಕನೊಬ್ಬನು ನನ್ನ ಗುಡಿಯನ್ನು ಸುಟ್ಟಿನು. ನನ್ನನ್ನು ಎಳೆದು ಅಂಗಳಕ್ಕೆ ಎಸೆದನು.’

“ಇಲ್ಲಿಗೆ ಎಂದು ತಮ್ಮ ಆಗಮನವಾಯಿತು?”

“ಹಿಂದೊಮ್ಮೆ, ಪಂಚ ಸೀಮೆಯವರಿಗೂ, ಬೆಳ್ವಾರೆ ಸೀಮೆಯ ವರಿಗೂ ವಾದವೆದ್ದು ಅವರೊಳಗಳ ಗಡಿ ಸಿಕ್ಕಿಯವಾಗಬೇಕಾಯಿತು. ಆಗ ಇಲ್ಲಿ ಸಂಜಾರದ ಕಾಲುದಾರಿಗಳೂ ಇರಲಿಲ್ಲ. ಇದು ತುಸು ಏರಿನ ಸೆಲವೆಂದು, ಗುಡಿಕಲ್ಲಾದ ನನ್ನನ್ನು ಇಲ್ಲಿ ಗಡಿಕಲ್ಲಾಗಿ ಮಾಡಿ ನೆಟ್ಟಿರು.”

“ಹೋ, ಸೀನು ಗಡಿಕಲ್ಲೀನು? ಅಂತು ಎಳಿನೀರಿನ ಕಾಟ ತಪ್ಪಿತಲ್ಲ.”

“ಬದಲು ಆ ಶೀತವನ್ನೆಲ್ಲ ಕ್ಕೆಸುವಂಥ ಉರಿಬಿಸಿಲು ಪ್ರಾಪ್ತವಾಗಲಿಲ್ಲವೇ? ಎಮ್ಮು ಬೇಸಗೆ, ಮತ್ತೆಮ್ಮು ಮಳಿಗಳು ನನ್ನ ಸೀಲೆ ಸುರಿದುವು. ನನ್ನ ತರ್ಕಿಯ ತುಣುಕೆಮ್ಮು ಸಿಡಿದು ಹಾರಿವೆಯೆಂದು ಬಲ್ಲಿಯಾ?”

“ಆದರೂ ನಿನ್ನ ತಲೆಸೀಮೆಗೆ ವರ್ಣಿಸಿದ್ದ ಸ್ವಾಮಿಜೀ, ಮುಲ್ಲಾಗಳಿಗಿರುವ ನಯನುಣುವುಗಳಿವೆ. ಇರಲಿ, ಮುಂದಿನ ವಿಜಾರಹೇಳು.”

ಅಂದಿನ ಅರಸುತನಗಳು ಹಾರಿಹೊಡುವು. ನನ್ನ ಗಡಿಯನ್ನು ವಿಶಿ ಸೀಮೆ ಬೆಳೆಯಿತು. ನನ್ನ ಮುಂದಕ್ಕೆ ಪುತ್ತುರು ಸೀಮೆ, ಸುಳ್ಳಿಸೀಮೆಗಳಿಂದ ಬರುವ ಕಾಲು ದಾರಿಗಳು ಬಂದು ಕವಲುಗೂಡಿದುವು. ಈ ಗುಡ್ಡದ ಸೆತ್ತಿಯ ಮೇಲಿರುವ ನನ್ನನ್ನು ಅಂದು ಯಾರೋ ‘ಸೆತ್ತಿಕಲ್ಲು’ ಎಂದು ಕರೆದರು. ಬಾಯಿ ತೊದಲಿದವರು ಅದನ್ನೇ ‘ನಿಂತಿಕಲ್ಲು’ ಎಂದರು.”

“ಕಲ್ಲು ನಿಂತಿದ್ದರೇನು, ಕುಳಿತಿದ್ದರೇನು?”

“ಕುಳಿತಿದ್ದರೇ ಈ ವ್ಯಾಧಿ ಇಲ್ಲವಬ್ಯು. ನಿಂತುದನ್ನು ಕಂಡು, ಹೊರೆ ಹೊರುತ್ತಿರುವ ದಾರಿಗರೆಲ್ಲ ತಮ್ಮ ಹೊರಿಗಳನ್ನು ನನ್ನ ಮೇಲಿ ಹೇರಿ, ತಮ್ಮ ಬೆವರನ್ನು ನನ್ನ ಮೈಗೆ ಬರಸಿ ಹೋಗುವರು. ಅಂದಿನಿಂದ ನನ್ನ ತಲೆ ಸುಣ್ಣ ಗಾಗತ್ತೊಡಗಿತು; ಮೈ ನಯವಾಯಿತು; ಈಗ ಸವೇಸವೆದು ತಲೆಯೇ ಇಲ್ಲವಾಗಿದೆ. ಅದಕ್ಕೇನೆ, ನಿನ್ನ ತಲೆಯನ್ನೇ ನನ್ನ ಕತ್ತಿಗೆ ಸೇರಿಸಿಬಿಡು ಎಂದು ಕೇಳಿದುದು.”

ನನಗೆ ಅಂಥ ವ್ಯಕ್ತಿಚಿತ್ರ ಸೆನೆದು ನಗು ಬಂದಿತು. ನನ್ನ ತಲೆ ಯನ್ನು ಅದಕ್ಕೇರಿಸಿದಲ್ಲಿ ಅದರ ಯೋಗ್ಯತೆಗೆ ಕುಂಡೇ, ನನ್ನ ಮೇಲೆಗೈ ಕಡಮೆಯೇ—ಎಂಬ ವಿಚಾರದಲ್ಲಿ ನಾನು ಮಗ್ನಿಸಾದೆ.

ಹೋಗಲಿ, ಈ ವ್ಯಕ್ತಿಯನ್ನು ನೋಡುವ ಎಂದು ಆನೆತ್ತಿ ಕಲ್ಲಿಗೆ ಸುತ್ತು ಬಂದೆ. ಅದರ ಮೈಗೆ ನಯವಾದ ನಡುವೊಂದು ಪ್ರಾಪ್ತಿ ಸಿತ್ತು!

“ಇದೇನು, ನಿನ್ನ ಸಿಂಹಕಟ್ಟಿ?” ಎಂದು ಕೇಳಿದೆ.

“ಏನೆಂದರೆ! ಈ ಪ್ರಾಂತದಲ್ಲಿ ಮೇಯಲು ಬಂದ ಎಮೈ ಕೋಣ ಗಳು ತಮ್ಮ ಮೈಯನ್ನು ನನ್ನ ಮೈಗೆ ಉಜ್ಜಿ ಉಜ್ಜಿ ಈ ಕಟ್ಟಿಯನ್ನು ಕಟ್ಟಿ ದುವು—”

“ಹೋಗಲಿ, ನೀನು ಒಳೆಯ ನೆರಳು ನೀರುಗಳು ಇರುವಲ್ಲಿ ಸಿಂತಿದ್ದರೆ, ತತ್ವಾನಗಳ ಕಾಲದ ಮನುಷ್ಯ ಮೃಗರುಗಳ ಸ್ನೇಹದಿಂದ ಸವೆದು ಸುಣ್ಣ ವಾಗುತ್ತಿದ್ದೆ. ಈ ತಾವು ನಿರಾಕರಣೆಯವಾದುದ ದರಿಂದ ಯಾರೂ ನಿನ್ನನ್ನು ಬಲುಹೊತ್ತು ದಣಿಸಲಾರರು, ಅಲ್ಲವೇ!”

“ಹಾಗೆ ದಣಿಸಿಲ್ಲವಾದರೂ ಈ ಅವವಾನ ಸಹಿಸುವವರಾರು?”

“ಇಲ್ಲಿ ಅವರೂನವೇನು ಬಂತು?”

“ಬಂದವರು ಇಲ್ಲೇ ನಿಂತು ಎಲೆಯಟಿಕೆಯನ್ನು ತಿನ್ನುತ್ತಾರೆ; ಬೆರೆ ಇಲ್ಲಿನಿಕ್ಕಿದ ಸುಳ್ಳಾವನ್ನು ನನ್ನ ಮುಸುಡಿಗೆ ಬಳಿಯುತ್ತಾರೆ. ಕೆಲವರಿಗೆ ವೊಡಿದ ಉಪಕಾರ ಕ್ಷೇತ್ರ ಕಾಲಪೂ ಮನದಲ್ಲಿ ನಿಷ್ಟದೆ, ಮುಖಕ್ಕೆ ತುಂ ಬುಲ ಉಗುಳಿ ಹೋಗುತ್ತಾರೆ! ಏನೋಇ, ‘ಕಾಲೇ ವರ್ಷ ತು ಪಜರ್ನ್ಯ’ ವಾಗಿ ನನ್ನ ರೂಪ ನೋಡುವಂತಿದೆ; ಇಳಿವಾದರೆ ತಾಂಬೂಲ ಸುಳ್ಳಾ ಗಳ ಕೆಂಪು ಬಿಳಿ ಲೀನನಗಳಿಂದ ನಾನು ಇಯ್ಯಂಗಾರರ ಗುಡಿಯ ಗೋಡೆಗಳಿಗಿಂತ ನಿಕಾರವಾಗುತ್ತಿದ್ದೆ!”

“ಆ ಕವಲು ದಾರಿಯಲ್ಲಿ ಒಂದು ಮೈಲಿಕಲ್ಲಿ ಇದೆಯಂತಹ್ಲಿ? ಪುತ್ತಾರಿಂದ ಇದು ಹದಿನಾರೋ ಹದಿನೆಂಟೋ ಮೈಲಿ ದೂರ ಇದೆಯೆಂದರಲ್ಲಿ. ಸಾವು ನಂಬಿ ನಡೆದು ನಡೆದು, ಕಾಲು ಚಮ್ಮೆ ಸವೆನಿ ದ್ವಾರಾಯಿತು. ಆ ಕಲ್ಲಿಲ್ಲಾ ಕಾಣಿಸಬಾರದೇ?”

“ಅಯ್ಯೋ ಸ್ತುವಿ, ಆ ಪ್ರಾಪ್ತಿಯೂ ನನಗಿತ್ತು!”

“ಅಂದರೆ!”

“ನನ್ನ ಅಗಲವಾದ ಎದೆಯನ್ನುನೇಡಿ ಮೇಚಬಾಗ ಸರಕಾರ ದವರು ನನ್ನ ಮುಸುಡಿಗೇನೆ ಗಳ ಎಂದು ಅಂಕೆ ಬಳಿದ ಒಂದು ದಿನ ವಿತ್ತು. ಆದರೆ, ಒಂದು ದಿನ ಯಾರೋ ನಾಜೂಕಿನ ದೊರೆಗಳು ಕುದುರೆಯು ಮೇಲೆ ಹೋಗುವಾಗ—ಉಳಿದ ಮೈಲಿಕಲ್ಲಿಗಳೊಡನೆ ನಾನು ಸಮನಾಗಿ ಬೆರೆಯೆನಿಂದು, ನನ್ನ ಮುಂದೆ ಬೇರೋಂದು ಮರಿಕಲ್ಲನ್ನು ನೆಟ್ಟರು. ಅದರಲ್ಲಿ ಇಡೀ ಎಂದು ಕೆತ್ತಿದರು.”

“ಆಗೆಲ್ಲಿ ಆ ಕಲ್ಲಿ?”

“ಆ ಮೈಲಿಕಲ್ಲಿಗಾದರೂ ಸುಖವಿತ್ತೇ? ಇದು ನಡೆಯುವ ಹಾದಿ

ಯಳಿಸೇ? ಹಿಂದೆಬ್ಬರು ಅಪ್ಪಿಸರರು ಈ ದಾರಿ ಸಡೆಯುತ್ತ ಬಂದ ರಂತೆ. ಅವರು ಇಲ್ಲಿಗೆ ದೂರ ಇತ್ತೀಚೆ ನಂಬಿ ಸಡೆದರಂತೆ. ಅದರೆ ಅವರ ಕಾಲೆಂಡರೆ ದೂರ ಇನ್ನೊಂದು ಹೆಚ್ಚಿಗೆ ಇರಬೇಕೆಂದು. ಅವರು ಹಟ ಹಿಡಿದು ಇಂಜುವಟ್ಟಿಯಿಂದ ಪ್ರತ್ಯುಂಧ ಇಲ್ಲಿಗಿರುವ ದೂರವನ್ನು ತಿರುಗಿ ಆಳಿಲ್ಲಿಸಿದರಂತೆ. ಆಗ ರಸ್ತೆಯು ಉದ್ದವಾಯಿತು. ಸೇಕೆಕಾಲದ ಕಾವಿಸಿಂದ ಅದು ಉದ್ದವಾಗಿರಬಹುದೆಂದು ತಿಳಿಯದೆ ಹೋದ ಅವರು, ರಸ್ತೆಯೇ ಉದ್ದವಾಗಿದೆಯೆಂದು ತೀವ್ರಾನಿಸಿದರು. ಮರುದಿನವೇ ಅಂತೆ ಇನ್ನೇ ಕಿತ್ತು ಇ ಮಾಡಿಸಿದರು.”

“ಹೋ, ಹಾಗೋ—ನಾನೀಗಳ ಮೈಲಿ ಸಡೆದಿದ್ದೆನಿಂದು! ಕಾಲು ಚಮ್ಮ ಸವೆದುದರಲ್ಲಿ ಆಶ್ಚರ್ಯವಿಳಿ.”

“ಅದರಿಂದೇನಾಲ್ಲಿತು? ನನಗೆ ಲಾಭವಿದೆಯೇ? ಅವರಿಗಾದ್ದೇ ಇದರಿಂದ ಲಾಭವಾಯಿತು.”

“ಹೇಗೆ?”

“ಅವರೋ, ಬಲು ವರ್ಷಗಳಿಂದ ಈ ದಾರಿ ಸಡೆದವರು. ಪ್ರತಿ ಬಾರಿಯೂ ಇತ್ತೀಚೆ ಮೈಲಿನ ಲೆಕ್ಕದಂತೆಯೇ ಎಣಿಸಿ ಮೈಲಿಗೂ ಆಜೆಯಂತೆ ಭಕ್ತಿ ಸಡೆದವರು. ಈ ಹೊಸ ಲೆಕ್ಕದಂತೆ ಅವರು ಎಣಿಸಲಾಗಿ ಅವರಿಗೆ ತಮ್ಮ ಸರ್ವಿಸಿನ ಕಾಲದಲ್ಲಿ ಅಂತಿಮ ರೂಪಾಯಿ ಆದಾಯ ನಷ್ಟವಾಯಿತೆಂದು ಹೇಳಿ, ಅದನ್ನು ಲ್ಲಾ ಸರಕಾರವಿಂದ ಕಷ್ಟಸಿಕೊಂಡರಂತೆ!”

“ಬೇಣಾ! ಅವರು ತುಂಬ ತಿಳಿವಿನ ಅಧ್ಯಕ್ಷತಾಸ್ತಪಂಡಿತರಿರು ಬೇಕು. ಹ್ಯೋಗಲಿ, ಈಗ ಆಗಳನೆಯ ಮೈಲಿಕಲ್ಲಾ ದರೂ ಇರಬೇಡವೇ ಇಲ್ಲಿ!” ಎಂದು ಅಡ್ಡಸವಾಲು ಮಾಡಿದೆ ನಾನು.

“ಅತ್ಯಂಗಿಂದು ಕಾಲ, ಸೌಸಿಗಿಂದು ಕಾಲ. ಮೊದಲು ಈ.

ದಾರಿಯೇ ಅಂದರೆ ಈ ಎಡದಲ್ಲಿರುವ ದಾರಿಯೇ ರಾಜ ಮಾರ್ಗ ವಾಗಿತ್ತು. ಆದರೆ ಈಗ ಕೆಲವು ವರ್ಷಗಳಿಂದ ಬಲದ ಮಾರ್ಗವನ್ನು ರಾಜ ಮಾರ್ಗ ಮಾಡಿಬಿಟ್ಟರು.”

“ರಾಜ ಬದಲಿಸಿದನೇ ಸರಕಾರ ಬದಲಿಸಿತೇ?”

“ಎನ್ನೋ ಅರಿಯೆ, ಲೆಕ್ಕೆ ಬದಲಿಸಿತ್ತು. ಪ್ರತ್ಯೋರಿನ ಲೆಕ್ಕೆ ತಪ್ಪಿಸು, ಮತ್ತೊಂದೂರಿನ ಅಂಕೆ ಕೊಟ್ಟಿರು. ಈಗ ಆ ಗಳನೆಯ ಮೈಲಿಕಲ್ಲಿನನ್ನು ಮತ್ತೂ ಮುಂದಕ್ಕೆ ಒಯ್ಯಿ ಹಾಕಿದ್ದಾರೆ!”

“ಹಾಗಾದರೆ ನಾನು ನಡೆದು ಬಂದ ರಸ್ತೆಯು ರಾಜ ಮಾರ್ಗವಲ್ಲ; ಕೀಳು ದಾರಿ!”

“ನನ್ನನ್ನು ಸೋಡಿದರೆ ತೋರದೇ? ನನ್ನ ಬಲ ಕವಾಲಕ್ಕೆ ಅಂಟಿದಷ್ಟು ದೂರು, ಎಡ ಕವಾಲಕ್ಕೆ ಅಂಟಿಕೊಂಡಿದೆಯೇ? ಬಲಕ್ಕೆರುವ ರಾಜಮಾರ್ಗದಲ್ಲಿನ ಓಡಾಟ ಈ ಕುರು ಮಾರ್ಗಕ್ಕಿಲ್ಲ. ಅದಕ್ಕೆ ದೊರೆತ ರೀಪೇರಿಯೂ ಇದಕ್ಕಿಲ್ಲ!”

“ಎನು, ಇಲ್ಲೋ ನಿಂತಿದ್ದರೆ ನನಗೆ ಮೋಟರು ಸಿಗರ್ಚುದೇ?”

ನನ್ನ ಮನದಲ್ಲಿ ಮೋಟರಿನ ಹಂಬಲವಾಯಿತು. ಹೋಗಲಿ, ಇಲ್ಲೋ ನಿಂತುದರಿಂದ, ನನ್ನ ಮುಂದುವರಿದ ಗೆಳೆಯರಿಗೂ ಮೋದಲಾಗಿ ನನಗೆ ಮೋಟರು ದೊರೆತರೆ, ಪರರಾಜ್ಯವನ್ನು ನಾನು ಸೇರಿ ಒಂದಿಷ್ಟು ಕಾಫಿ ಕುಡಿದೇನು— ಎಂದು ಅನಿಸಿತು! ಮಾತು ಮುಗಿಯುವುದರಲ್ಲಿ ಯಾವುದೋ ಮೋಟರು ಬಂದಿತು ನಾನು ಅಲ್ಲಿಂದಲೇ ಕೈಯನ್ನು ತ್ರಿಡಿ! ಮೋಟರಿನವನು ಮುರಿದ ಕ್ಯಾಕಂಬವನ್ನು ಕಾಣುವಷ್ಟೇ ಗೌರವ ಕಿಂದ ನಷ್ಟಣ್ಣ ಶಂಡು ಮೋಟರನ್ನು ಓಡಿಸಿದನು: ಅದರಲ್ಲಿ ಜನರಿಳ್ಳದೆ ಹೋಡರೂ, ನಾನು ಮಾಡಿ ಮೈಲಿಕಲ್ಲಿನೊಂದನೆ ಉಳಿಯಬೇಕಾಯಿತು.

“ಎನು, ಅವನಿಗೆ ಕಣ್ಣಿಲ್ಲವೇ? ಇಂಥ ಕವಲು ದಾರಿಯಲ್ಲಿ ಜನರು ಖಂತಿರಬಹುದೆಂಬ ತಿಳಿವಿಲ್ಲವೇ” — ಎಂದೆ.

“ಹಾಗಲ್ಲಿ, ಇಲ್ಲಿ ದನ ಕಾಯುವ ಹುಡುಗರು ಚೇಪ್ಪೇಗೆ ಆಗಾಗ ವೋಟರನ್ನು ಕಂಡು ಚಪ್ಪಾಳಿ ಹೊಡಿಯುವರು; ಕೈಯೆತ್ತುವರು. ಇಲ್ಲಿನ ಕಂಬವನ್ನು ಮುರಿದವರೂ ಅವರೇ. ಹೀಗಾಗಿ ಅವನು, ನಿನ್ನ ಎತ್ತಿದ ಕೈಯನ್ನೂ ಅಸಡ್ಡೆಯಿಂದ ನೋಡಿ ಸರಿದುಬಿಟ್ಟನು.”

“ನನ್ನನ್ನು ಇಲ್ಲಿ ಸಾಯಬಿಟ್ಟು . . .”

“ನಿನ್ನ ಸಹಾಯಕ್ಕೆ ನಾಸಿಲ್ಲವೇ!” ಎಂದಿತು ಕಲ್ಲಿ.

“ನಿನ್ನ ಹಣಿಗೆ ನನ್ನ ಪಣಿಜಜ್ಞ ಕೋಳ್ಳಲೇ” — ಎಂದು ನಾನು ಶಿರಿಜಿ, ನಿರಾಶನಾಗಿ, ಅದರ ಬುಡದಲ್ಲೀ ಹುಲಗಿಬಿಟ್ಟಿ.

ಸಂಚಯ ಪೇಠಿಗೆ ಯಾರೋ ಬಂದು ನನ್ನನ್ನು ಎಚ್ಚುವಿಸಿದರು. ನನ್ನ ಬಾಯಿಗಿಷ್ಟು ನೀರನ್ನು ತಂದು ಸುರಿದರು. ಎಚ್ಚರವಾಯಿತು. ಬಂದ ವರು ಗೆಳೆಯುತ್ತಿ. ಅವರು ಮುಂದುವರಿದು, ನಾನು ಬಾರದೆ ಹೋದು ದನ್ನು ಕಂಡು, ಸಂಚಯ ವೋಟರನಲ್ಲಿ ಹಿಂದಿರುಗಿ ಬಂದೂ ಆಗಿತ್ತು. “ಎನು ಸಂಗತಿ ಯೆಂದು ಕೇಳಿ ತಿಳಿಯುವ ವೇದದಲೇ, ಅವರು ನನ್ನನ್ನು ವೋಟರಿನಲ್ಲಿ ಎತ್ತಿ ಇರಿಸಿದರು.

ನನಗೆ ತಿರುಗಿ ಎಚ್ಚುದೆ ಬಂದುದು ಉರಿಗೆ ಬಂದ ಮೇಲೆ. ಸಮನಾಗಿ ತಿಳಿವು ಬಂದ ಬಳಿಕ ನನ್ನ ಗೆಳೆಯರನ್ನು ಕೇಳಿದೆನಂತೆ. “ನಿಮಗೆ ಈ ಮೈರಿಕಲ್ಲಿ ಎಲ್ಲಾದರೂ ಕಾಣಿಕ್ಕಿತೇ” — ಎಂದು.

ಕೋಳಿ ಕತ್ತಿ

ನಮ್ಮುಲಿನಲ್ಲೀ ಒಬ್ಬ ಬಡನಾಡ. ನಮ್ಮ ಮನೆಗೆ ತುಂಬ ಸಮುದ್ರದಿಂದ ಚಿಳ್ಳರೆ-ಪಳ್ಳರೆ ಕೆಲಸಗಳಿಗೆ ಬರುತ್ತಿದ್ದು. ಕೆಲಸಕ್ಕೆ ಬರಲು ಮರವೆಯಾದರೂ ಎಳ್ಳಿ ಸಜ್ಜ ನರಾದ ಸೆರೆಕರೆಯ ಪರಂತೆ, ಉಷ್ಣ ಇಷ್ಟು ಕೊಡಿ, ಮೆಣಸು ಕಡಮೆಯಾಗದೆ, ಬೆಳ್ಳಿ ಮುಗಿಯಿತು, ಮುದ್ದಿಗೆ ಇಷ್ಟು ಹಾಲು ಚೇಿಕು” — ಎಂಬುದರ ಸಲುವಾಗಿಯಾದರೂ ಎರಡು ದಿವಸಗಳಿಗೆ ಮೆಚ್ಚಿನ ಸಂದರ್ಶನ ಲಾಭವನ್ನು ಕೊಡುತ್ತಿದ್ದು. ಒಮ್ಮೆ ಆ ಮಹಾತ್ಮನು ಬಂದು ವಾರದಿಂದ ಮನೆಗೆ ಬರಾದೆ ಇದ್ದುದನ್ನು ಕಂಡು ಅಕ್ಷಯ ವಾಯಿತು. ಮಳಿಗಾಲದಲ್ಲಿ ಮನೆಯಂಗಳವನ್ನು ನೇರಿಸಿ ರೂಪಿಗಳಿಗೆ ಹೊಡರೂ ಲೋಪವಾಗದು, ಆವನ ಪಾದಧೂಳಿ ನಮ್ಮ ಮನೆ ಮೆಟ್ಟುಲನ್ನು ಪವಿತ್ರಗೊಳಿಸದೆ ಹೊಡರೆ... ಏಧಿ ಲೋನ ಬಂದಿ ತೆಂದೇ ಲೇಕ್ಕು. ಅಯ್ಯೋ ನನು ಮಾಡಲಿ— ಎಂದು ನಾನು ಯೋಚಿಸುತ್ತೇ ನಿಂತ ಗಡಿಗೆಯಲ್ಲೀ ಆವನ ಹುಡುಗ ನಾನಿದ್ದಲ್ಲಿಗೆ ಬಂದನು. ‘ನೀವು ಒಮ್ಮೆ ನನ್ನನ್ನನನ್ನು ಬಂದು ಕಾಣಬೇಕಂತೆ’— ಎಂದು ಹೇಳಿ ಹೊಡನು.

ಗೌಡ ನಮ್ಮ ಮನೆಯನ್ನು ಬೆಳಗುವ ಬಡಲು ನಾನು ಅವನ ಮನೆಯನ್ನು ಪ್ರಸಿಡಿಗೊಳಿಸುವ ಯೋಗಕ್ಕಾಗಿ ನನಗೆ ವಿಸ್ತೃಯವಾಯಿತು. “ಸರಿ, ಮನೋ ಹೆಚ್ಚಿನ ಪ್ರಸಂಗವಿರಬೇಕು; ನಾಯಕ: ಗೌಡರಿಗೆ ಕಾಯಲೆ” ಎಂದು ಉಹಿಸಿ ಅವನ ಮನೆಗೆ ಹೊಡಿ. ಪಾಪ, ಗೌಡ ಕಾಲಿಗೆಲ್ಲಾ ಅರಿವೆ ಸುತ್ತಿಕೊಂಡು ಮಲಗಿದ್ದ; ಮೈತುಂಬ ಜ್ಞಾನಿತ್ತು. ನಾನು ಬರಲು “ಅಯ್ಯೋ, ನನ್ನ ಮಾನ, ಜೀವ ಎಳ್ಳಿ ನಿಮ್ಮ

ಕೈಯಲ್ಲಿ”—ಎಂದನು. ‘ಏನು ಸಂಗತಿ’ ಎಂದೆ. ಅವನು ಇತ್ತರವಾಗಿ ತನ್ನ ಕಾಲಿಗೆ ಸುತ್ತಿದ ಅರಿವೆಯನ್ನು ಬಿಡಿಸಿದನು. ಕಾಲೆಲ್ಲಿ ಲೇಪಗ ಇಂದ ತುಂಬಿತ್ತು. ನಡುವೆ ದೊಡ್ಡದೊಂದು ಗಾಯ; ಅದಂತು ಕೀವು ತುಂಬಿ ಸಾರುತ್ತಿತ್ತು. ಗೌಡನಿಗೆ ಜ್ಞಾರವೇರಿತ್ತು. ನನಗೆ ಅವನು, ಇವ್ವರ ಮೇಲೂ, ಬದುಕಿರುವುದನ್ನು ಕಂಡೇನೆ ಅಶ್ವಯರ್ವಾಯಿತು. “ಸಂಘಾನ್ನಿ ಇದು? ಇಂಥ ನೋಡ್ಡು ಗಾಯುವಾಗಿ, ಸೆಮ್ಮೆ ಕಾ ಆಗಿದೆ. ಅಷ್ಟುತ್ತೇ ಗಾದರೂ ಹೋಗಬಾರದೇ?” ಎಂದೆ. ಅವನ ಹೆಚ್ಚತಿಯನ್ನು ಕರೆದು ಹೆದರಿಸಿ “ನಿನಗೆ ಇದ್ದೊಬ್ಬ ಗಂಡ ಹೆಚ್ಚಾಗಿದ್ದಾನೆಯೇ”—ಎಂದೆ. “ಅಷ್ಟುತ್ತೇ ಚೇಡ” ಎಂದ ಗೌಡ.

“ಅಲ್ಲಿ ಈಗಿರುವ ದಾಕ್ತುರರು ಮನುಷ್ಯರನ್ನು ತಿನ್ನುವುದಿಲ್ಲ” — ಎಂದೆ ಸಾನು.

“ದಮ್ಮರ್ಯಾ, ಗಟ್ಟಿವಾತನಾಡನಾಡಬೇಡಿ. ಯಾರಾದರೂ ಯಾಸಗಿ ದಾಕ್ತುರರಿದ್ದರೆ ಮದ್ದ ಕೊಡಿಸಿ.”

ಅವನ ಹಟ ನೋಡಿ ‘ಆಗಲಿ’ ಎಂದೆ; ಆದರೆ “ಇದು ಎಂಥಾ ಗಾಯ? ಕಾಲುದ್ದುಕ್ಕೂ ಗಾಯ ಹೇಗಾಯಿತು, ಯಾರು ಹೀಗೆ ಕಡಿದರು?—ಸರಕಾರದವರಲ್ಲಿ ಒಂದು ಸ್ಥಿರಾದಿಯನ್ನಾದರೂ ಮಾಡಬಾರದೆ” — ಎಂದೆ.

ಅವನು ಮತ್ತೆನ್ನು ಕಂಗಾಲಾದುದನ್ನು ನೋಡಿ “ಹೋಗಲಿ, ಗಾಯ ಹೇಗೆ ಆಯಿತೆಂದಾದರೂ ಹೇಳಿ. ಒಳಗೇನಾದರೂ ಇಂದು ಗೀರು ಉಳಿದಿದ್ದರೆ!” ಎಂದೆ. ಅವನು ತನ್ನ ಹೆಂಡತಿ ಮಾಕ್ಕಳನ್ನು ದೂರ ಕಳುಹಿಸಿ “ಅಯಷ್ಣ ಮಾನ ಉಳಿಸಿ”. ಎಂದು ನನ್ನ ಕೈಯಲ್ಲಿ ತೀರ ಸವೆದ ವೋನಚು ಕತ್ತಿ ಒಂದನ್ನು ಕೊಟ್ಟನು. ಹೀಂದೊಂದು ಕಾಲದಲ್ಲಿ

ಅದು ಕೋಂಡಿ ಕತ್ತಿಯಾಗಿದ್ದ ರಚೀಕು ಎಂದು ನನಗೇ ಅನಿಸಿತು.

ಜ್ವರ ಕುದಿಯುತ್ತಿದ್ದ ಗೌಡನನ್ನು ಮಾತನಾಡಿಸಿ, ಅಲ್ಲೇ ಇಕ್ಕಳನು ಘಲವಿಲ್ಲವೆಂದು “ಹೂಂ, ಗಾಡಿ ಕಳುಹಿಸುತ್ತೇನೆ. ಅದರಲ್ಲಿ ದಾಕ್ತು ರರ ಮನೆಯ ವರೆಗೆ ಬಾ” — ಎಂದೆ.

“ಯಾವ ದಾಕ್ತುರರು?”

ನನಗೇ ಸಿಟ್ಟು ಬಂದುಕೊಡು — “ಯಾವನಾದರೆ ನಿನಗೇನು? ಅವರ ನಂಟುತನ ಮಾಡಬೇಕೇ? ಸುಮೃಸೆ ಹೇಣದಹಾಗೆ ನಿನ್ನ ಕಾಲು ಹೊತ್ತು ಕೊಂಡು ಬರಬಾರದೆ?” ಎಂದೆ.

ಗೌಡ ಮತ್ತೊಂದು ಪಟ್ಟ ಹಿಡಿದು— “ಉಹೂಂ. ನಾನು ಇಲ್ಲಿಂದ ಏಳ ಲಾರೆ. ಸತ್ತರೂ ಇಲ್ಲೇ ಸಾಯುತ್ತೇನೆ” ಎಂದ.

ಅವನ ಪಟ್ಟದ ಮುಂಪೆ ಗಾಂಧಿಜಿಯವರ ಸತ್ಯಾಗ್ರಹ ಸಹ ತೀರ ಸ್ಥಾಪಿಸಿದ್ದು! “ಜೋಗಲಿ. ಮದ್ದನ್ನು ಇವಳ ಕೈಯ್ಯಲ್ಲಿ ಕೊಟ್ಟು ಕಳುಹಿಸುತ್ತೇನೆ” ಎಂದೆ.

“ಯಾರಿಗೆಂದು ತಿಳಿಸಿದರೆ ನನ್ನಾಳೆ” ಎಂದ.

“ನನ್ನ ಕಾಲೇ ಗಾಯವಾಗಿದೆ ಎಂದರೆ ದಾಕ್ತುರರು ನಂಬಲಾರ ರಾಷ್ಟ್ರ” ಎಂದೆ.

ಅಂತು ಆ ದಿನ ಗೌಡನ ಪಟವೇ ಗೆದ್ದಿತು. ನಾನಂತು ಮದ್ದನ್ನು ತರಿಸಿಕೊಟ್ಟೇ. ಸಿಕ್ಕ ಅವನಿಗೆ ತಿಳಿದ ರೀತಿಯಲ್ಲಿ ಗಾಯದ ಸೇವೆ, ನಡೆಯಿತು. ‘ನಾಯಿ ಯಾಜ್ಞವೇಗಿ ಬೂದಿ ಮದ್ದ’ ಎಂಬಂತೆ ಗೌಡನ ಗಾಯಕ್ಕೆ ಶಾಗಿಸಿದ್ದೇ ಮದ್ದಾಯಿತು. ಅಂತು ಗೌಡನಿಗೆ ಗುಣವಾಯಿತು. ಅದರಿಂದ ನಡೆದು ಬರಲು ಕಾಲು ಕುಂಟಿಸುತ್ತಿದ್ದು ದರಿಂದ “ಹೇಗಿದ್ದಾನೆ ಗೌಡ” ಎಂದು ತಿಳಿಯಲು ನೋಡಹೋದೆ. ಗೌಡ ಎಲೆ ಅಧಿಕ್ಯ ತಾಂಭಾಣ

ನನ್ನ ಮುಂದಿರಿಸಿದ. ಅಡಿಕೆ ತರಿಸಿ ಸಿಪ್ಪೆತೆಗೆದು, ಕರೆಯಲು ತೊಡಗಿದ. ಯಾವುದರಿಂದೆಂದು ಕೇಳುತ್ತೀರಿ! ಆ ದಿನ ‘ಸೆಪ್ಪಿ ಕಾ’ ಗಾಯನಾಡಿದ ಅದೇ ಚೂರಿಯಿಂದ.

ನನಗೆ ಅವನ ತಾಂಬಾಲ ತಿಣ್ಣಲು ಧೈಯರ್ ಬರಲಿಲ್ಲ. ‘ನನ್ನ ವೀಳಿಯ ಮುಗಿದಾಗಿದೆ, ಎಂದೆ. ಬದಲು ಅವನ ಚೂರಿಯ ಮೇಲೆ ನನ್ನ ಕಣ್ಣಾಬಿತ್ತು. ಅದನ್ನು ನಾನು ಆಟಕ್ಕಾಗಿ ಹಿಡಿದುಕೊಂಡೆ. ಕೊನೆಗೆ ತುಂಬ ಪೇನು ಬಿದ್ದು, ಅದನ್ನು ಎತ್ತಿ ಕೊಂಡು ಮನೆಗೂ ತಂಡೆ. ಮರು ದಿನ, ನಡೆಯಲಾರದ ಗೌಡನ ಕಾಲು, ಆ ಚೂರಿಯ ಸಲುವಾಗಿ ನಮ್ಮ ಮನೆಯ ತನಕವೂ ನಡೆದುಕೊಂಡು ಬಂದಿತ್ತು. ಕಾಲಿನ ಜತಿಗೆ ಗೌಡ ನಂತು ಬಂದಿದ್ದು. “ಅಯ್ಯಾ, ಮರೀತಃ ನನ್ನ ಅಡಿಕೆ ಹೆರೆಯುವ ಚೂರಿ ತಂದಿರಿ” ಎಂದ. ನಾನು “ಘಾಗೋ,ಹೋಗಲಿ, ಅದೆಲ್ಲಿ ಬಿದ್ದುಹೋ ಯಿತೋ,ಇಗೋ,ಬದಲ ಚೂರಿ ಕೊಡುತ್ತೇನೇ”ಂದು ಹಳೆಯರಾಜೀತ್ತೀ ಚೂರಿಯೋಂದನ್ನು ಅವನಿಗೆ ಕೊಟ್ಟಿ. ಗೌಡ ತ್ವರ್ತನಾಗಿ ಹೋದ.

ರಾತ್ರಿಯಾಗಲು—ಎಂಥಾ ಹುಣ್ಣ ನಾನು; ಕೆಲಸಕ್ಕೆ ಬಾರದ ವೊಂದ ಕತ್ತಿಯನ್ನು ಕೊಂಡು, ನನ್ನ ರಾಜೀತ್ತೀ ಚೂರಿಯನ್ನು (Rodgers) ಕಳೆದು ಕೊಂಡೆನಲ್ಲಾ” ಎನಿಸಿತು, ಆದರೂ ಆ ಚೂರಿಯನ್ನು ತಲೆದಿಂಬಿನ ಬಳಿ ಇರಿಸಿಕೊಂಡು ಮಲಗಿದೆ. ರಾತ್ರಿಯೆಲ್ಲ ಆ ಚೂರಿ ಯದೇ ಸೆನಪ್ಪ ನನಗೆ. ನಡುವಿದ್ದೆಯಿಂದೆದ್ದು ‘ಚೂರಿ’—ಎಂದು ದಿಂಬಿನ ಕೆಳಕ್ಕೆ ಕೈಹಾಕಿದೆ. ಕೈಯನ್ನು ಕುಕ್ಕಿತು ಚೂರಿಯ ಮೂನೆ! ಅಯ್ಯೋ ಎಂದು ಕಿರಿಚಿದೆ. ದೀಪ ಹಳ್ಳಿದೆ. ನೆಲದ ಮೇಲೆ ಘುಲಗಿದ ಆ ಚೂರಿ ಯು ಒಮ್ಮೆಗೇ ಘರಧರ ನಡುಗಬೇಕೇ! ಅರೆ! ಚೂರಿ ಮನುಷ್ಯನಿನೆ ಶಾಷ್ಟಿಪ್ರದುಂಟೀ! ಎಂದುಕೊಂಡೆ. ಮತ್ತೆನಾನು ದುರದುರನೆ ಅದನ್ನೀ

ಕಂಡೆ. ಅದು ಸಹ್ಯತು. “ಏ ವಾಪಿ, ನನ್ನ ಕೈಯನ್ನು ಗಾಯವಾಡಿ ತರುಗ ನಗುತ್ತೀಯಾ? ನೀನು ಗೌಡನನ್ನು ಎರಡು ತಿಂಗಳ ಕಾಲ ಮುಲ ಗಿಸಿದಿ. ಹಾಗೆ ನನ್ನನ್ನು ಮಲಗಿಸಬೇಕು. ಸಿನ್ನ ಹಂಟ್ಟು ಅಡಗಿಸುತ್ತೀನೆ ನೋಡು” ಎಂದು ಗದರಿಸಿದ.

ನನ್ನ ಕತೆಯನ್ನು ಕೇಳಿದರೆ, ನನಗೆ ಸೀನು ಜಿನ್ನದಹಿಡಿ ಯಾಕಿಸುವು.

“ಜಿನ್ನದ ಬಿಟಿ! ಸಿನ್ನನ್ನು ಅಣಿಯಾಗಿ ಬಿಟಿಯಿಸಿ, ಯಾವುದಾದರೂ ಮಳೆಯಾಗಿ ಭೂತದ ಕಣ್ಣಾಗಿ ಕೇಲು ಹೊಡೆಯಿಸುತ್ತೀನೆ. ಸಿನ್ನಂತಹವನಿಗೆ ಜಿನ್ನದ ಹಿಡಿಯೆ!”

ಒಮ್ಮೆಗೋ ಚೂರಿ ವಿನಯವನ್ನು ತಾಳಿತು. “ನನಗೆಂದು ಕಾಲದಲ್ಲಿ ಜಿನ್ನದ ಹಿಡಿಯೇ ಇತ್ತು. ಈಗ ಹೀಗಾದ್ದೇ ಎಂದೇ? ನನ್ನ ತಲಾಂತರದ ಕತೆಯನ್ನು ಕೇಳಿದಲ್ಲಿ ಸಿನಗೆ ನನ್ನ ಮೇಲೆ ಮರುಕ ಬಂಧಿತು” ಎಂದಿತು.

“ಏನು ನಿನ್ನ ತಲಾಂತರಗಳ ಕತೆ! ನಿನಗೆ ತಲೆಯೂ ಇಲ್ಲ; ಅಂತ ರಥೂ ಇಲ್ಲ. ಬವಲು ನನ್ನ ರಕ್ತ ವಾಸಮಾಡಲು ಬಂದಿರುವೆಯಷ್ಟು.”

“ನನ್ನ ಕತೆ ಹೇಳುತ್ತೀನೆ. ಸೀನು ನನಗೆ ಹಿಡಿ ಯಾಕಿಸದಿದ್ದರೂ ಜಿಂತೆಯಿಲ್ಲ, ಆದರೆ ನನಗೆ ಮಳೆಯಾಗಿ ಭೂತದ ಸಂಸರ್ಗ ವಾತ್ರ ಕೊಡಿಸಬೇಡ. ಸಿನ್ನನ್ನು ಚುಚ್ಚಿದ್ದ ನನ್ನ ಅವರಾಧ. ನಿನ್ನನ್ನು ಗಾಯಗೀಳಿಸುವುದು ನನ್ನ ಉದ್ದೇಶವಿರಲಿಲ್ಲ. ಬದಲು ನನ್ನ ಕತೆ ಹೇಳಿದರೆ ನೀನು ಕೇಳಿ ಕನಿಕರ ಪಡುವೆ—ಎಂದು ಹಾಗೆ ಮಾಡಿದೆ.”

“ಏನು ಕತೆ? ಹೋಗಲಿ, ಇನ್ನಾವ ಕತೆಯನ್ನು ಹೇಳಿದೆ ಹೋದರೂ

ಹಿಂತೆಯಿಲ್ಲ. ನೀನು ಆ ಪಾಪದ ಗೌಡನ ಕಾಲನ್ನು ಸಿಗಿದು, ಅವನ ಮೂರು ತಿಂಗಳ ಅನ್ನವನ್ನು ಅಪಹರಿಸಿದೆಯಿಲ್ಲ— ಅದೇಕೆ ಹೇಳು? ಗೌಡನಂಥ ಬಡವನಿಗೆ ಆ ದುರ್ಗಾಶಿಯನ್ನು ತಂದ ನೀನು ಎಂಥ ಹೀನ!” ಎಂದು ಹಿಯಾಳಿಸಿದೆ.

“ನೀನು ಸತ್ಯ ಹೇಳಿದರೆ ನಂಬುತ್ತಿಯಾ?”

“ಸತ್ಯ ಹೇಳುವವರೇ ಇಲ್ಲದಾಗ, ನಿನ್ನದು ಸತ್ಯವೆಂದು ಹೇಗೆ ತಿಳಿಯಬೇಕು? ಹೋಗಲಿ, ನೀನು ಒದರುವುದನ್ನು ಒದರಿಬಿಡು.”

“ನೀನೆಂದಂತೆ ಗೌಡ ಪಾಪದವನಲ್ಲ!”

“ಶ್ರೀಮಂತನೇ?”

“ಶ್ರೀಮಂತನಲ್ಲ. ಶ್ರೀಮಂತರಲ್ಲಿಗೆ ಹೊಕ್ಕು ಹೊರಡುವ ಕಳ್ಳು.”

“ಕಳ್ಳನೇ ಅವನು? ಕದಿಯುವಪ್ಪು ಚಮತ್ವಾರ ಅವನಿಗಿದ್ದರೆ, ಅವನು ತನ್ನ ಮನಗೆಂಟ್ವಾರಲ್ಲಿ ಹಂಚು ಹಾಕಿಸಬಹುದಿತ್ತು. ಗೌಡ ಆಲಸಿ ಹೋದು; ಕೆಲಸಕ್ಕು ಕರೆದರೂ ಬರಲಾರ, ಅಹುದು. ಆದರೆ—ಕಳ್ಳ ನೆಂದೂ ಆಗಿರಲಾರ.”

“ರಂಗಲೆಲ್ಲ ಅವನು ಹಾಗೇನೆ! ರಾತ್ರಿ ಮಾತ್ರ ಚಟುವಟಿಕೆ ತುಂಬಿ ದವನು. ಆ ಗೌಡನಿಗೆ ನಾನು ರಾತ್ರಿಯಲ್ಲೀ ಭೇಟಿ ಕೊಟ್ಟುದು.”

“ರಾತ್ರಿಯೇ! ಎಲ್ಲಿ— ಏನು— ಎಂಥ ವಾತು” ಎಂದು ವಿನ್ಯಾಸ ಗಳ ಸುರಿಮಳೆಯನ್ನೇ ಸೂಸಿದೆ.

“ನಿಜಕ್ಕೂ ಅವನು ಒಂದು ರಾತ್ರಿ ಡಾಕ್ಕುರ್ ಶ್ಯಾಮರಾಘುರ ಹಿತ್ತಲಿಗೆ ಹೊಗಿದ್ದ. ಅವರ ಮನಸೆಯ ತೆಂಗಿನ ತೋಟದ ಮೇಲೆ ಅವನ ಕಣ್ಣ ಬಿದ್ದಿತ್ತು. ಡಾಕ್ಕುರಿಗೆ ಇವರಂಥವರು ಹಳೆಯ ಅನುಭವ. ಅದ ಕ್ಷೇತ್ರದೇ ನನ್ನನ್ನು ಒಂದು ಮರಕ್ಕೆ ನಾಟಿಸಿದ್ದರು. ಗೌಡನು ಮರವೇರಿ,

ಸನ್ನಿಂದ ಬಾಧಿತನಾಗಿ ಕೆಳಗೆ ಬಿದ್ದ. ಹಾಗೆ ಬಿದ್ದ ಪ್ರಣಾತ್ತು—ಗಾಯು ದಿಂದ ತಪ್ಪಿ ಬಂದರೆ ಸಾಕಂದು ತಿಳಿಯಲಿಲ್ಲ; ಜತೆಗೆ ನನ್ನನ್ನು ಹೊತ್ತು ಶಂದ.”

ಆಗ ನನಗೆ ಗೌಡನ ಗಾಯದ ವಿಚಾರ ಒಂದು ಅರ್ಥ ಪ್ರಪಂ ಚವೇ ಕಳ್ಳೆ ದುರು ಹಾಸಿತು. ಅಸ್ತುತೀಗೂ ಹೋಗದೆ, ಡಾಕ್ಟರರ ಮನೆಗೂ ಹೋಗದೆ, ಗೌಡ ಹಟ ಮಾಡಿದ ಕತೆಯ ನೇನವಾಗಲು “ಈ ಕತ್ತಿ ಅಂದು ದು ನಿಜ” ಎನಿಸಿತು.

“ಹಾಗಾದರೆ ಕತ್ತಿಯೇ, ನೀನು ಡಾಕ್ಟರ ಶ್ಯಾಮುರಾಯರಿಗೆ ಹೇಗೆ ದೂರಿತೆ?”

“ಅದೋ, ಇನ್ನೊಂದು ಪ್ರರಾಣ. ನಾನು ಕೋಣ ಕತ್ತಿಯಲ್ಲವೇ! ನಿಮ್ಮ ಡಾಕ್ಟರರ ಗಿರಾಕಿಗಳಲ್ಲಿ ಅಷ್ಟು ಭಂಡಾರಿಗಳು ಹೆಸರಾದ ವರು!”

“ಯಾರು, ಕೋಣ ಅಂಕದಲ್ಲಿ ಬೆರಳು ಕಳೆದುಕೊಂಡವರೇ!”

“ಅವರೇ, ಅದಕ್ಕೂ ನಾನೇ ಕಾರಣ. ನಾನು ಅವರಿಗೆ ಅಂಕಗಳಲ್ಲಿ ನಾರು ಕೋಣಗಳನ್ನು ಗೆದ್ದು ಕೊಟ್ಟಿದ್ದೇನೆ. ಕೂನಿಗೆ ನಾನು ಸವಕಲು ಆದೆನೆಂದು ಭಂಡಾರಿಗಳು ‘ಇನ್ನು ಈ ಕತ್ತಿ ಪ್ರಯೋಜನವಿಲ್ಲ’ ಎಂದರು. ‘ನಾಳಿಗೆ ನನಗೆ ಮನ್ನನು ಪ್ರಾಪ್ತಿ’ ಎನ್ನವಾಗ, ಇಂದಿನ ಕೋಣ ಅಂಕದಲ್ಲಿ ಅವರ ಕ್ಯಾಬೆರಳನ್ನು ಹಾರಿಸಿಬಿಟ್ಟೇ. ನನ್ನದುರಿನ ಕೋಣ ನಾಗವ್ಯ ಶೈಟ್ಟರದಿತ್ತು. ಅವರ ಕೆಮ್ಮೆರಸೂದನೆ ನಾನು ಭಂಡಾರಿಗಳ ಬಿಳಿ ಕೋಣಯ ಕಾಲಿನ ಕಟ್ಟಬಿದ್ದು ಕಾದಾಡಿದೆ. ನನ್ನನ್ನು ಹಿಡಿದ ಬಿಳಿಯನಿಗೆ ಗಾಯವಾಯಿತು. ಅದರೂ ಭಂಡಾರಿಗಳು ತಡೆಯದಾದರು. ತಮ್ಮ ಕೋಣಯ ಹೊಟ್ಟಿ ಸೀಳಿ, ಒಳಕ್ಕೆ ಬಾಳಕಣ್ಣ.

ತುರುಕಿ ತಿರುಗಿ ಹೊಲಿದು, ಗಾಳಿ ಹಾಕಿ, ಬೆಂಕಿ ಹಿಡಿದು ನನ್ನನ್ನು
ಕಾದಾಡಲು ಬಿಟ್ಟರು. ಕೋಳಿ ನನ್ನೊಂದಿಗೆ ಹಾರಿ ಹಾರಿ, ವೈರಿಯನ್ನು,
ಸಾಗಪ್ಪ ಶಿಟ್ಟರ ಕೋಳಿಯನ್ನು ಕೊಂಡಿತು. ಕೊನೆಗೆ ಹಾರಿ ಭಂಡಾರಿ
ಗಳ ಮೇಲೆರಿಗಿ ಪ್ರಾಣಬಿಟ್ಟಿಲ್ಲ. ಅದು ಹಾರಿದ ಹೊಡೆತಕ್ಕೆ, ನಾನು
ಭಂಡಾರಿಗಳ ಕಣ್ಣನ್ನು ಕುಕ್ಕುದಿದ್ದುದು ವಿಸ್ತೃಯ! ಆ ದಿನ ಅವರ ಬೆರಳು
ಮಾತ್ರ ಹೋಯಿತು.”

“ಹೋ! ನೀನು ನೂರಾರು ಕುಕ್ಕೆಟಗಳ ಸಂಖಾರೇಶ್ವರನೇ?”

“ಅಯೋ— ಅದೇನು ಮಹಾ ಕೆಲಸ ಸ್ವಾಮಿ? ನನ್ನ ಹಿಂದಿನ
ಜನ್ಮದಲ್ಲಿ ಮತ್ತೊಂದೆಚ್ಚಿನ ಕೆಲಸಗಳನ್ನು ಮಾಡಿದ್ದೆ. ಅನೇಕರಿಗೆ ಕಣ್ಣೀ
ರು ಕುಡಿಸಿದ್ದೆ. ಅನೇಕರಿಗೆ ಸಂತಸ ತಂದಿದ್ದೆ.”

“ಇದೇನು ಅವತಾರಗಳಷ್ಟು ನಿನ್ನದು—?”. ಎಂದೆ.

“ಅದೋ! ನಾನು ನಿಮ್ಮ ಉರಿನ ಈಗಿನ ಗೋವಿಂದ ಕ್ಷೇರಿಕ
ಸೀಲವೇ— ಅವನ ಅಜ್ಞನ ಹೇಸರೂ ಗೋವಿಂದ— ಅವನ ಕೈಯಲ್ಲಿರು
ವಾಗ ನಡೆದ ಕೆಲಸಗಳವು!”

“ಅದು ಹೇಗಯ್ಯ?”

“ಅದೇ? ಅದೇ ಒಂದು ಪುರಾಣ. ಆ ಗೋವಿಂದನಿಗೆ ನಾನೆಂದರೆ
ಒಂದು ದೇವರು. ನನ್ನನ್ನು ಬಾಳಾಗಿ ಅವನು ಹಿಡಿದ ದಿನ— ಒಂದೂ
ದ್ರವ್ಯ ಲಾಭ, ಇಲ್ಲವಾದರೆ ಕಣ್ಣೀರು ಖಂಡಿತ!”

“ದ್ರವ್ಯಲಾಭ-ಅರ್ಥವಾಗುವ ವಿಷಯ. ಕ್ಷೇರಿಮಾಡಿಸಿದವರು
ಕಾಸೆರಡು ಕಾಸನಾದರೂ ಕೊಡಬೇಕಳ್ಳಿ. ಆದರೆ ಸಿಸ್ತಿಂದ ಕಣ್ಣೀರು
ಹೇಗೆ?”

“ಕಾಸೆರಡು ಕಾಸು— ಎಂಥ ದ್ರವ್ಯಲಾಭ? ಪುರೋಹಿತ ನಾರಾ

ಯಂ ಭಟ್ಟರೋ, ಅವನ ಮೇಲು ತೊಟದ ವಾಲಿಂಗ ಭಟ್ಟರೋ ಇವರೆಣ್ಣ ನಗದಿನ ಕುಳುವಾರುಗಳಲ್ಲ. ವರ್ಷಕ್ಕೆ ಇಂತಿಪ್ಪು -- ಎಂದು ಬತ್ತ ಸಲಿಸುವವರು. ಹಾಗೆ ನಗದು ಕೊಟ್ಟರೆ ಯಾವನಾದರೂ ವಾಸಿ ಶ್ರೀಯೋ, ಕಿರಿಸ್ತನನೋ -- ಕೊಡಬೇಕು. ಅದೂ ಆಗಿನ ದಿನಗಳಲ್ಲಿ ಇಡೀ ಒಬ್ಬನ ತಲೀಯ ಗುಡ್ಡ ಸವರಿ, ಗಡ್ಡ ಗೀಸಿದರೆ ಬಂದು ಪಾವಾ ನೆಗೂ ನೀಕ್ಕಿ ಕೊಟ್ಟಾರೆಯೇ?”

“ಹಾಗಿದ್ದರೆ ನಿನ್ನಿಂದ ಗೋವಿಂದಸಿಗೆ ಬೇರೇನು ಲಾಭವಂತ್ತು?”

ನನ್ನನ್ನು ಹಿಡಿದು ಕಸ್ತುಪಂಡಿತನಾದ ಅವನು ಈಗಿನ ಡಾಕ್ತರರು ವಾಡುವ ಓವರೇಟನ್ನು ಗಳನ್ನೆಲ್ಲ ಮಾಡಿದ್ದಾನೆ. ಕುರು, ಬಾಷ್ಟ, ಯಾವುದು ಬಂದರೂ ಚಟ್ಟನೆ ನನ್ನನ್ನು ಅವುಗಳಲ್ಲಿ ಉರಿ, ಪರಿಹಾರ ಮಾಡುತ್ತಿದ್ದು. ಅದರಿಂದ ಅವನಿಗೆ ತುಂಬ ದ್ವಿನ್ಯಾಲಾಭವಾಗುತ್ತಿತ್ತು.”

“ನಿನಗೂ ಅದು ಸಂತೋಷದ ಕೆಲಸವಾಗಿತ್ತೇ?”

“ಅಯ್ಯೋ, ನನ್ನ ಸಂತೋಷನೇ! ಯಾವುದಾದರೂ ಅರವುನೇ ಯಲ್ಲಿದ್ದರೆ ಮಾನಿನ ಹಣ್ಣಿಗೆ ಮೃತ್ಯುವಾಗಬಂದಾಗಿದ್ದ ನಾನು, ಆ‘ರಸ’ ಜೀವನವನ್ನು ಬಿಟ್ಟು ಈ‘ರಸಿಕೆ’ ಜೀವನ ನಡೆಸಬೇಕಾಯಿತು. ಆದಾದರೂ ಬೇಕು. ಗೋವಿಂದನು ನನ್ನನ್ನು ಇನ್ನೊಂದು ಅನ್ಯಾಯ ಕ್ಷಾಗಿ ತೊಡಗಿಸುತ್ತಿದ್ದುದು ಮಾತ್ರ. ತೀರ ಅಸರ್ವವಾಗಿತ್ತು.”

“ಅದೇನದು?”

“ಅವನೋ-ಬಲು ನಿಷ್ಪಾರುಣಿ. ಕರ್ತವ್ಯ, ಕರ್ತವ್ಯವೆಂದು ನೂರಾರು ಸಕೇತಗಳಿಗೆ ನನ್ನಿಂದ ಸನ್ಯಾಸ ಕೊಡಿಸಿದ್ದಾನೆ. ಅಂತಹ ಕೆಲಸ ಬಂತೆಂದರೆ ನಗುತ್ತೆ -- “ಯಾಂ, ನಮ್ಮ ನಾರಾಯಂ ಭಟ್ಟರು ಇನ್ನೊಂದು ಶುಭ ಕೆಲಸ ನನ್ನಿಂದ ಮಾಡಿಸುತ್ತಿದ್ದಾರೆ” ಎನ್ನತ್ತಿದ್ದು.

“ಅವರು ಮಾಡಿಸುತ್ತಿದ್ದಾರೆ! ಎಂದರೆ?”

“ನಮ್ಮುರಿನ ಶಾಸ್ತ್ರಗಳಿಗೆಲ್ಲಾ ಆ ನಾರಾಯಣ ಭಟ್ಟರು ತವರು ಮನೆ. ಹೀಗಾಗಿ, ಗಂಡನಳಿದನೆಂದರೆ, ಉಂಟಾಗಿ ದುರ್ದೈವಿಗಳು ಅವರ ಶಾಸ್ತ್ರಕ್ಕೆ ಬಲಿಯಾಗಲೇ ಬೇಕು. ಕೊನೆಗೊಂದು ದಿವಸ ಸ್ವತಃ ಅವರ ಮಗಳೇ ನನ್ನ ಬಳಿಗೆ ಬಂದಳು!”

“ನೀನು ಬಲು ನಿಷ್ಟುರುಣಿ—”

“ನನ್ನನ್ನೇಕೆ ಬಯ್ಯಾತ್ತಿರಿ? ನನಗೆ ಅಬುಬಕರನೂ ಒಂದೇ, ಸಕೇ ಶಯೂ ಒಂದೇ, ಸನ್ಯಾಸಿಯೂ ಒಂದೇ. ಸಕೇತಿಯರನ್ನು ಮುಂಡನ ವಾಡುವಾಗ ನನಗೆ ಯಾವ ವ್ಯಧಿಯೋ, ಆ ದಿನ ವೀರಚಂದ್ರಮರಕ್ಕೆ ನನ್ನಿಂದ ಪಟ್ಟವನ್ನು ಕೊಡಿಸಿದಾಗಲೂ ಅದೇ ದುಃಖವಾಯಿತು.”

“ಅದೇನು ಮರಡ ಪುರಾಣವಯ್ಯಾ!”

“ಒಮ್ಮೆ ಆ ಮರಕ್ಕೆ ಬಾಲಸನ್ಯಾಸಿಯನ್ನು ತಯಾರಿಸಬೇಕಾಯಿತು. ಅದಕ್ಕೆ ಬರಿಯ ಎಂಟು ವರ್ಷ ವ ಮಾನೀಯೊಂದನ್ನು ತಂದು, ಗೋವಿಂದನ ಮುಂದೆ ನಿಲ್ಲಿಸಿದರು. ಗೋವಿಂದ ಉಳಿದವರನ್ನು ಹೇರಿಯುವಾಗ ಬಂಟಸಾಗಿದ್ದರೂ, ಈ ಮುಂಜಿಪ್ರಾಯದ ಹುಡುಗನ ಚೆಲುಗೂದಲನ್ನು ತರಿಯುವಾಗ ಅಶ್ವಿದ್ದು!”

“ಇದೇನಯ್ಯಾ— ಒಂದೇ ರೀತಿಯ ಹೇಣಿ ಕೆಲಸ ನಿನ್ನದು?”

“ಬಾಳ್— ನಂದರೆ ಹಾಗಲ್ಲಿವೆ ಸ್ವಾಮಿ?”

ಬಾಳು- ಎಂದರೆ ಕಣ್ಣೀರಿನ ಸ್ವಾನ ಎಂಬುದು ನಿಜ ಎಣಿಸಿತು ನನಗೆ. ‘ಬಾಳು’ ಎಂಬುದರ ಅರ್ಥ ‘ಬಾಳ್’ ಇದರಿಂದಲೇ ಬಂದಿತು ಎಂದು ತರ್ಕಿಸಿದೆ. ಅವ್ಯಾಕ್ಫೆ, “ಚಿನ್ನದ ಹಿಡಿಯ ವಿಜಾರ— ಏನು” ಎಂದು ಕೇಳಿದೆ.

“ಅದನ್ನು ಕೊನೆಗೆ ಹೇಳುತ್ತೇನೆ. ಮೊದಲು ಬೆಳ್ಳಿಯ ವಿಷಯ ಹೇಳುತ್ತೇನೆ.”

“ಅದೇನು?”

“ಸಾನು ಮೊದಲು ಮೂರುಪ್ರಾಂತ್ಯದಲ್ಲಿ ಹಿಂದೆ ಒಂದು ಬೋಬ್ಲಿ ಯರ್ಚನ ಗುಡಿಯಲ್ಲಿದ್ದೆ.”

“ಬೋಬ್ಲಿಯರ್ಚನ ಗುಡಿಯಲ್ಲಿ ಬಾಳೇಕೆ!”

“ಆಗ ಸಾನು ಅಲ್ಲಿನ ಖದ್ದುವಾಗಿದ್ದೆ. ಆಗ ನನಗೆ ಬೆಳ್ಳಿಯ ಹಿಡಿಯಿತ್ತು.”

“ಹಾಗಿದ್ದರೆ ಅಲ್ಲಿಂದ ಕ್ರಾರಿಕ ಗೋವಿಂದನ ಕ್ಯಾಗೆ ಹೇಗೆ ಬಂದೆ?”

“ಅದೋ—ಒಂದು ಚಮತ್ವಾರವಾಯಿತು. ಆ ದೇವ್ಯದ ವಾತ್ರಿಸು, ವರ್ಷದ ಪೂಜೆಯ ದಿನ ನನ್ನನ್ನು ಹಿಡಿದು ಕುಣಿಯುವುದು ರೂಢಿಯಿತ್ತು. ಒಂದು ವರ್ಷ, ಅವನಿಗೆ ಮುಂಚಿನ ದಿನದ ಕುಡಿತದ ಅಮಲು ಇಳಿಯದ ಹೋಗಿತ್ತು. ಆಗ ದೇವ್ಯದ ಪೂಜಾರಿಯಾಗಿ ನನ್ನನ್ನು ಹಿಡಿದು ಕುಣಿದನು. ಸಾನು ಅವನ ಕ್ಯಾಟಪ್ಪಿ ಕೆಳಕ್ಕೆ ಬಿದ್ದೆ; ಮುರಿದುಹೋದೆ! ಮೊದಲು ಪೂಜಾರಿಗೆ ಗಾಬರಿಯಾಯಿತು. ಹೀಗೇಕಾಯಿತೆಂದೂ ತಿಳಿಯಿತು. ಆದರೆ ಸಿಜವನ್ನು ಬಾಯಿಬಿಡಲಾರದೆ—‘ಯಾರೋ ನನಗೀಗ ದೋರವನೆಸಿದ್ದಾರೆ. ಈ ನನ್ನ ಖದ್ದುವು ಮುರಿದಂತೆ ಅವರು ನಾಶವಾಗುತ್ತಾರೆ’ ಎಂದನು. ಬಂದವರು ಒಬ್ಬರೊಬ್ಬರ ಮುಖಗಳನ್ನು ನೋಡಿ ಬೆದರಿಹೋದರು. ಕೊನೆಗೆ ನನ್ನೊಂದು ತುಂಡು ಕಮಾರನ ಕುಲುಮೆಯನ್ನು ಸೇರಿ ಸಂಸ್ಕಾರ ಹೋಂದಿ ಗೋವಿಂದನ ಶಸ್ತ್ರವಾಯಿತು! ಅವನ ಕ್ಯಾಯ್ಯ ಬಾಳಾಯಿತು. ನನ್ನ ಈ ಜನ್ಮಕ್ಕೆ ಹಿಂದಿನದು ಚಿನ್ನದ ಬಾಳು; ನನ್ನ ಸ್ವರ್ಣಾಯುಗ! ಆಗ ಸಾನು ಗುಂಡಾಪುರ ಅರಮನೆಯ ಪಟ್ಟದ ಕತ್ತಿಯಾಗಿದ್ದೆ.”

“ಪಟ್ಟಕತ್ತಿಯೆಂದ ಮೇಲೆ, ನಿನಗೆ ಚಿನ್ನದಹಿಡಿ ಇದ್ದಿರಲೀಬೇಕು”

ಅಹುದಹುದು. ಆಗ ರತ್ನ, ಮುತ್ತುಗಳಿಂದ ಖಚಿತವಾಗಿಯಾ ಬಿಟ್ಟಿದ್ದೆ ನಾನು. ರತ್ನ ಖಚಿತವಾದುದರಿಂದಲೋ ಏನೋ ಬಲು ಮನ್ನಣಿಯುಂದ ಅರಮನೆಯವರು ನನ್ನನ್ನು ಪೂಜಿಸಿದರು. ಈ ಉರಿನೇ ಅರಸು, ಸುಮಾರು ನೂರು ಗ್ರಾಮಗಳ ಬಿರುಸಾದ ಅರಸು, ನನ್ನನ್ನು ಪ್ರತಿ ಮಹನ್ ವರ್ವಿಗೆ ಪೂಜಿಸಿ, ಒಮ್ಮೆ ಕೈಯಲ್ಲಿ ಹಿಡಿದುಕೊಂಡು ಸಿಂಹಾಸನವನ್ನೇರುತ್ತಿದ್ದ.

“ಹಾಗಿದ್ದರೆ ನಿನಗೆ ಕೆಲಸವೇ ಇರಲಿಲ್ಲ; ಪೂಜೆ ಮಾತ್ರ. ಒಳ್ಳೆಯ ಜನ್ಮ”

“ಅಂಥ ಒಳ್ಳೆಯ ಜನ್ಮ—ಒಂದೇ ಒಂದು, ನನಗೆ ದೊರಕಿದುದು. ಅದೂ ಬಲು ಸ್ವಲ್ಪ ಕಾಲ. ನಮ್ಮ ನೂರು ಗ್ರಾಮದ ಅರಸನ ಮೇಲೆ ನೆರಿಯಾರಿನ ಸಾನ್ಮಾರು ಸಾಡಿನ ದೊರೆ ಯುದ್ಧ ಕ್ಷೇತ್ರದಲ್ಲಿ ಬಂದನು. ಪರಾಕ್ರಮಿಯಾದ ನನ್ನ ಅರಸು ನನ್ಮೊಡನೆ ಓಡತೋಡಗಿದನು. ಉರುಬಿಟ್ಟಿ ಕಾಡನ್ನು ಸೇರಿದನು. ಸರಿ, ಸೋತೆ ಕುದುರೆಯನ್ನು ನಂಬಲಾರದ ಅವನ ಸೇನಾನಿಗಳು, ಅದೇ ನನ್ನಿಂದ, ಅದೇ ಅವನನ್ನು, ಅದೇ ಅಲ್ಲಿ ಮುಗಿಸಿ-ಬರಿಯ ನನ್ನನ್ನು ಎಸೆದು, ರತ್ನ ಖಚಿತವಾದ ಹಿಡಿಯನ್ನು ಪ್ರಸಾಗಿಸಿದರು. ಅಲ್ಲಿಂದ ಮುಂದೆ ನಾನು ದೊರಕಿದುದು ಒಬ್ಬ ದೆವ್ವದ ವಾತ್ತಿಗೇ!”

“ನಿನ್ನದು ವಿಚಿತ್ರ ಜೀವನವಯ್ಯ—”

“ಅಹುದು, ಬಲು ವಿಚಿತ್ರವಾದುದು. ಆದರೆ ಅಂದಿನಿಂದ ಇಂದಿನ ತನಕ ಒಂದಳ್ಳಬಂದು ರೀತಿಯಿಂದ ರಕ್ತವಾನ ದೊರೆಯುತ್ತಿಲೇಇತ್ತು!”

“ಹಾಗಿದ್ದರೆ ಪುಣ್ಯತ್ವ-ನಿನ್ನನ್ನು ಮಳೆಯಾಳಿ ದೆವ್ವಕ್ಕೇನೆ ಸಲ-

ಸಬೇಕು. ನನಗೆ ನಿನ್ನ ತಂಟಿಯೇ ಬೇಡ” ಎಂದು ನಾನೂ ಭೀತಿಯಂಡು ನುಡಿದೆ.

ಆಗ ಚೂರಿಯು ಅತ್ಯಾಧಿಕ್ಕಿತು. “ಅಯ್ಯಾ ಮಹಾನುಭಾವ, ಅದೊಂದು ಹೊಸತು ದುರ್ತಿಯನ್ನು ಕೊಡಿಸಬೇಡ. ನನ್ನನ್ನ ನಿನ್ನ ಶ್ಲಿಯೇ ಇರಿಸಿಕೊ. ಒದಲು ನಿನ್ನ ಹಾಸಿಗೆಯನ್ನು ಕಾಡುವ ತಗಡಿಗಳ ಸೇನ್ನರೆಯುವುದರಿಂದಲಾದರೂ ನಿನ್ನಸೇವೆಯನ್ನು ಸಲಿಸುವೆ” ಎಂದಿತು.

“ಅಬ್ಬ, ಇದರ ನೆತ್ತರ ಸ್ತೀತಿಯೇ” ಎಂದೆನಿಸಿತು ನನಗೆ.



ಮಿಂ ದುಸ್ತುಬಿನ್

ಮಂಗಳೂರಿನ ಬೀದಿಯೊಂದರಲ್ಲಿ ಒಂದು ದಿವಸ ಬಿರಬಿರನೇ ನಡೆಯುತ್ತಿದ್ದೆ. ಬೆಳಗನ ಮುಂಜಾನೆ; ಜನ ಸಂಚಾರವಿದ್ದಿಲ್ಲ. ನಾನು, ಒಬ್ಬನೇ ಆ ಸಮಯ ಎಚ್ಚರವಿದ್ದ ವನೆಂದು ತಿಳಿಯಬೇಕು. ಏಕಾಗ್ರ ಚಿತ್ತನಾಗಿ, ಯಾವ ವಿಷಯವನ್ನೂ ಯೋಚಿಸದೆ, ಹಾದಿ ಹಿಡಿದು ಸಾಗು. ತೀದ್ದು ನನ್ನ ಕಾಲುಗಳು ಬಮೈಂದುವೈಗೇ ತಡೆದು ನಿಂತವು. ನಾನೂ ನಿಂತೆನು. ಅದು ಕೇವಲ ನನ್ನ ಕಾಲುಗಳು ನಿಂತುದರಿಂದ ಎಂದು ತಿಳಿಯಬೇಡಿ. ಮೊದಲು ನಿಂತುದು.... ಮೂರಾಗು. ಏನಾಯಿತೋ ಏನೋ, ಅದು ನಿಂತಿತು. ಯೋಚಿಸುತ್ತೇನೆ-ಬಲು ದುರ್ವಾಸಸನೋಂದು ನನ್ನ ಮೂರಾಗನ್ನು ತಡೆದು ಹಿಡಿದಿತ್ತು. ನಿಂತೆ-ನೋಡಿದೆ, ಯಾರೂ ಇದ್ದಿಲ್ಲ. ಬಲು ಸೂಕ್ಷ್ಮವಾಗಿ ಕಣ್ಣನ್ನು ಹರಿಸಲು ಸವಿಂಪದಲ್ಲಿ ಮಿಂ ದುಸ್ತುಬಿನ್ ಕಾಣಿಸಿದನು. ಮತದ ಸನ್ಯಾಸಿಯಂತೆ ಶುದ್ಧ ಕಾವಿ ಬಣ್ಣವನ್ನು ತೊಟ್ಟು, ಸಮಾಧಿ ಅವಸ್ಥೆಯಲ್ಲಿ—ಭರತವಾತೀಯೋಡನೆ ತನ್ನಯವಾದಂತೆ ಅದು (ಅವನು)'ನಿಂತಿತ್ತು (ನಿಂತಿದ್ದನು.) ನನಗೆ ತಡೆಯಲಾರದಂಥ ಕೋವ ಬಂದು ಈ ಪ್ರಸ್ತಾವ ಪ್ರಾರಂಭವಾಯಿತು. ಇದರ ತೀವ್ರಾನವು ಸ್ವಾಭಾವಿಕವಾಗಿ ವಾಟಕರಿಗೆ ಸೇರಿದೆಯೆಂದೂ, ಆಕಸದ ತೊಟ್ಟಿಗೆ ಸೇರಿಲ್ಲವೆಂದೂ ಈ ಮೂಲಕ ನಮೂದಿಸೋಣಾಗಿದೆ.

ನಾನು-ಅಳ್ಳವಯ್ಯ, ಇದೇನು? ದಿನಕ್ಕೊಂದು ಜಾಗವನ್ನು ಹಿಡಿಯುತ್ತೀ? ನಿನಗೆ ಗತಿ ಗೋತ್ತುವೇ ಇಲ್ಲವೇ?

ದುಸ್ತುಬಿನ್-ಗತಿಗೋತ್ತು ನನಗೆ! ನನ್ನ ಕಾವಿ ಬಣ್ಣವನ್ನು ನೋಡಿ

ಹೀಗೆ ಕೇಳಿದರೆ! ಸನ್ಯಾಸಿ ಸಮಾನನಾದ ನಾನು ಮೂರು ದಿನಕ್ಕೆಷ್ಟು ಮೈಲಿಕಲ್ಲಿನ ತಾವನ್ನು ಬದಲಿಸಬೇಕೆಂದು ಸ್ವೀತಿವಚನವಿರುವಾಗ — (ಈ ವಚನ ನನ್ನ ಸ್ವೀತಿಯಲ್ಲಿರಲಿಲ್ಲ.)

ನಾನು—ನೀನೇನು ಅಪಹಾಸ್ಯ ಮಾಡುತ್ತೀರೂ? ಅಲ್ಲಿ—ಮುಕ್ಕಳ ಕಾಲಿನ ಪ್ರಾಚೀ ಬಾಲಿನಂತೆ ಗಳಿಗೆಗೊಂದು ಕಡೆ, ನೀನು ಸಂಚಾರಕ್ಕೆ ಹೋರಿಡುತ್ತೀ. ಸಾಧ್ಯನವಿಲ್ಲ; ಸಂಧ್ಯಾವಂದನೆಯಿಲ್ಲ! ಶಾಚವಿಲ್ಲ—ಸುಧಾರಣೆಯಿಲ್ಲ —

ಅಪ್ಪುರಲ್ಲಿ ಪ್ರಾತರ್ವಂದನೆಗೆಂಬಂತೆ ದುಸ್ತುಬಿನನು ಅಲ್ಲಿಯೇ ಉರುಳಿಬಿದ್ದನು. ಅದರೊಳಗಿಂದ ಒಂದು ಮುನಿಸಿವಲ್ ನಾಯಿಯಾ ಹೋರಿಟು ಹೋಯಿತು. ನಾತವು ಮತ್ತುಪ್ಪು ಕೆದರಿತು.

ದುಸ್ತುಬಿನ್ — ನೋಡಿ, ನಿಮ್ಮ ಬಾಯಿಂದ ಸಂಧ್ಯಾವಂದನೆಯು ವಿಚಾರ ಹೇಳುತ್ತಿರುವಾಗ, ನಾನು ಪ್ರಾತರ್ವಂದನೆ ಮಾಡುವಂಥಿಗೆ ಪ್ರಾಪ್ತಿಸಿತು.

ಈ ಮಾತನ್ನು ಆಡುವಾಗ ಅವನು ಕಣ್ಣೀರನ್ನು ಸುರಿಸಿದನು. ಟಪ್ಪೆಂಬ ಸದ್ವಾಗಿ, ಅವನ ಹೋಟ್ಟಿಯ ತಗಡು ಬಿರಿದು, ನಾಲ್ಕು ದಿಕ್ಕುಗಳಿಗೆ (ಅಪ್ಪುವಿದ್ದಲ್ಲಿ ಅಪ್ಪು ದಿಕ್ಕುಗಳಿಗೂ) ಒಳಗಿನ ಕರುಳು ಮಾಂಸ ವೆಲ್ಲಾ ಜೆದರಿದಂತೆ ಜೆದರಿತು.

ಈ ಸಮಯದಲ್ಲಿ ಭಗವಾನ್ ಭಾಸ್ಯರನು ಉದಯಿಸಿದನು. ಮಧ್ಯ ಬೀದಿಯಲ್ಲಿ ಎದೆಯೋಡೆದುಬಿದ್ದ ದುಸ್ತುಬಿನ್! ಸುತ್ತು ಜೆದರಿದ ಅವನ ಪಾಠಿಕವ ಶರೀರದ ಭಗ್ನಾವಶೀಷಗಳು! ಜನರೂ ಸೇರಿದರು. ಅತ್ಯತ್ಯ ಸರಿಯುವವರು, ಮೂರು ಹಿಡಿದು ಆ ಕರುಣಾಮಯ ಧೃತ್ಯವನ್ನು ನೋಡಲಾರದೆ ಸಾಗಿದರು. ಒಬ್ಬರೂ ಅದನ್ನು ಎತ್ತಲಿಲ್ಲ.

ಸಾಲದುದಕ್ಕೆ ಸರಕಾರಿ ರಸ್ತೆಯಲ್ಲಿ ಬಂಟು ಪೇಂಟು ಹಾಕಿದವರು ಜಾರಿಬಿದ್ದರೆ ಅವರನ್ನು ನೋಡಿ ನಗುವಂತೆ ನಕ್ಕು, ಹೊರಟುಹೋಡರು-ಅದರಿಂದ ನನ್ನ ಎದೆಯು ಕರಗಿತು. (ಈಗ ನನ್ನ ಬಳಿಯಲ್ಲಿರುವುದು ಬೇರೊಂದು ಗಟ್ಟಿಯಾದ ಎದೆ. ಕರಗಿಹೋಡ ಎದೆಯಿಂದ ಈ ಲೀಖಿ ಬರೆಯಲು: ಸಾಧ್ಯವಿಲ್ಲವಷ್ಟು.)

ನಾನು ನಿಂತು ನೋಡಿದೆ. ಮಾತನ್ನು (ವಿನಯದಿಂದ—ಅಳ್ಳಿ, ಕರುಣೆಯಿಂದ) ಮುಂದುವರಿಸಿದೆ—

ನಾನು—ಅವ್ವಾ, ನಿನ್ನನ್ನು ಸಾಯುವ ಗಳಿಗೆಯಲ್ಲಿ ಹೀಗೆ ಅವ ಹಾಸ್ಯ ಮಾಡಿದನೆಂದು ಕೋಟಿಸಬೇಡ. ಇತರರಷ್ಟು ನೀಚನು ನಾನಳ್ಳಿ.

ಅವನು—(ಮೌನ)

ನನ್ನ ಮಾತುಗಳಿಂದ ಅವನು ಬಲು ನೋಂದಿರುವನೆಂದು ತೋರಿತು. ಆಗ ನಾನು ಅವನಿಗೆ ಧ್ಯೇಯಕುಟ್ಟಲೆಂದು, ಕಾಗದ ಪೇನು ಗಳನ್ನು ಹಿಡಿದು, ಅಣ್ಣಾ ಕೋಟಿಸುಬೇಡ. ಕೋಪವು ಮಾಹಾಪಾಪವು. ನಿನಗಿರುವ ಈ ಕೋನೆಯ ನಾಲ್ಕೊಂದು, ಎಂಟೊಂದು ಮುಂದೆ ಅದು ಹತ್ತು ತಿಂಗಳ ತನಕವೂ ಮುಂದುವರಿಯಿತು. ಕಾರಣ ಅದರ ಹೆಣವನ್ನು ಮುನಿಸಿವಾಲಿಟಿಯವರು ಸಾಗಿಸಲೇ ಇಲ್ಲ.) ಗಳಿಗೆಯೋಳಗೆ ನಿನ್ನ ಆತ್ಮಕತೆಯನ್ನು ಹೇಳು. ಅಳ್ಳಿ—ಮೃತ್ಯುವಾಕ್ಯಗಳನ್ನು ಉಸುರು. ಜಗತ್ತಿಗೆ ಅದನ್ನು ಪ್ರಚುರಪಡಿಸುವೆ' ಎಂದೆ.

ಆಗ ಅವನು ತುಸು ಶಾಂತಿಯನ್ನು ಪಡೆದುಕೊಂಡು, ಬಲು ದೀನ ನಾಗ ಮಾತನಾಡಿದನು. ‘ಈ ತನಕ ಇಷ್ಟು ವಿನಯದಿಂದ—ವಿನಯ ದಿಂದೇನು ಕೋಪದಿಂದಲೂ ಸಹ, ನನ್ನನ್ನು ಮಾತನಾಡಿಸಿದವರಿಳಿ. ಖೀನೇ ಈ ದಿನ ಮಾತನಾಡಿಸುತ್ತೀರೂ? ಮನುಷ್ಯರಲ್ಲಿ ಪ್ರಭಮನು

ನೀನು' ಎಂದು ಅಂದನು. ನನಗೂ ಅಂಥ ಗೌರವವು ದೊರಕಿದುದ್ದು ಪ್ರಭವ ಬಾರಿಗೆ.

ನಾನು— ಅಣ್ಣಾ, ನಿನಗೆ ಏನು ಹೇಳಬೇಕೆಂದು ಜೆನಾಗಿ ತೋರಿ ಲಾರದು. ನಾನು ಯುಕ್ತವಾದ ಪ್ರಶ್ನೆ ಕೇಳಿದರೆ ಉತ್ತರ ಹೇಳುವೇಯಾ?

ಅವನು—ಅಯುಕ್ತವಾದುದನ್ನು ತುಂಬಿಸಲು ನನ್ನನ್ನು ಸೃಷ್ಟಿಸಿ.....(ಎಂದು ಕಣ್ಣೀರು ವಿಡಿದನು).....ಆಗಲಿ.

ನಾನು— ನಿನ್ನನ್ನು ಈ ನಾಲ್ಕು ವರ್ಷಗಳಿಂದ ನೋಡುತ್ತಿದ್ದೇನೆ.

ಅವನು— ನಾನು ಹುಟ್ಟಿ ಇಂದಿಗೆ ಇ ವರ್ಷಗಳಾದುವು. ಈ ಬೀದಿಗೆ ಬಂದೇ ಏಳಾವರೆ ವರ್ಷಗಳಾದುವು.

ನಾನು—ಅದೇ, ಬಲುದೀಪ್ರ ಸಮಯದಿಂದ ನೋಡುತ್ತಿದ್ದೇನೆ. ಆದರೆ ಇನಕ್ಕೆ ಒಂದೊಂದು ಕಡೆ ನೀನು ಕಾಣಿಸಲು ಕಾರಣವೇನು? ನಿನಗೆ ಕಾಲುಗಳಿಲ್ಲ, ಆದರೂ ಬಹಳ ಸಂಚರಿಸುತ್ತೀರ್ಯಾ...ಕೋಟಿಸಬೇಡ.

ಅವನು— ಅದು ನನ್ನ ತಪ್ಪಲ್ಲ. ನಾನು ಬಂದವನು ರಾಯರ ಮನೆಯ ಗೇಟಿನ ಎದುರಿಗೆ ಸಾಫ್ ಪಿತನಾದೆ. ಆದರೆ ಬಹಳ ದಿವಸವಾದರೂ ನನ್ನನ್ನು ಹಾತನಾಡಿಸಿದವರಿಲ್ಲ. ಶಾಲೆಯ ಹುಡುಗರೆಲ್ಲ ಕಲ್ಲಿ ಸೆದು ನನ್ನ ಬೆನ್ನು ಕೀಲನ್ನು ಮುರಿಯತೋಡಿದರು. ರಾಯರ ಮನೆಯವರು ನನ್ನ ಸುತ್ತಲು ಕತ್ತಲ ಸುರಿಯುತ್ತಿದ್ದರು. ಅದನ್ನು ಕಂಡು ಯಾರೋನನ್ನನ್ನು ಎರಡನೆಯ ರಾಯರ ಮನೆಯಎದುರು ಇರಿಸಿದರು. ಒಂದು ದಿನ ಮುಂಜಾನೆ ಒಬ್ಬ ಹೆಂಗಸು ಬಂದು, ಒಂದು ಕೋಲಿ ನಿಂದ ನನ್ನನ್ನು ತಿಳಿ ಉರುಳಿಸಿ, ನೆರಮನೆಯ ಎದುರು ಕೆಡಹಿಡಳು. ಅಲ್ಲಿ ಸಾಫ್ ಪಿತನಾದೆ. ಆ ಮನೆಯವರು ಮೂಗು ಮುಚ್ಚಿಕೊಂಡು

ಇನ್ನೊಂದು ಮನೆಗೆ ನನ್ನನ್ನರುಳಿಸಿದರು. ಅದರೆ ನನ್ನ ತಪ್ಪು ಅದರಲ್ಲಿ ಇಲ್ಲ. ನಾನು ನಾರುತ್ತೇನೆಂದು ಅವರು ಹೇಳಿದರೂ ಅವರ ಹಿತ್ತಿಲ ಬಾಗಿಲುಗಳು ನಾರಿದಷ್ಟು ಹೆಚ್ಚಾಗಿ ನಾನು ನಾರುತ್ತಿರಲಿಲ್ಲ.

ನಾನು—ನಿನ್ನ ಆರೋಪ ಈ ಮನೆಯವರ ಮೇಲೆಯೇ ಏನು?

ಅವನು—ಆರೋಪವೇನು! ನಾನು ಮುಸಿಸಿವಲ್ಲ ತೋಟಿಗಳ ಅನಾದರಕ್ಕೆ ಪಾತ್ರನಾಡೆ. ಹಾದಿಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಒಯ್ದರೂ, ಬಲು ದಿನ ನನ್ನ ಬಳಿ ಬಂದವರಿಲ್ಲ . . . ಏಕೆ ಬಲ್ಲಿಡಾ? ಅವರಿಗೆ ನನ್ನನ್ನ ಮುಟ್ಟಿಲು ನಾಚಿಕೆಯಂತೆ. ಈ ಪಕ್ಕದ ಮನೆಯ ಮದದಿಯರು ನನ್ನನ್ನ ಮನೆಯ ಹಿಂದಿನ ಮನೆಯಾಗಿ ತಿಳಿದರು. ಇನ್ನೇನು ವಾನವೃಳಿಯಿತು ನನಗೆ?

ನಾನು—ನಿನ್ನನ್ನ ಯಾರೂ ವಾತನಾಡಿಸಲಿಲ್ಲವೇ?

ಅವನು—ಹಾಗೆಂದರೆ ಅನ್ನಾಯ. ಈಗ ನನ್ನ ಗಭ್ರ ಸೀಳಿಹೋದ ನಾಯಿಯನ್ನು ಕಂಡೆಯಲ್ಲ—ಆ ಮರಿಯೋಂದು ಅನವರತಪೂ ನನ್ನ ಆಶ್ರಯದಲ್ಲಿ ಬೆಳೆದುದು. ಹೆಚ್ಚೇನು—ಆಯರ ಮನೆಯಲ್ಲಿ ಒಂದು ನಾಯಿಮರಿಹಾಕಿತು. ಅವರಿಗೆ ಮರಿಗಳನ್ನು ಕೊಲ್ಲಲು ಕ್ಯಾ ಬರಲಿಲ್ಲ. ಅದರಿಂದ ಒಂದು, ಹೆಣ್ಣು ಮರಿಯನ್ನು ನನಗೆ ಬಷ್ಟಿಸಿದರು. ಅಲ್ಲಿಂದ ಅದರ ಸಂಸಾರವನ್ನು ಸಾಕಿದವನೇ ನಾನು!

ನಾನು—ಅಷ್ಟ ವಾಡಿದ ನಿನಗೇ ಅದು ಇಂದು ಮೃತ್ಯುವಾಯಿತೆ?

ಅವನು—ಅದರ ತಪ್ಪೇನು, ಪಾಪ, ನನಗೆ ಸಾಯಾವ ಗಳಿಗೆ ಒಂದಿದೆ. ಇಂದು ಅತಿ ವ್ಯಧೆಯಿಂದ ನನ್ನ ಹೊಟ್ಟೆ ಬಿರಿದಿದೆ.

ನಾನು—ಅಂಥ ಮಹಾವ್ಯಧೆಯಿಂದ ಈ ಮಹಾಮರಣವಾಯಿತೆ?

ಅವನು— ಅಹುದು ಮಹಾ! — ಅಲ್ಲಿ ನೋಡಿ . . .

ಅಷ್ಟರಲ್ಲಿ, ಹಿಂದೆ ಹೊರಟುಹೋದ ಸದರಿ ಹೆಣ್ಣುನಾಯಿಯು ಅಲ್ಲಿಗೇನೆ ಬಂದು, ಅಲ್ಲಿ ಬಿದ್ದ ರೊಚ್ಚೆಯನ್ನು ಕೆದರಿ ಏನನೊಳ್ಳಿ ತಿಳ್ಳುತ್ತೊಡಗಿತು.

ನಾನು— ಅಯ್ಯೋ ಪಾಪ ನಾಯಿಯೇ!

ಅವನು— ಅದನ್ನು ಬಯ್ಯಬೇಡ. ಅದಕ್ಕೆಲ್ಲಿಯ ಪಾಪ! ಅದು ಪಾಪವನ್ನು ಹರಿಸುತ್ತಿದೆ.

ನನಗೆ ಈ ಮಾತು ತಿಳಿಯದೆ ಹೋಯಿತು. ಮೂಕನಂತೆ ಆ ನಾಯಿಯನ್ನು ನೋಡಿದೆ. ಆ ನಾಯಿಯು ಏನನೊಳ್ಳೇ ಅಲ್ಲಿಂದ ಎತ್ತಿ ಕೊಂಡು ಓಡಿತು. ನನಗೆ ಆತುರವಾಗಿ ನಾನು ಅದನ್ನು ಹಿಂಬಾಲಿಸಿದೆ. ಅದರ ತಾಣೆಯನ್ನು ನೋಡಿದೆ. ಇಸೊಂದು ದುಸ್ತುಬಿನನ ಬಳಿಗೆ ಹೋಗಿ ಅದು ತನ್ನ ಬಿಡಾರ ನಿಶ್ಚಯ ಮಾಡಿಕೊಂಡಿತ್ತು. ಅಲ್ಲಿಗೇನೆ ಈ ವಸ್ತುವನ್ನು ಹೊತ್ತುಕೊಂಡು ಹೋದುದು. ಹೋಗಿ ನೋಡಿದರೆ — ಒಂದು ಕ್ಕೆ! ಅದಕ್ಕೆ ಏದು ಬೆರಳು! ನಾಯಿಯ ಕ್ಕೆಯಲ್ಲ! ಗಾಬರಿ ಗೊಂಡು ನಾನು ಬಂದೆ; ತಿರುಗಿ ಹಳೆಯ ದುಸ್ತುಬಿನನಲ್ಲಿಗೇನೆ ಬಂದೆ.

ನಾನು— ಇದರ ಗೂಡವೇನು?

ಅವನು— ಅಷ್ಟ ಮೂರ್ಖನೆ ನೀನು? (ನಾನು ನೋಂದೆ.) ಇದು ನನ್ನ ಇತಿಹಾಸದಲ್ಲಿ ನಾಲ್ಕುನೇ ಬಾರಿ ಆದುದು.

ನಾನು— ಇದು ಎಂದರೆ?

ಅವನು— ಅದನ್ನು ನೋಡಿಲ್ಲವೇ? ಕ್ಕೆಯನ್ನು.... ಈ ಬೀದಿಯಲ್ಲಿ ಇಸೊಂದು ರಾಯರ ಮನೆಯಿದೆ. ಅಲ್ಲಿನ ದಾಸಿ ನಿತ್ಯವೂ ನನ್ನನ್ನು ಶುವಚರಿಸುತ್ತಿದ್ದಳು. ನಿನ್ನ ರಾತ್ರಿ, ಕಸತರುವ ಬದಲು ಇದನ್ನು ತಂಡು

ದಬಕ್ಕುನೇ ಸುರಿದಳು! ಮಳೆ ಬರುತ್ತಿತ್ತು. ಆ ಮಗು ಕೂಗಿತು! ತುಸು ಹೊತ್ತು.... ಅನಂತರ ಈ ಓಡಿಹೋದ ನಾಯಿಯು ಅದನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡಿತು. ನನ್ನ ನಿತ್ಯ ಕೆಲಸದ ಜಡಿಯಲ್ಲಿ ಈ ಮೆಟನ್‌ಟಿ ಆಷ್ಟೆಯ ಕೆಲಸವನ್ನೂ ಮಾಡುತ್ತಿದ್ದೀನೆ.

ನನಗೆ ಅದರಿಂದ ಬಹಳ ಮರುಕವಾಯಿತು. ಮರೌನವಾಗಿ ನಿಂತಿದ್ದೆ. ಮಾತನಾಡುವ ಸಾಹಸವಾಗಲಿಲ್ಲ. ಅಷ್ಟರಲ್ಲಿ ಆ ನಾಯಿಯು ತಿರುಗಿ ಬಂದಿತು. ಕೊಚ್ಚೆಯನ್ನು ಕೆದರಿ, ಅಲ್ಲಿಂದೊಂದು ತೀರ ಹೊಸ ಬೂಟನ್ನು (ಬೂಟ್‌ಲ್ಲಿ-ಎಕವಚನದ ಬೂಟು) ಬಯ್ದಿತು. ನನ್ನ ಆಶ್ಚರ್ಯಾನ್ಯಾಸಿ ಹೆಚ್ಚಿತು. ಅಷ್ಟು ಜಿಕ್ಕು ಮಗುವಿನ ಕಾಲಿಗೆ, ಇಂಥ ದೊಡ್ಡ, ಹೊಸತಾದ ಬೂಟು ಹೇಗೆ ಬಂದಿತೆಂದು. ದುಸ್ತಿಬಿನಿಸಿಗೆ ನನ್ನ ಮನಸ್ಸಿನಲ್ಲಿ ಸಂಚರಿಸುತ್ತಿದ್ದ ಪ್ರಶ್ನೆ ತಿಳಿಯಿತೇನೋ.

ಅವನು — ಅದನ್ನೇನು ನೋಡುವೆ! ಇಲ್ಲಿಯ ತನಕ ಜೀಣ ವಾದ ಹಾಪಾಸುಗಳೆಲ್ಲಾ ನನಗೇ ಬರುತ್ತಿದ್ದುವು. ನಾಲ್ಕು ದಿನಗಳ ಕೆಳಗೆ ಒಂದು ಜಡಿ ಹೊಸ ಬೂಟು ಬಂದಿತು!

ನಾನು — ಬಂದಿತು!

ಅವನು—ಬಂದಿತು ಎಂದರೆ ಬರಬೇಕಾಗಿ ಬಂದಿತು. ಪೋಡೂ ರಿನವನಂತೆ—ಒಬ್ಬ ಹಳ್ಳಿಯ ಹುಡುಗ ಬಂದಿದ್ದ. ಮೃದಾನಿಗೆ ಹೋಗಿ ಒಂದು ಹೊಸ ಬೂಟ್‌ನ್ನೇ ಖರೀದಿ ಮಾಡಿದನಂತೆ. ಇಲ್ಲಿಗೆ ಅದನ್ನು ಮೆಟ್ಟಿಕೊಂಡು ಬರುವಾಗ ಒಂದೆರಡು ತಾಸು ಸಹ ಆಗಿರಲಿಲ್ಲ. ಅದನ್ನು ಹಾಕಿಕೊಂಡು— ಅಲ್ಲ ಎಳೆದುಕೊಂಡು ಬಂದನು! ಕಳಿಂದಿನು. ಕಾಲು ತುಂಬ ಬೊಕ್ಕೆಯಾಗಿತ್ತು. ನಿಂತುಕೊಂಡಿರುವಾಗ ಇನ್ನೊಬ್ಬ ಹುಡುಗ ಅಲ್ಲಿಗೆ ಬಂದು ‘ವರ್ತಮಾನ ಪತ್ರ ಬೇಕೆ?’

ಎಂದು ಅವನನ್ನು ಕೇಳಿದ. ಯಾವ ಪತ್ರ ಏನು ಎಂದು ವಿಚಾರಿಸದ್ದೆ. ಈ ಮುದುಗನು ಒಂದನ್ನು ಕೊಂಡುಕೊಂಡ. ಅನನ್ ರೀತಿ ನೋಡಿದರೆ ನನಗೆ ತಿಳಿದನ್ನು ಓದುಬರಹವೂ ಅವನಿಗೆ ತಿಳಿದಿರಲಿಲ್ಲವೇಬುದು ಖಂಡಿತ.

ನಾನು — ಹಾಗಾದರೆ ಅದನ್ನೇಕೆ ತೆಗೆದುಕೊಂಡನು?

ಅವನು — ಏಕೆಂದರೆ! ತನ್ನ ಬೂಟ್ಟಿನ ಗೌರವ ಕಾಪಾಡಲು. ಅದೇ ಸಂಜೆ ಆತ ತಿರುಗಿ ನನ್ನ ಮಾರ್ಗವಾಗಿ ಬಂದನು! ಅದನ್ನು ಬಿಡಿಸಿ, ಕಾಲಿಗೆ ಇರಿಸಿಕೊಳ್ಳುವ ಎಂಬ ಗಳಿಗೆಯಲ್ಲಿ ಯಾರೋ— ಎದುರಾದುದನ್ನು ಕಂಡು, ಕಳ್ಳುರಂತೆ ಅಂಜಿದನು. ಒಮ್ಮೆಗೇ ಏನು ತೋಚಿತೋ ಏನೋ, ಅವೆರಡನ್ನು ಕಳಿಚಿ ನನ್ನ ವಶಕ್ಕೆ ಒಪ್ಪಿಸಿ ಮುಂದುವರಿದನು. ತಿರುಗಿ ಆ ಮುದುಗ ನನ್ನಲ್ಲಿಗೆ ಬರಲಿಲ್ಲ. ಅವನ ರೀತಿನೋಡಿ ನನಗೇ ಬೆರಗಾಯಿತು.

ನಾನು — ನನಗೂ ಬೆರಗಾಗುತ್ತದೆ.

ನಿಜಕ್ಕೂ ನನ್ನ ಆತುರವು ಹೆಚ್ಚಿ ಮತ್ತು ಚೆದರಿದ ಕೊಜ್ಜೆಯನ್ನು ಪರಿಶೀಲಿಸಿದೆ. ಅದರ ಮಹಜರನ್ನು ಸಹ ಮಾಡಬೇಕಾಯಿತು. ಸಾರ್ವಜನಿಕ ಪರಾಂಭರಿಕೆಯ ಬಗ್ಗೆ ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿರುತ್ತದೆ.

ಒಡೆದ ಬಳಿ ತೂರುಗಳು.....ನಾನ್ನರು ಕಾಗದ ತೂರುಗಳು. (ಅವನ್ನು ಓದಿ ನೋಡಲಾಗಿ— ಅವುಗಳಲ್ಲಿ ಕೆಲವು ಗೋವಾ ಸೋಡಿ ಜಿಟಿಗಳು. ಇವು ಬಹಳವಾಗಿ ಚಿತ್ರಿತಿಂಸೆಗೆ ಗುರಿಯಾಗಿದ್ದಂತೆ ಕಂಡಿತು.) ಒಂದೆರಡು ಕಾಗದದ ತೂರುಗಳು ದಾಕ್ತಾರರ ಮದ್ದಿನ ಪಟ್ಟಿಗಳಾಗಿದ್ದವು. ಒಂದು ಒಡೆಯುದೆ, ಸಶರೀರೆಯಾಗಿದ್ದ ವಿಸ್ತಿ ಸೀಸೆ.

ಒಂದು ಮಿತಸಂತತಿಯ ವಿಷಯವಾದ ಪ್ರಸಿದ್ಧ ಗ್ರಂಥ — ಇದಕ್ಕೆ ವಯಸ್ಸಿಗಿದ್ದಂತೆಯೂ ಕೆಲವೊಂದು ನಡುವಣ ಹಾಳೆಗಳು ಹರಿದು, ಉಳಿದುವು ಇದ್ದುಂತೆಯೂ ಕಂಡಿತು. ಒಂದೆರಡು ವಿಶ್ವವಿದ್ಯಾಲಯ ಪರೀಕ್ಷೆ ಪತ್ರಗಳೂ ಇದ್ದುವು. ಕ್ಷೋರಾವಶೀಷಗಳು ಉಳಿದ ಮಾಲುಗ ಇಲ್ಲಿ ಮುಕ್ಕಾಲು ಮುರು ವೀಸವಾಗತ್ತು.

ನನ್ನ ಕಣ್ಣಿದುರಿಗೇನೆ ಮುನಿಸಿಪಲ್ ಲಾರಿಯೋಂದು ಬಂದು ಆ ದುಸ್ತುಬಿನನ ನಷ್ಟಕಾಯವನ್ನು ಬಿಟ್ಟು, ಉಳಿದ ಸಾಕ್ಷಿ ಕಂಬಗಳ ಸ್ನೇಹಾ ಕಿತ್ತು ಒಯ್ದದ್ದರಿಂದ, ಆ ಮೃತ್ಯುಪತ್ರವನ್ನು ಉಪಾಯವಿಲ್ಲದೆ ನಿಲ್ಲಿಸಬೇಕಾಯಿತು. ನಾನು ಹೊರಡುವ ಗಳಿಗೇ ಅವನಾಗಿ ನನ್ನನ್ನು ಕರೆದನು.

ನಾನು — ಏಕೆ?

ಅವನು — ಇಷ್ಟೇಲ್ಲಿ ಬರೆದುಕೊಂಡ ಮೇಲೆ ನನ್ನನ್ನು ಮರಿತು ಬಿಡುವೆಯಾ?

ನಾನು — ಇಲ್ಲಿ. ಅದರೆ ಏನು ವಾಡಬೇಕು?

ಅವನು—ಹಿಂದಿನ ಕಾಲದಲ್ಲಿ ಕವಿಗಳು ನನ್ನಂಥ ಬೀದಿ ಕಾಫಿನಾ ಝ್ಯಾರ ಸಲುವಾಗಿ ಚಮುಚು ಶೈಲ್ಲಿಕಗಳನ್ನು ಬರೆಯುತ್ತಿದ್ದರು. ನೀನು ಯಾರನ್ನಾದರೂ ಹಿಡಿದು ನನ್ನ ವಿಷಯವಾಗಿಯೂ ಅಂತಹ —

ನಾನು — ಚಮುಚು ಶೈಲ್ಲಿಕವನ್ನು!

ಅವನು — ಆಗಲಾರದೇ?

ನಾನು — ನನಗೆ ಕವನ ಪರಿಚಯವಿಲ್ಲ; ಉಳಿದವರಿಂದ ಮಾಡಿ ಸಲು ನನಗೆ ಧೈಯ ಸಾಲದು!

ಅವನು — ಅಯ್ಯೋ ನನಗೆ ಯೋಗ್ಯತೆಯಿಲ್ಲ. ಅಭ್ಯವಿಲ್ಲದವರಿಗೆಲ್ಲ ಸನ್ಯಾಸದೊರೆತಿದೆ. ಜನ್ಮದಲ್ಲಿ ಒಂದು ಗಳಿಗೆ ಸ್ವಾಧ್ಯ ಮರೆಯದ

ವರೂ ದಿವಾನ ಬಹದ್ದೂ ರರಾಗಿದ್ದಾರೆ. ಏನಿಲ್ಲ, ಒಂದು ಸಾಮಾನ್ಯ ಕವನವಾದರೂ ಸಾಕು.

ನಾನು — ಪ್ರಾಸವಿಲ್ಲದಿದ್ದರೂ ಚಿಂತೆಯಿಲ್ಲವೇ?

ಅವನು — ಪ್ರಾಸಬೇಡ! ನನ್ನ ಹೆಸರಿಗೆ ಸರಿ ಪ್ರಾಸ ಬರುವ ಶಬ್ದಗಳನ್ನು ಹೆಚ್ಚೆದು ಕವಿತೆ ರಚಿಸಲು ಪ್ರಾಸವನಾಣಿಯಬಲ್ಲಿ ವರಕವಿಗಳು ಈಗೆಲ್ಲಿ?

ನನಗೆ ಬಲು ಅಪಮಾನವಾಯಿತು. ಇಂದಿನ ಯುಗಧರ್ಮಕ್ಕೆ ಸರಿಯಾಗಿ ವ್ಯಾನವಾಂತು ಹೊರಟುಹೋದೆ. ಅಂದಿನಿಂದ ಬಹಳ ಸಮಯದ ನಂತರ ಆ ದುಸ್ತುಭಿನನನ್ನು ಕುರಿತು ಒಂದಾದರೂ ಸರಳ. ರಗಳೆ ಬರೆಯಬೇಕೆಂಬ ನನ್ನ ಹವಣಿಕೆ ಇನ್ನೂ ಫಲಿಸಿಲ್ಲ.



ಕಡವಿನ ದೋಷಿ

‘ದೋಷಿ’ ಎಲ್ಲರಿಗೂ ಅರ್ಥವಾಗುವ ಮಾತು. ಆದರೆ ‘ಕಡ’ವು ದೃಷ್ಟಿ ಕಣ್ಣಿಗರ ಸ್ವಾಜ್ಯತ ಶಬ್ದ. ಉತ್ತರ ಕಣ್ಣಿಡದವರ, ‘ತಾರೀಭಾಗಿಲು’ ನಮ್ಮೆ, ‘ಕಡ’ವು. ಆದೂ ಕಣ್ಣಿಡದ ಬಹುಮುಖ ಮಾತಿನಲ್ಲಿ ‘ಕಡವೇ’, ‘ಕಳು’ವು. ಆದರೆ ಕಳವು ಎಂದೊಂದನೆ ಅರ್ಥವಾಗ ಬಹುದು. ನಾವೆಲ್ಲಾ ದರೂ ದೋಷಿಯವನನ್ನು, ‘ಇದು ಕಡವಿನ ದೋಷಿಯೇ’ ಎಂದು ಕೇಳಿದರೆ, ‘ಅಲ್ಲ’ವೆಂದಾನು. ಅಂದರೂ ಅವನ ಮಾತು ನಮಗೆ ಅರ್ಥವಾಗಿಲ್ಲ, ನಮ್ಮೆ ಮಾತು ಅವನಿಗೆ ಅರ್ಥವಾಗಿಲ್ಲ— ಎಂಬುದು ನಿಜ.

ಬರಿಯ ನದಿಯೊಂದನ್ನು ವಾರಾಗಿಸಬಲ್ಲ ದೋಷಿಯನ್ನು ಕಳ ವಿನ ದೋಷಿ ಎನ್ನಬುದು ಯಾವ ನ್ಯಾಯ? ಹೀಗೆ ತಕ್ಕಿಸಿದರೆ ಭಾಷಾ ಪಂಡಿತರು ಬಂದು, ಇದರಲ್ಲಿ ಕುಳಿತರೆ ನದಿಯು, ‘ಕಳಿ’ಯುತ್ತದೆ, ಎಂದು ಸಮಾಧಾನ ಹೇಳುವರು. ಬರಿಯ ಶಬ್ದಕ್ಕೆ ಈಸೊಂದು ಪುರಾಣವಿದ್ವರೆ ನಾನು ಮಾತನಾಡಿದ ದೋಷಿಗೆ ಕಡಮೆಯ ಇತಿಹಾಸ ಇರುತ್ತದೆ.

ಹಿಂದೊಂದು ಸಮಯ ನಾನು ಕುಂದಾಪುರದಲ್ಲಿ ಬಹಳ ದಿನ ಕಾಲ ವಾಸವಾಗಿದ್ದೆ. ಒಂದು ರಾತ್ರಿ ಅಲ್ಲಿನ ನದಿಯ ಕಡವಿಗೆ ಬಂದೆ. “ಓ ದೋಷಿಯವನೇ” ಎಂದೆ! ಅವನಿಂದ ಯಾವ ಹೆಸರಿಂದ ಏನೋ ಅಂತು ಅರ್ಥ ತಾಸಿನ ಬಳಿಕ ಯಾವನೋ ಒಬ್ಬ ದೋಷಿಕಾರನ ಅವತಾರವಾಯಿತು. ಆತ ಬರುವಾಗ ಬಂದಿಷ್ಟು ಹುಲ್ಲು, ಒಂದು ಹರಕು ಜಾವೆಯನ್ನು ತಂದು, ಒಂದು ಹಳೆಯ, ಬ್ರಹ್ಮಾಂಡ ದೋಷಿ ದೋಷಿ

ಯಲ್ಲಿ ಅವನ್ನು ಹಾಸಿ,—“ನೀವು ಇಲ್ಲಿ ತಣ್ಣಿಗೆ ಮಲಗಿಕೊಂಡು ಬಿಡಿ” ಎಂದು ಹೇಳಿ ತನ್ನ ಮನೆಗೆ ಹೊರಟಿನು. “ಏನು? ಮನೆಗೆ ಹೋಗಿ ಬರುತ್ತಿರುತ್ತಾ?” — ಎಂದು ಕೇಳಿದೆ.

“ಈಗಲೇ ನಾನು ಬಂದೇನು ವಾಡುವುದು? ನಡುಱರುಳಿಗೆ ಬರುತ್ತೇನೆ; ಇವತ್ತು ಅವ್ಯಾಮಿಯಲ್ಲವೇ! ಈಗ ಕರೆ ‘ಇಳಿತ್’. ಬರತ ಸುರುವಾಗುತ್ತಲೂ ದೋಷಿ ಬಿಟ್ಟರಿ ಬೆಳ್ಳಿ ಮೂಡುವುದರಲ್ಲಿ ‘ಸಾಡ’ ಸೇರಬಹುದು” — ಎಂದನು. ‘ಸಾಡ’ ಎಂಬುದು ನಾನು ಹೋಗಬೇಕಾದ ಉಂಟಿನ ಹೇಸರು.

ನಾವಿಕನ ಭಾಷೆ ನನಗಾಗ ಅರ್ಥವಾಯಿತು. ಇಳಿನೀರಿಗೆ ಎದುರಾಗಿ ದೋಷಿ ನಡೆಯಿಸುವುದು ಕಷ್ಟ. ಹಾಗಾಗಿ ಬರತದ ನೀರು ಬರಲು ಅವನು ಕಾಯಬೇಕು. ಅಲ್ಲಿಯ ತನಕ ನಾನು.....? ಉತ್ತರ ಸ್ವಾಪ್ಯವಾಯಿತು. ಅವನು ಹಾಸಿದ ಹುಲ್ಲು ಹಾಸಿಗೆಯ ಮೇಲೆ, ಆ ಈಚಲ ಚಾಪೆಯಲ್ಲಿ ಮಲಗಿರುವುದು. ಮೇಲಿನಿಂದ ಹಿಮ ಉದುರದೆ, ಕೆಳಗಿನಿಂದ ಈಚಲ ಚಾಪೆಯ ‘ಚುಂಗು’ಗಳು ಚುಚ್ಚಿದೆ ಹೋದಲ್ಲಿ, ಸುಖ ನಿದ್ರೆ ವಾಡುವುದು. ಹೋಗಿ ಮಲಗಿ ಕೊಂಡೆ. ಆ ಚಾಪೆಯು ಭೀಷಣನ ಶರತ್ತಲ್ಲವಾಯಿತು. ಮಲಗಿದರೂ ನಿದ್ರೆ ಬರಲಿಲ್ಲ. ಕುಳಿತೆ; ಬಾಯಾರ ತೊಡಗಿತು. ಮರುಳನಂತೆ ನೀರಿಗೆ ಕೈಯಿಕ್ಕೆ ನದಿನೀರನ್ನು ಬಾಯಿಗೆ ರೆದುಕೊಂಡೆ. ಬೇಸಗೆಯ ಕಡು ಉಪ್ಪನೀರು! ‘ಥೂ’ ಇವನ ಮನೆ ಹಾಳಾಗ’ ಎಂದು ದೋಷಿಯವನನ್ನು ಶಪಿಸಿ ಮಲಗಿಕೊಂಡೆ.

ನನ್ನ ಕಣ್ಣ ಬಾಡುವಾಗ, ಬಾನಿನ ಕಣ್ಣ ತೆರೆದಿತ್ತು! ಶಿರಗಿ ‘ಓ ದೋಷಿಯವನೇ’ ಎಂದು ಶಂಖ ಬಾರಿಸಿದೆ. ನನ್ನ ಗಂಟಲು ಬತ್ತಿದ ಮೇಲೆ, ಅವಳಿಕೆಯ ಮೇಲೆ ಅವಳಿಕೆ ತರುತ್ತ, ಅವನೂ ಉದಯಿಸಿದ.

“ಇನ್ನು ಹೊರಡುವ” ಎಂದು, ಜಲ್ಲಿಯಂದ ದೋಷಿಯನ್ನು ನಡೆಯಿಸ ತೊಡಗಿದನು. ಬೆಳಗಂಗಳಿನ ಕವನವು, ನದಿಯ ಗೀತದಲ್ಲಿ ಬೆರಿತು ‘ಗವಾಕ’ವಾಗಿಬಿಟ್ಟಿತ್ತು! ನಿದ್ರೆಯ ಅಮಲಿನಲ್ಲೀ ನಾನು ಇದೆಲ್ಲವನ್ನು ಗಂಧವರ್ಚೋಕವನ್ನಾಗಿ ತಿಳಿದೆ. ದೋಷಿಕಾರನೇ ಇಂದ್ರನಾದನು; ಜಲ್ಲಿಯೇ ಅವನ ವಜ್ರವಾಯಿತು. ನದಿ ದಂಡೆಯ ತೆಂಗಿನ ಮರಗಳೆಲ್ಲವೂ ಗಂಧವರ್ಚೋಕವನ್ನೆಯರಾದರು

ಈ ಸುಖದಲ್ಲಿ ಸಾಗಿದ ಪಯಣ ನಿಂತದ್ದೂ ನನಗೆ ತಿಳಿಯಲ್ಲಿ. ಕಣ್ಣು ಹಿಂಚುಕಿಕೊಂಡು, ಮೂಡಣದಲ್ಲಿ ಮೂಡಿದ ಬೆಳ್ಳಿಯನ್ನು ಕಾಣುವಾಗ—ನನ್ನ ದೋಷಿಯು ಯಾವೂದೋ ಉರಿನ ದಂಡೆಯ ಬಳಿನಿಂತಿತ್ತು. ನನಗೆ ಆಗ ಸಮನಾದ ಎಂಜ್ಯಾರವಾಯಿತು. ದೋಷಿಗೇನೆ ನಿದ್ರೆ ಬಂದಿತ್ತು. ದೋಷಿಯ ಇಂದ್ರನು ವಾತ, ಕಾಣಿಸದೆ ಗಾಬರಿಯಾಯಿತು. ‘ಅರೇ—ಬೆಳ್ಳಿ ಮೂಡಿತು. ಸೌಧ (ನನ್ನ ಗುರಿ) ಬಂದಿರಬೇಕು. ಆತ ಅಲ್ಲಾರದೋ ಮನೆಯನ್ನು ಸೇರಿ ನಿಧಿಸುತ್ತಿರಬೇಕು. ನಾನು ಬಡವಾಯಿ, ಮಂಬಿಸಿದ ತೊಯ್ದು, ಚೆಳಿಗೆ ಯಲ್ಲಿ ಕಡಿಮುತ್ತಿದ್ದೇನೆ, ನದಿಯನೀರು ದೋಷಿಗೆ ಬಡಿದು ನಕ್ಕಿತು; ಪ್ರತ್ಯಕ್ಷದೋಷಿಯೇ ನಕ್ಕಿಂತಾಯಿತು.

“ಬೆಳ್ಳಿ ಮೂಡಿದುದರಿಂದ ಸೌಧ ಬಂದಿರಬೇಕು” ಎಂದು ಕೊಂಡೆ.

“ಎಲ್ಲಿನ ಸೌಧ! ಅಲ್ಲಿಗೆ ಇನ್ನು ಏಳೇ ಮೈಲು” — ಎಂದು ಉತ್ತರಬಂದಿತು. ದೋಷಿಯನನು ಅಲ್ಲಿಲೈನ್ ನಿಂತು ಮಾತನಾಡಿದನೆಂದು ನಾನು ಯೋಚಿಸಿದರೆ ನಾತನಾಡಿದುದು ನನ್ನ ನಾಹಕ ದೋಷಿ! ನಡುನೀರಲ್ಲಿ ದೋಷಿಯು ನನ್ನನ್ನು ಗದರಿಸಿದುದಕ್ಕಾಗಿ ಮತ್ತೆನ್ನು ಗಾಬರಿಯಾಯಿತು.

ನನ್ನ ಮೇಲಿನ ಸ್ವಂತಿಯು ಪೂರ್ಣ ವಾಗಿ ಚೇತರಿಸಿತು. ನನ್ನ ಹೊದೆದ ಬಟ್ಟೆಯನ್ನು ಒಂದಿಕೊಂಡೆ. ಆದರೂ ಉಟ್ಟ ಅರಿವೆ ತುಸು ಒದ್ದೆಯಾಗಿತ್ತು. ಇದರ ಕಾರಣವೇನೇನೆಂದು ಪರಿಶೀಲಿಸಿದಲ್ಲಿ—ದೋಷಿಯ ಪ್ರಾಚೀನ ಜರ್ರಿತ ಶರೀರದೊಳಗಿಂದ, ನದಿಯ ಬರತದ ನೀತು ಉಕ್ಕೆ ಬಂದು ನನ್ನ ಶೈಳಿತಲ್ಲಿವನ್ನು ಒದ್ದೆಮಾಡಿತ್ತು. ಈ ಎಲ್ಲ ತೊಂದರೆಗಳು ಸಾಲದೆಂದು, ಹೊರಡುವ ಕಾಲದಲ್ಲಿ ಗಂಥವರ್ತೆಯೊಂದಲ್ಲಿದ್ದ ನಾನು, ವಿವಿಧದಲ್ಲಿ ಶೈಜಿಸಲ್ಪಟ್ಟ ಸೀತೆಯಂತಾದುದು ಬೇರೆ. ನನ್ನ ದೋಷಿಕಾರನು ಕಾಣುವಾದುದಕ್ಕೆ ಶಪಿಸಿದೆ. “ಅಯೋಧ್ಯಾ ಪಾಪಿಯೆ, ಗೋವೆಯ ತನಕ ಕಡಲಲ್ಲಿ ಹೋದ ಮಾಹಾನೌಕಯೆಂದು ನಂಬಿಸಿ, ಈ ಹರುಕು ದೋಷಿಯಲ್ಲಿ ನನ್ನನ್ನು ತುಂಬಿಸಿತಂದು ನಡುನೀರಲ್ಲಿ ಕೈಬಿಟ್ಟಿಯಾ?” ಎಂದು ಅಲ್ಲಿಲ್ಲದ ದೋಷಿಯ ತಂಡೇಲನನ್ನು ಕುರಿತು ಆಭರಣಿಸಿದೆ!“

“ಎನು, ನಾನು ಕಡಲಲ್ಲಿ ಯಾನ ಮಾಡಿದ್ದ ಸುಳ್ಳೇ!” ಎಂದಿತು ದೋಷಿಯ ವಾಣಿ.

“ಇಷ್ಟು ಹರುಕಾದ ನೀನು ಅರಬ್ಬಿ ಸಮುದ್ರದಲ್ಲಿ ಹೋಗಬೇಕಾದರೆ ಯಾರೋ ಪ್ರಾಣದ ಆಸೆಯಿಲ್ಲದವರು ನಿನ್ನನ್ನು ಏರಿರಬೇಕು. ಆತ್ಮಹತ್ಯಾಗಿ ಬೇರೆ ಅನುಕೂಲಮಾರ್ಗವಿಲ್ಲದೆ ನಿನ್ನನ್ನು ನಂಬಿ ಹೊರಿಟಿರಬೇಕು” — ಎಂದೆ. ಅಂದಂತೆ ನನಗೆ ಕಾಲಕ್ರಮೇಣ ನನ್ನ ದೋಷಿಯು ನೀರು ಕುಡಿದು ನನಗೂ ಇದೇ ಜಲಸಮಾಧಿಯಾದಿತೇ ಎಂಬ ಭೀತಿ ಮೊಳೆಯಿತು.

“ಹೋಗಲಿ, ನಿನ್ನ ಆ ಮಹಾಸಾಗರ ಯಾನದ ಕರೆ ಹೇಳು” ಎಂದೆ.

“ನಾನೇ? ಹುಟ್ಟಿದ್ದೇ ಗೋವೆಯಲ್ಲಿ. ನನ್ನ ತಾರುಣ್ಯಕಳಿದುದೂ

ಅಲ್ಲಿ. ಈ ತಂಡೇಲನ, ಎಂಟು ಹತ್ತು ತಲೆಮಾರಿನ ಹಿಂದಿನ ಕೆಂಚೆ ಕಾರ್ವಿಯ ಮದುವೆಯ ಹೆಂಡತಿಯಂತೆ ಬಾಳಿಕೊಂಡಿದ್ದೆ.”

“ಓಹೋ—!”

“ಆದರೆ ನಮ್ಮ ಗೋವೆಯವರಿಗೇ ದುರ್ಗ ತಿಬಂದಿತು. ಅಲ್ಲಿನ ಪ್ರೋತ್ಸಾಹಿಸ ಪಾಠಿಗಳು ಹಿಂದೂ ಜನರನ್ನು ಬಲಾತ್ಮರಿಸಲು ಹೊರ ತಿರು. ಸ್ವಧಮರಕ್ಕಣಗಾಗಿ ನಮ್ಮ ತಂಡೇಲ, ಕುಟುಂಬ ಸಹಿತ ಕಡಲಿಗೆ ನನ್ನನ್ನು ನೂಕಿದನು. ಮೂರು ದಿನ ಬಿರುಗಾಳಿ, ಮಳೆಗಳನ್ನದೆ ಕಡಲಲ್ಲಿ ಹಾದು, ನಾನು ಅವನನ್ನು ಕುಂದಾಪುರಕ್ಕೆ ಕರೆದುತ್ತಂದೆ.”

“ಹೋ— ಕಾರ್ವಿಜನರ (ದೋಷಿಕಾರರ ಜಾತಿ) ಸ್ಥಳ ಪುರಾಣ ಹೀಗೋ! ಗೌಡಸಾರಸ್ವತರು ನೆಲಮಾರ್ಗವಾಗಿ ಇಲ್ಲಿಗೆ ಸಾಗಿಬಂದರೆ ನೀನು ಜಲಯಾನಮಾಡಿ ಬಂದಿಯೋ?”

“ಅಹುದು—ಆದ್ದರಿಂದಲೇ ನನ್ನಪ್ರಾಯವನ್ನು ನೋಡಿ, ಆ ತಂಡೇಲನ ವಂಶದವರು ನನ್ನನ್ನು ಅಭಿಮಾನದಿಂದ ಕಾಯ್ದು, ಒಡಲಿಗೆಲ್ಲಾ ಪತ್ತೆ ಅಂಟಿಸಿ ಇಂದಿಗೂ ಸಲಹಿ ಬಂದಿದ್ದಾರೆ! ಇಲ್ಲಿಗೆ ಬಂದ ಎಷ್ಟ್ವೇ ವರ್ಷಕಾಲ— ನಾನು ನಿತ್ಯವೂ ವಿನು ಹಿಡಿಯಲು ಕಡಲಿಗೆ ಹೋಗು. ತೀದ್ದೆ. ಅವರ ಕುಲದವರಿಗೆ ಅದ್ವಷ್ಟ ಲಕ್ಷ್ಯಿಯಾಗಿದ್ದೆ.”

“ಹೂಂ— ನೀನು ಲಕ್ಷ್ಯಿಯೇನೋ? ಅಹುದು!”

“ನಿಮಗೇನು ತಿಳಿದಿತು? ನೀವು ಬ್ರಾಹ್ಮಣರು! ಸೌತೆ, ಹಾಗಲ ಕಾರ್ಯಿಗಳಲ್ಲಿಯೇ ಸ್ವರ್ಗವನ್ನು ಕಾಣುವವರು. ನನ್ನ ಬಲಿಗೆ ದಿನಕ್ಕೆ ನೂರುರೂಪಾಯಿಗಳ ವಿನಿನ ಕೊಳ್ಳಿ ಸಿಕ್ಕಿದ್ದುಂಟು. ಒಮ್ಮೆ ಒಂದು ಧ್ಯೇಲ ನಾಣ್ಯವೂ ಸಿಕ್ಕಿತ್ತು. ಅರಸರು ಅದನ್ನು ಎಂಕುಗೇ ಕೊಟ್ಟರು!”

“ಹಾಗಿದ್ದರೆ ಈ ನಮ್ಮ ತಂಡೇಲನ ಹೆಸರೀನು?”

“ಗೋಯಿಂದ.”

“ಅವನಲ್ಲಿ ತುಂಬ ಹಣವಿರಬೇಕು.”

“ಅದು ಮಾತ್ರ ಸುಳ್ಳು. ಅವನು ದುಡಿದುದನ್ನೆಲ್ಲ ಹೆಂಡದಲ್ಲಿ ತೇಲಿಸಿ ಬಿಚುತ್ತಾನೆ.”

“ಅದರ ಸತ್ಯವನ್ನು ನಿನ್ನ ಯವೆಯೇ ಸಾರುತ್ತದೆ” ಎಂದೆ ನಾನು.

“ಇರಲಿ— ಈ ನಿನ್ನಂಥ ಹರುಕು ದೋಷಿಯನ್ನು ಇನ್ನೂ ಗೋ ಯಂದ ಸವಾರಿಗೆ ಒಯ್ಯುತ್ತಾನೇಕೆ?”

“ಮೊದಲು ನಾನು ಗಂಗೋಳಿಯ ಕಡವಿನ ದೋಷಿಯಾಗಿರಲಿ ಲ್ಲಿವೆ? ಎಂಥ ಅಮಾವಾಸೀಯ ಸೀರಿರಲಿ, ನೆರಿಯು ಉಚ್ಚಿರಲಿ— ಈ ಗೋಯಿಂದನೇ ನನ್ನನ್ನು ಗಂಗೋಳಿಗೆ ನಡುರಾತ್ಮಿಯಲ್ಲಿ ಸಾಗಿಸಿ ದ್ವಂಟು. ಆ ಅಳುವೆ ಚಾಗಲಲ್ಲಿ, ಗಾಳಿ ಅಮರಿಸಿ, ಕಡಲಿನ ತೆರೆಗಳು ಬಡಿಯುವಾಗ ಸಣ್ಣ ಪ್ರಟ್ಟಿ ದೋಷಿ ಉಳಿದೀತೆ!”

“ಇಷ್ಟ್ವಾಂದು ತೂತುಗಳಿದ್ದರೂ ನೀನು ಅಂಥ ನದಿಯನ್ನು ದಾಟಿ ಸುತ್ತಿದ್ದೀ?”

“ಮನುಷ್ಯನಿಗೆ ಒಂಬತ್ತು ತೂತು! ನನಗೆ ತೊಂಬತ್ತು. ಅದ ವಿಂದ ಅವನೂ ಕೆಟ್ಟಿಲಿ; ಇದರಿಂದ ನಾನೂ ಕೆಟ್ಟಿಲಿ. ಇಬ್ಬರು ಜನರಿ ದ್ವಾರಾಯಿತು, ಒಬ್ಬನು ದೋಷಿಯನ್ನು ಒತ್ತುಲು; ಇನ್ನೊಬ್ಬ ಒಳಕ್ಕೆ ಬಂದ ನೀರನ್ನು ಎತ್ತಿಹಾಕಲು.”

“ಯಾರಿಗಾದರೂ ಜೀವ ಭಾರವಾಗಿರಬೇಕು.”

“ಯಾಕೆ ಜೀವ ಭಾರವಾಗಬೇಕು? ಯಾರೊ ಶಂತನುವಂತೆ, ದೋಷಿಯಲ್ಲಿ ಮದುವೆಯಾಗಲಿಲ್ಲವೇ? ಈ ದೋಷಿಯಲ್ಲಿ ಈ ಕುಳಿತು ವಿಂತು ಹಿಡಿಯಲು ಹೊಗುವ ಎಷ್ಟು ಜನ ಅಂಬಿಗರ ಮಕ್ಕಳು ಮದುವೆಯಾಗಿ ಸಂಸಾರವಾಡಿಲ್ಲ! ಒಂದೇ ಒಂದು ನೆನಪು ಅಳಿದರೆ”

“ಅದೇನು ನನ್ನವು? ದುಷ್ಯಂತ ಮಹಾರಾಯನು ನಿನ್ನಲ್ಲಿ ಕುಳಿತು ತಕುತಲೆಯೊಡನೆ ಸಲ್ಲಾ ಪಿಸಿದ್ದೀ?”

“ಅದು ಚೇಪ್ಪೆಯ ಸಂಗತಿಯಲ್ಲ. ನೋಡಿ; ಒಂದು ವರ್ಷ ಮಳೆಗಾಲ ಒದಗಿತು. ಕಾರು ತಿಂಗಳ ದಿನ; ಕತ್ತಲಾಗಿತ್ತು. ನಟಯಲ್ಲಿ ತುಂಬಿದ ನೀರು. ಒಂದು ಮದುವೆಯ ದಿಬ್ಬಣ ಕುಂದಾಪುರದಿಂದ ಬೈಂದೂರಿಗೆ ದೋಗುವುದಿತ್ತು. ಅವರಿಗಾಗಿ ಗಾಡಿಗಳು ಆಜಿಯ ದಡ ದಲ್ಲಿ ಕಾದಿದ್ದವು. ಲಗ್ನಮಾರ್ಹಾತ್ಮಕ ಕ್ಷೇತ್ರದಲ್ಲಿ ಮುಟ್ಟಿಚೇಕೆಂದು ಅವರು ನನ್ನನ್ನೇರಿದರು. ಈ ಗೋರುಂದಜ್ಞನ ಅಣ್ಣ—‘ಮರುಳ’ ನು ದೋಷ ನಷ್ಟನ್ನಿಂತ್ತಿದ್ದನು. ನಾನು ನಷ್ಟಪ್ರಯಾಳಿಯನ್ನು ಸೇರಿದ್ದನಷ್ಟು. ರೋಂಯಿ ರೋಂಯಿ ಎಂದು ಗಾಳಿ ಬಿಂಬಿತು. ತೆಂಕಿಸಿದ ಮುಗಿಲು, ಮಳೆ ಅಬ್ಬರಿಸಿತು. ಹೊಳೆಯೇ ಕಡಲಾಯಿತು. ಮತಾಯಿಯ ಮೇಲೆ ಮತಾಯಿ ಎದ್ದು ಸೀರೆಲ್ಲಿ ನನ್ನ ಬಾಣಿಗಳ ಮೇಲೆ ಮುರಿಯಿತು. ಯಾವ ಕಡಗೆ ಹೋಗುವುದಕ್ಕೂ ರಿಕ್ಕು ಕಾಣಿಸಲೇ ಇಲ್ಲ. ಆಗ ಮರುಳನು ಒಳಗೆ ಕುಳಿತ ಹೆಂಗಸರು ಮಕ್ಕಳು, ಮುದುಕರನ್ನು ಕುರಿತು, ‘ದೇವರೇ ಕಾವಾಡು, ಎಂಡು ಹೇಳಿ ಗಟ್ಟಿಕೂತಿರಿ. ನಾನು ಜಲ್ಲೆ ಉರಿ ಲಂಗರು ಬಿಟ್ಟು ದೋಷ ಸಿಲ್ಲಿಸುತ್ತೇನೆ. ಎಷ್ಟು ಮತಾಯಿ ಬಂದರೂ ದೋಷಿ ಮುಳುಗದು?’—ಎಂದು ಧೈರ್ಯ ಹೇಳಿದನು. ಯಾರು ಕೂಗಿ ದರೂ ಯಾರು ಏನು ಅಂದರೂ, ಆ ಗಾಳಿಮಳೆಯ ಆಭರಣಗಳ ಬೇರೆಯ ಸದ್ದೇ ಕೇಳಿಸಲಿಲ್ಲ. ಒಂದು ಸಾರಿ ಮಿಂಚು ಸಿಡಿಲು ಬಡಿದಾಗ ಮಾತ್ರ ಹೆದರಿದ ಜನರ ಮುಖಗಳು ಭೂತಗಳ ಮುಖಗಳ ಹಾಗೆ ಕಾಣಿಸಿತು.

“ಅರೆ ಗಳಿಗೆಯಲ್ಲಿ ಮಳೆಯ ಆಭರಣಗಳ ಸಿಡಿಲು, ಎಲ್ಲವೂ ನಿಂತಿತು. ‘ಅಯ್ಯಬ್ಬಿ’ ಎಂದರು ಎಲ್ಲರು. ಮರುಳ, ಬಂದರೆದ ದೀಪಗಳ ಗುರುತಿ

ನಿಂದ ಸರಸರ ನನ್ನನ್ನು ನಡೆಯಿಸಿಕೊಂಡು ದಡ ಸೇರಿದನು. ಎಲ್ಲರೂ ಹೋಗಿ ನಿಂತು ಒದ್ದೆ ಅರಿವೆಗಳನ್ನು ಹಿಂಡಿಕೊಂಡು, ಗಾಡಿ ಪರುವ ತಯಾರಿವಾಡಿದರು. ಒಮ್ಮೆಗೇ ಮದುಮಗನ ತಾಯಿ ‘ಅಯ್ಯೋ, ನನ್ನ ಮಗುವೆಲ್ಲಿ’ ಎಂದಳು. ದಿಬ್ಬಣಿದ ಯಜಮಾನನು ಮರುಳನ ಕ್ಯೂ ಮೇಲಿರಿಸಿದ ಎಂಟಾಳೆ ಪಾವಲಿ ಕೆಳಕ್ಕೆ ಬಿದ್ದಿತು.

“ಅದುಮದುಮಗನಿಲ್ಲದ ದಿಬ್ಬಣಿವಾಗಿತ್ತು. ಯಾವುದೋ ಒಂದು ಮತ್ತಾಯಿಯು ನೋಣಿಯ ಬಾಣಿನಲ್ಲಿ ಕುಳಿತ ಆ ಹುಡುಗನನ್ನು ಅಪ್ಪು ಶಿಸಿ, ಸೆಳಿದು ಒಯ್ಯು ಬಿಟ್ಟಿತು. ಮೂರು ದಿನಗಳು ಕಳಿದರೂ ಆ ಹುಡು ಗನ ಹೆಣಪೂ ಕಾಣಸಿಗಲಿಲ್ಲ.”

ಈ ಕಥೆಯನ್ನು ಕೇಳುವಾಗಲಂತು, ‘ನಾನೇ ಆ ಮದುವಣಿಗನು. ಈ ಮುರುಕು ದೋಣಿಯನ್ನು ನಂಬಿ ಕಟ್ಟಿನಲ್ಲಾ’ ಎಂದೆಸಿತು ನನಗೆ.

ನನ್ನಚೆದರಿಕೆಯನ್ನು ಕಂಡೋ ಏನೋ, ದೋಣಿಯು, ಬೇರೆ ಸಂಗ ಶಿಯ ಕಡೆಗೆ ವಾತು ಪರಿಸಿತು. “ಆ ಮೇಲೆ ಸಾವಿರ ಸಾರಿ ಗಂಗೋಳಿ ಹೋಳಿಯಲ್ಲಿ ಜನರನ್ನು ನಾನು ಧಾಟಿಸಿಲ್ಲವೇ!” ಎಂದು ಅದು ನನಗೆ ಅಭಯವನ್ನು ಹೇಳಿತು.

“ಆದರೆ ಈ ಸನ್ನ ದೋಡ್ಡ ಜೀವನ್ನ ತಾಸಿಗೆ ಒಂದು ಮೈಲು ಸಾಗಲಾರದಲ್ಲ. ಕೆಲಸದ ತರಾತುರಿಯಿದ್ದವರು ನಿನ್ನನ್ನು ನಂಬಿದರೆ ಕಷ್ಟವಲ್ಲವೇ!”

“ಇನು ಕಷ್ಟ! ಮೋಟಾರಿಗೆ ಹಾಕುವಪ್ಪು ಪೆಟ್ಟೂ ಇನ್ನು ಗೋಯಿಂದನ ಹೋಟ್ಟಿಗೆ ತುಂಬಿಸಿ ನೋಡಿ. ‘ಲಾಂಚೆ’ನ ಅಪ್ಪನ ಹಾಗೆ ನಾನು ಹೋಗುತ್ತೇನೆ. ಹೊನ್ನೆ ಹೊನ್ನೆ ಈ ಉರಿನ ಮಣಿಗಾರರು ಬಂದು ಗೋಯಿಂದನನ್ನು ಕರೆದು— ‘ಗೋಯಿಂದ, ಈಗ ಎಲ್ಲೆಲ್ಲೂ ಯುಧ್ಘ ಶುರುವಾಗಿಬಿಟ್ಟಿದೆ. ಸರಕಾರಕ್ಕೆ, ಎಲ್ಲಾ ದೋಣಿಗಳ

ಲೇಕ್ಕೆ ಬೇಕಾಗಿದೆ. ನಿನ್ನ ದೋಷಿಯೆಂದರೆ ‘ಕಡಲಿನ ನಗ’ ಎಂದು ಬರಾ
ಯಿಸಿದ್ದೇನೇ’ ಎಂದು ಬಹು ಚಂದವಾಗಿ ಮಾತನಾಡಿ, ಉಪ್ಪಿನ ಕುದುರಿಗೆ
ನನ್ನಲ್ಲಿ ಕುಳಿತು ಹೊಡರು. ಅವರು ತಮ್ಮಕುಟುಂಬ ಸಮೇತ ಕೊಳ್ಳೂ
ರು ಯಾತ್ರೆ ಮಾಡುವುದುಂಟಂತೆ. ಆಗ ನನ್ನಲ್ಲಿಯೇ ಕುಳಿತುಕೊಂಡು
ಹೋಗುತ್ತೇನೇ ಎಂದು ಆಜ್ಞೆಮಾಡಿ ಹೇಳಿದ್ದಾರೆ.”

ಅಂತು ಬೆಳಗಾಗುವಾಗ, ನಾನಿರುವಲ್ಲಿಗೆ, ಹೊಸ ವೆಟ್ಟೂಲನ್ನು
ತುಂಬಿಸಿಕೊಂಡು ಗೋಯಿಂದ ಬಂದನು. ದೋಷಿಯ ಒಳಗಡೆ
ತುಂಬಿದ ನೀರನ್ನು ಶೈಗಿದು ಜೆಲ್ಲಿ ತಿರುಗಿ ಪಯಣಿತೊಡಗಿಸಿದನು.
ಬಿಸಿಲು ನನ್ನ ಹಣೆಯನ್ನು ಚೆನ್ನಾಗಿ ಕಾಯಿಸುವ ಗಳಿಗೆಗೆ ನಾನು ಸೌಧ
ವನ್ನು ಸೇರಿದೆ. ‘ಅಯ್ಯಾ, ರಾತ್ರಿ ನೀವು ಹಿಂಧಕ್ಕೆ ಹೊರಡುವವರಾದರೆ
ನಾನು ಇಲ್ಲಿಯೇ ನಿಂತಿರುತ್ತೇನೇ’ ಎಂದನು ದೋಷಿಕಾರ.

“ನನಗೆ ಕಳಿದ ರಾತ್ರಿಯ ಹಿಮು, ನೀರುಗಳಿಂದ ಶೀತ, ನಿಮೋ
ನಿಯ ಆಗದೆ ನಾನು ಬದುಕಿ ಉಳಿದರೆ ನೋಡುವ” ಎಂದೆ.

ಆ ದೋಷಿಯು “ನನಗೆ ನಿಮೋನಿಯ ಈತನಕ ಆಗಿದ್ದರೆ, ನಿಮಗೆ
ಆಗುವುದು?” ಎಂದಿತು.



M T 309571

ಅಧ್ಯಾತ್ಮ

ಆಶಾಪತ್ರ

ಎಲೆಣ್ಣೀ ಒಂದು ದಿವಸ ನಗರವಾಸದ ಮೇಲೆ ನಾನು ಸಿಟ್ಟಿಗೆದ್ದ್ದು, ಗ್ರಾಮಾಂತರ ಜೀವನಕ್ಕೆ ದು ಹೊರಟ್. ನಾನಿರುವ ಪಟ್ಟಣವು ಚಿಕ್ಕ ದಾದರೂ, ಪೇಟೆ ಪಟ್ಟಣಗಳ ಕಾಯಿಲೆಗಳೆಲ್ಲ ಅದರಲ್ಲಿವೆ. ಅವೇ ವರ್ತಮಾನ ಪತ್ರಗಳು, ಅವೇ ರಾಜಕೀಯ, ಅವೇ ಉಕ್ಕು, ಅವೇ ಹಾಳು ಹರಟಿಗಳು—ಒಂದಿಷ್ಟು ಬದಲಾವನೆ ಬೇಡವೇ? ಹಾಗೆಂದು ಹತ್ತೆಂಟು ಮೈಲು ದೂರದ ಒಂದುಹಳ್ಳಿಯನ್ನು ಸೇರುವ ಮನುಸ್ಸು ಮಾಡಿದೆ. ‘ಬೇಕಾ ಟು ಟು ವಿಲೇಜ್’ ಎಂದು, ‘ದೇ.ಭ.’ಗಳು ನುಡಿ ವಂತೆ. ಹಾಗೆಂದರೆ ಅಲ್ಲೇ ಬಿಡಾರ ಮಾಡಿ ಸೆಲೆಸಿಲ್ಲಿವುದಕ್ಕೆಲ್ಲ. ಕೆಂ ರಿಗೆ ಕ್ಕೆಸೋಲುವ ನನ್ನ ಮೈಲು ಹಾಗೆ ಮಾಡುವುದು ಅನುಮಾನವೇ. ಆದರೂ ನಾಲ್ಕು ದಿನ ಅಲ್ಲಿ ಇದ್ದು ಬರುವ; ರಾಷ್ಟ್ರಿಯ ಸರಳ ಜೀವನ, ಅರಣ್ಯದ ನಿಸರ್ಗ ಜೀವನ, ಬುಧಿಯ ಕ್ಷಾಮಜೀವನ—ಎಲ್ಲವುಗಳ ಸವಿ ವಿಶ್ವಾಸದ ಸುಖವನ್ನು ಅನುಭವಿಸಿ ಬರುವ ಎಂದು ಹೊರಟ್.

ಹಳ್ಳಿಯವರೇನೇ ಪೇಟೆಯವರನ್ನು ಕಂಡು, ತಮಗೆ ವಿಶ್ವಾಸ ವಾದಲ್ಲಿ ತುಂಬಾ ಉಪಚರಿಸುವವರೇ. ಏಸಿಲ್ಲದೆ ಹೊದರೂ, ಯಾವ ಹಳ್ಳಿಯಲ್ಲೇ ಆಗಲಿ, ‘ಬಾಯಿ ಇರುವ ಮಗನು ನಾಲ್ಕು ದಿನ ಅಳಿದು ರಾಯನಂತೆ ಗೌರವದಿಂದ ಹಾಲುಬಾಯಿ ಸಂಪಾದಿಸ ಬಹುದು.’ ಹೀಗಿರಲು ನನಗೆ ಉಟ್ಟಿದ ಯೋಚನೆಯಾಗಲಿಳ್ಳ. ನನಗೆಉಟ್ಟಿ ಕೊಟ್ಟು

ಹಳ್ಳಿಯ ಹೆಸರನ್ನು ಬಯಲಿಗೆಳಿಯ ಬಾರದಪ್ಪೆ. ಅಂತೆಯೇ ಸದ್ಯಕ್ಕೆ ನಾನು ಹೋದ ಹಳ್ಳಿಯನ್ನು ‘ಮೂಕೂರು’ ಎಂದು ಕರೆಯುತ್ತೇನೆ.

ನನ್ನ ತಲೆಗೆ ಗ್ರಾಮಜೀವನದ ಪಿತ್ತ ಅಡರಿದ ಮರುಬಿವಸವೇ ನಾನು ಮೂಕೂರಿನ ಗುಡ್ಡಗಳಲ್ಲಿ ಬಂದಿಳಿದೆ. “ಓ ಇವರೆ, ನಮ್ಮ ನಾರಾಯಣ ಭಟ್ಟರ ಮನೆಯಾವುದು?” ಎಂದು ಕಂಡವರನ್ನು ಕೇಳಿ, ಕೇಳಿ, ಗುಡ್ಡಗಳನ್ನು ತಿರುಗಾಡಿ, ಅಲ್ಲಿ ಪಲೆದು ಬೇಸತ್ತೆ. ನಾರಾಯಣ ಭಟ್ಟರು ನೋಟರು ಹಾದಿಯಾಲ್ಲಿದ ಹಳ್ಳಿಯಲ್ಲೇ ತಮ್ಮ ಮನೆಮಾಡಿಕೊಂಡರು—ಎಂಬ ವಿಚಾರ ನನ್ನಲ್ಲಿ ಬಂದಿತು. ಆದರೂ ದಾರಿಯಲ್ಲಿ, ನನ್ನ ಬಿಸಿಲಿಂದ ಕಾಪು ಪರಿದ ಮುಖವನ್ನು ಕಂಡ ಬಂದು ಮನೆಯ ವರು, ಕರೆದು ಎಳ್ಳಿಸಿರು ಕೊಟ್ಟರು. ಮತ್ತೊಂದು ಕಡೆ, ನನಗೆ ಬೆಲ್ಲಿಸಿ ರಾಯಿತು. ಕೂನೆಗೆ ಬೇರೊಬ್ಬರು “ನಿಷ್ಠೆ ಆವರಿಗೆ ಆಷ್ಟೇರೇ, ನಂಟರೇ?” ಎಂದು ಕೇಳಿ ನಾರಾಯಣ ಭಟ್ಟರ ಮನೆಯನ್ನು ತೋರಿಸಲು ನನೆಷ್ಟಿಡನ್ನೇ ತಾವೂ ಬಂದರು.

ಭಟ್ಟರೋ—ಪುಣಿವಾತಾ ಆ ಒನ್ನ ತಮ್ಮ ಮನೆಯಲ್ಲಿದ್ದರು. ಮಂದಾತ್ಮೆ ಗಾಂಧಿ ಯದ್ದರ್ಥ ಉದ್ದೇಶ ಅವರ ಉದಿಗೆ ಬಂದ ನನ್ನನ್ನು ಕಂಡ ಅವರು, ‘ಯಾರಿರಬಹುದು’ಂದು ಯೋಜಿಸಿ ಯೋಜಿಸಿ, ‘ನಾನೇ’ ಬಂದುದಕ್ಕೆ ಬೆರಿಗಾಗಿ ಸ್ವಾಗತಿಸಿದರು. “ಬದವನ ಮನೆಗೆ ಭಾಗೀರಥಿ ಬಂದ ಹಾಗಾಯಿತು” ಅಂದರು. ಅಭ್ಯಾಗತನಾದ ನಾನು ಭಾಗೀರಥಿಯಾದೆ. ಅವರು ನನ್ನದಳಿಯ ಪರಿಚಯ. ಅಂದರೆ ಎಲ್ಲೋಣ್ಣು ಬಂದೆಡಿ ನಾನು ಲೆಕ್ಕರ್ ಎಂಬ ಉಪನಾಮ ಕೊಟ್ಟಾಗ ನನ್ನ ಅವಾರ ವಾದ ವಿದ್ಯುತ್ತಿಗೆ ಬಲಿಯಾದ ಪತೆಂಗದಂತಿದ್ದ ಅವರು, ತಮ್ಮ ಗ್ರಾಮ ವನ್ನು ಪುಸ್ತಿವನ್ನಾಗಿ ಮಾಡಲು, ನನ್ನನ್ನು ಆಮುಂತಿಸಿದ್ದರು. ಆರೇಳು

ವರ್ಷಗಳ ಬಳಿಕ ನಾನು ಆ ಹಳೆ ದಷ್ಟರ ಬಿಡಿಸಿ, ಅವರ ಆಮುಂತ್ರಣ ವನ್ನು ಆರಿಸಿ ಬಂದುದರಿಂದ ಅವರಿಗೆಷ್ಟು ಆನಂದವಾಗಬೇಡ!

ನನ್ನನ್ನ ಕರೀತಂದವನ ಹೇಸರು ರಾಮಣ್ಣ. ಅವನನ್ನು ಕುರಿತು ಭಟ್ಟರು—‘ರಾಮಣ್ಣ, ಭೇಷಾ ಕೆಲಸ ಮಾಡಿದೆ. ನಮ್ಮುರಿಗೆ ಇಂಥ ವರು ಬರುವುದೇ ಅಪೂರ್ವ. ಹೇಗೂ ಈಗ ಬಂದಿದ್ದಾರೆ. ಬಂದು ಲೆಚ್ಚುರಾ ಇಡಿಸುವ; ಇವತ್ತೇ ನಮ್ಮು ಮಾಸ್ತಿಗೆ ಹೇಳು, ಸಾಯಂಕಾಲ ಎಲ್ಲಾ ಮಕ್ಕಳನ್ನು ಶಾಲೆಯಲ್ಲೇ ಇರಿಸಿಕೊಳ್ಳಲಿಕ್ಕೆ. ಮಾಸ್ತಿರರು ಉಂಟಿಗೆ ಲೆಚ್ಚುರಿನ ಹೇಳಿಕೆ ಮಾಡಲಿ, ಏನು” ಎಂದರು. ರಾಮಣ್ಣನಿಗೆ ನನ್ನಂತೆ ಮಧ್ಯಾಹ್ನದ ಉಟ ಆಗಿರಲಿಲ್ಲ. ಉಟಕ್ಕೆಂದು ನನ್ನನ್ನು ನಂಬಿ ಬಂದ ಅವನು, ಈಗ ತುಸು ಉದಾಸೀನಸಾದುದನ್ನು ಕಂಡು ನನಗೆ ಕಸಿಕರ ತೋರಿತು. ಭಟ್ಟರೇ—ನಾನು ಮೂರು ದನ ಇಲ್ಲಿ ಇರುವವ. ಲೆಕ್ಕಾರು ನಿಧಾನವಾಗಿ ಆಗಲಿ” ಎಂದೆ. ಅವರೂ ಒಫ್ಫಿದರು. ಸರಿ, ಮುಂದಿನ ಕೆಲವು ವಿಷಯಗಳನ್ನು ಸಾರಾಂಶವಾಗಿ ಹೇಳುತ್ತೇನೆ.

ಆ ದಿನ ನನಗೆ ಉಟ ಉಪಚಾರಗಳಾದುವು. ಮರುದಿನ ಉರ ಎಯಿಡೆಡ್ ಶಾಲೆಯಲ್ಲಿ ನನ್ನದೊಂದು ಭಾರಿ ಅಲ್ಲಿ-ಉದ್ದ್ವಾದುದರಿಂದ “ದುಬಾರಿ” ಉಪನ್ಯಾಸವಾಯಿತು. ಅಲ್ಲಿಂದಲೇ ನಾನು, ಆ ಗ್ರಾಮದಲ್ಲಿ ತಷ್ಟಿಲದಾರರ ಭರಾಮನ್ನು ಗಳಿಸಿಕೊಂಡೆ. “ನಾರಾಯಣ ಭಟ್ಟೀ, ನಿಮ್ಮ ಲೆಚ್ಚುರಿನವರನ್ನು ನಮ್ಮ ಮನಸೆಗೆ ನಾಳಿಗೆ ಕರೆದು ತಸ್ಸಿ; ಬಂದು ಸಣ್ಣ ಉಟದ ಶಾಸ್ತಿಮಾಡುವ” ಎಂದು ಆಮುಂತ್ರಣಗಳು ಬರಲಾದುವು. ನಾನಿದ್ದ ಏಳು ದಿನಗಳಲ್ಲಿ ಹದಿನೆಂಟು ಆಮುಂತ್ರಣಗಳು ಬಂದುವು. ಲೆಚ್ಚುರಿನವರು ಎಚ್ಚರ ತಪ್ಪಿ ಉಟ ಉಪಚಾರಕ್ಕೆ ಸಿಲುಕಿದರು. ಅಂಥದೊಂದು ಅತಿಧಿ ಸತ್ಯಾರದ ಇತಿಹಾಸವನ್ನೇ ಹೇಳುತ್ತೇನೆ.

ಅದು ನನ್ನ ಉಪನ್ಯಾಸವಾದ ಮರು, ಅಲ್ಲಿ ಮರುದಿನ. ಉರಿನ ಪ್ರಮುಖ ಗ್ರಹಸ್ಥರಾದ ವಿಷ್ಣು ಶರ್ಕರತ್ತಾಯರ ಮನೆಯಿಂದ ನಮಗೆ ಜೀತಣದ ಆಮಂತ್ರಣ ಬಂದಿತ್ತು. ಅತಿಧಿಗಳು ನಾವು ಮೂರಂತು. ನಾರಾಯಣ ಭಟ್ಟರು, ಎಲ್ಲಿಡೆಡ್ ಶಾಲಾ ಹೆಡ್‌ಬ್ರ್ಯಾಸ್‌ರ್ ನಾಗಪ್ರಯ್ಯವರು ಮತ್ತು ನಾನು. ರಾತ್ರೆ ಉಬಟಕ್ಕೆ ಕುಳಿತಿರುವ ಮುನ್ನಾನಮೋಳಿಗೆ ಮೂರು ತಾಸಿನ ಮಾತುಕತೆಗಳು ನಡೆದುವು. ಮಾಸ್ತರರಂತು ಆ ಉರಿನ “ರೇಡಿಯೋ ರಿಸೀವರೇ” ಎಂದೆನಿಸಿತು ನನಗೆ. “ಹಿಟ್ಟು ರನು ಯಾವ ಉರಲ್ಲಿ ಬಾಂಬು ಹಾಕಿದನು, ಜವಾನಿ ಬಾಂಬುಗಳು ಮಂಗಳೂರಿನ ಯಾವ ಬೀದಿಯಲ್ಲಿ ಬಿದ್ದು ವು” ಎಂದು ಅವರು ಸವಿವರವಾಗಿ ತಿಳಿಸಿ ದರು. ಅವರಿಗೆ “ಆಯಾಯ ದಿನದ ಪೇವರು ಅದೇ ಅದೇ ದಿನವೇ ಬರುತ್ತದೆ” ಎಂದರು ನಾರಾಯಣ ಭಟ್ಟರು. “ಅವು ಅವರಿಗೆ ಮೂರು ದಿನ ಮುಂಚಿತವಾಗಿಯೇ ಬರುತ್ತಿರಬೇಕು” ಎಂದು ನನಗನಿಸಿತು.

ಯಾದ್ದು ದ ತೀವ್ರಾನವನ್ನು ಮುಂದುವರಿಸುತ್ತ ಮಾಸ್ತರರು — “ಶರ್ಕರತ್ತಾಯರೇ, ಇವತ್ತು 7 ನೇ ನಂಬರು ಎದ್ದಿತು. ನಾನು 6 ಕೆಕ್ಕಿ ಮೋಸಹೋದೆ. ಮೊನ್ನೆಯಾಗಿದ್ದರೆ 6 ನೇ ನಂಬಿಗೆ ನನಗೆ 12 ರಾವಾಯಿ ತಿರುಗಿತು. ಈ ದರಿದ್ರ ಶಾಲೆಯ ಗ್ರಾಂಟು ಬಾರದ ನನ್ನ ಕೈ ಕಟ್ಟಿ ಬಿಟ್ಟಿದೆ. ಇಲ್ಲವಾದರೆ ಬಿಂಡಿತ 100 ರಾವಾಯಿ ಹೊಡಿಸುತ್ತಿದೆ,” ಎಂದರು.

“ನೀವು ಹುಷಾರು ಮಾಸ್ತರೇ, ನಿಮ್ಮದೆಸೆ ಗಟ್ಟಿಯಿದೆ” ಎಂದರು ಅವರು.

“ನನಗೆ ನಮ್ಮ ಗಣಪತಿ ಭಟ್ಟರ ಫಲ ಜೋತಿಷ್ಯದಲ್ಲಿ ನಂಬಿಕೆ. ಅವರು ‘ನೀನು ಒಳ್ಳೆಯದಾದರೆ ಇದರಿಂದಲೇ ಆಗುವುದು’ ಎಂದ ಕಾಂಡಿ — ನನಗೂ ಅದರಲ್ಲಿಯೇ ನಂಬಿಕೆ” ಎಂದರು.

“ಗಣಪತಿ ಭಟ್ಟರ ಜೋತಿಷ್ಯ ಮಾತ್ರ ಬ್ರಹ್ಮವಾಣಿ” ಅಂದರು. ನಾರಾಯಣ ಭಟ್ಟರು. “ಸ್ವಾಮಿ, ನಿಮಗೆ ಜಾತಕ, ಜೋತಿಷ್ಯಗಳಲ್ಲಿ: ಹೇಗೆ” ಎಂದು ನನ್ನನ್ನ ಕೇಳಿದರು. ನನಗೆ ಹಸಿವೆಯಿಂದ ತೂಕದಿಕೆ ಬಂದಿತ್ತು “ಹೊಂ, ನಂಬಿಕೆ ಇದೆ ಎಂದರೆ ಇದೆ, ಇಲ್ಲ ಅಂದರೆ ಇಲ್ಲ” ಎಂದು ಉತ್ತರವಿತ್ತೆ.

ಅದುಗೆಯ ಮನೆಯಿಂದ ಕರೆ ಬಂದಿತು. ನಾವೆಲ್ಲ ಅನ್ನಪೂರ್ಣಾ ದೇವಿಗೆ ಯಥಾನುಶಕ್ತಿಸೇವೆಯನ್ನು ಸಲಿಸಲು ನಡೆದೆವೆ. ಉಟ್ಟದ ಕಾಲದಲ್ಲಿ ನ್ಯಾಯಾಕಾರ ಕಾಟನ್ ನಂಬರುಗಳೇ ಏಳುತ್ತಿಬೀಳುತ್ತಿದ್ದವು. ಶಕ್ರರತ್ನಯರು ಒಮ್ಮೆ “ಮಾಸ್ತಿ, ಈ ಗಣಪತಿಯ ಭಟ್ಟರು ಯತ್ತ ವರ್ಷಕ್ಕೆ ಮೊದಲು ಹುಟ್ಟಿದ್ದರೆ, ನಾವು ನಮ್ಮ ಮನಗೆ ಚಿನ್ನದ ಯಂಚು ಹಾಕಿಸಬಹುದಿತ್ತು” ಎಂದರು. ನನಗಂತು ಅವರ ಮಾತ್ರ ಕೇಳಿ ಚೇರಿವಿಟ್ಟಿತ್ತು.

ಉಟ್ಟವಾಗ ಅವರು ಇಸ್ತಿರ್ತಿಗೆ ಕುಳಿತರು. ನನ್ನ ಸ್ಥಿತಿ ಅಪೀಮು ಹೆದ್ದ ವರಂತಿದ್ದುದರಂದ, ನನಗೆ ದಿಂಬು ಇವೆಗಳನ್ನು ಕೊಟ್ಟು, ಉಪ್ಪರಿಗೆಯಲ್ಲಿ ಮಲಗಿಸಿದರು. ಎದುರಿಗೆ ಒಂದು ಬೀಫವಷ್ಟುಪ್ರಸಿಯೋದರು. ನಾನು ಒರಗಿಕೊಂಡೆ. ಸಿದ್ದಮಾಡಲು ಧ್ಯಯನ್ವಿಲ್ಲ. ಇವರು ನಡುರಾತ್ಮಿಗೆ ಆಟ ಮುಗಿಸಿ, ‘ಮನಗೆ ಹೊರಡುವಾ’ ಎಂದರೆ—ನನಗೆ ನಿಡ್ದಿಯ ಅಮಲು, ಕತ್ತಲುಗಳಲ್ಲಿ ಕಾಲುಗಳನ್ನೇಳಿದುಕೊಂಡು ಯೋಗ ಬೇಕಾದೀತಲ್ಲಿ— ಎಂಬ ಹೆದರಿಕೆ.

ಹಾಗೆಯೇ ಯೋಜನಾಪರನಾಗಿ ಕುಳಿತೆ. ಎದುರಿನ ಬೀಫವನ್ನು ನೋಡಿದೆ. ಕುರುಡು ತಾಮ್ರದ ಕ್ಯಾಂಪಿನ ಪದು. ಅದನ್ನು ಕಂಬಕ್ಕೆ ತಗಲಿಸಿದ್ದರು. ಅದರ ಬೆಳಕನಲ್ಲಿ ಒಂದು ಜೂರು ಕಾಗದವನ್ನು ಗೋಡಿಗೆ ಅಂಟಿಸಿದುದು ಕಾಣಿಸಿತು. ಎವೆಯಿಕ್ಕೆದೆ ನೋಡಿದೆ. ‘M T’ 309571

ಎಂಬಂತೆ ಅಂಕೆ ಕಾಣಿಸಿತು! ಇದೇನು—.M T' ಎಂದೆ. ‘ಎನ್ನೀ’ ಎನ್ನೀ’ ಎಂದು ಅದರಿಂದ ಶಾಂತಾರ್ಥ ವನ್ನು ತರ್ಕ ಮಾಡಿದೆ. ಅದನ್ನು ನೋಡಲೇಬೇಕೆಂದು ಸವಿಂಬಿಸಿದೆ. ಆ ಚೇಟಿಯು ನನ್ನನ್ನು ದುಡೆದುರೆ ನೋಡಿತು. ಅದರ ಮೈಬಣ್ಣ ಮಾಸಿಹೋಗಿತ್ತು. ಬರಿಯ ಅಂಕೆಯಷ್ಟೇ ನನ್ನನ್ನು ಕಾಣುತ್ತಿತ್ತು. ದೀಪ ಎತ್ತಿ ಹಿಡಿದೆ. ಅಲ್ಲಿದ್ದುದು ಅದೊಂದೇ ‘M T’ ಯಾಲ್. ಜತಿಗೆ ಇನ್ನೆಷ್ಟೋ ಇದ್ದವು. ಆಚೇಚೆ ನೋಡಿದೆ. ಇನ್ನೂ ಇನ್ನೂ ನಂಬರುಗಳೇ ಕಾಣಿಸಿದುವು. ದೀವಿಗೆ ಹಿಡಿದು ಆಚೇಚೆ ಅಷ್ಟು ಅಂಕೆಗಳ ಮುಂದೆ ನೋಡಿದೆ. ಅಮೇರಿಕ ಬ್ರಿಟನುಗಳ ಯಥ್ರ ದ ಆಯವ್ಯಯವು ಹೆಚ್ಚಿಲ್ಲ ಎಂದೆನಿಸಿತು. ನಕ್ಕು, ತಿರುಗ ದೀವಿಗೆಯನ್ನು M T 309571 ರ ಮುಂದಿರಿಸಿ ಒರಗಿದೆ. ದೃಷ್ಟಿ ಆ ನಂಬರನ್ನೇ ನೋಡುತ್ತಿತ್ತು! ಸಿದು—M T 309571 ಎಂದು ನಕ್ಕೆ! ಅದೂ ನಕ್ಕಿತು. ನನಗೆ ಆಶ್ಚರ್ಯ ಯಾಗಿ ‘ನೀನಾರು? ಯಾಕೆ ನನ್ನನ್ನು ಕಂಡು ನಗುತ್ತಿಂದೀ?’ ಎಂದು ಕೇಳಿದೆ.

“ನಿನಗೆ ನನ್ನಂಥವನಲ್ಲಿ ವಿಸ್ತೃಯವುಂಟಾದುದರಲ್ಲಿ ಅಷ್ಟು ರಿಯಾಲ್! ನಾನಾರೆಂದು ನಿನಗೆ ತಿಳಿಯದೇ; ನನ್ನ ಬಳಗದವರಿಗೆಷ್ಟು ಮನ್ನಣಿಯಿದೆ! ಎಷ್ಟು ಜೀವಗಳು ನನಗಾಗಿಯೆ ಬದುಕಿವೆ ಎಂದು ನಿನಗೆ ತಿಳಿದಿದೆಯೇ?” ಎಂದು ಅದು ಹೇಳಿತ್ತೊಡಗಿತು.

ನಾನು ಉದಾಹಿಸಿನನಾಗ—“ನೀನಾರು, ಕಾಗದದ ಚೂರು. ಚಿತ್ರವೂ ಅಲ್ಲ; ಗೋಡೆಯನ್ನೇರಲು, ಹಾಳು ಸಿನೇಮಾ ನಟಿಯರ ಮೂರ್ತಿಯೂ ನಿನ್ನಲಿಳ್ಳ. ಆದರೂ ಈ ಮನಸೆಯವರು ನಿನಗೆ ಇಷ್ಟು ಮನ್ನಣಿ ಕೊಟ್ಟ ವೇಕೋ ತಿಳಿಯೇ” — ಎಂದಂದುಕೊಂಡೆ!

ಅದು ಬಲು ಹಟವಾದಿ ಕಾಗದ. ನನಗೆ ಅದರಲ್ಲಿ ವಿಶ್ವಾಸ ಬರಲಿ

ಎಂಬ ಚೆಲದಿಂದಲೋ ಏನೋ, ಮತ್ತೊ ಮತ್ತೊ ನೆಸ್ಪಿಂದ ಹಾತನ್ನು ಬೇಡುವಂತೆ ಕಂಡಿತು.

“ಹೋಗಲಿ ನೀನಾರು?” ಎಂದು ತಿರುಗಿ ಕೇಳಿದೆ!

“ನಾನೇ ಕಾಗದ; ಕರೆನ್ನಿ ನೋಟಿಗೂ ಹಿರಿದಾದವ. ನನ್ನಲ್ಲಿರುವ ಅಂಕೆಗಾಗಿ ಈ ಮನೆಯ ಶರ್ಕರತ್ತಾಯರು ತಮ್ಮ ಯಾವತ್ತೊ ಆಸ್ತಿ ವಾಸ್ತಿಗಳನ್ನೂ ಕಳೆದುಕೊಳ್ಳಲು ಅಣಿಯಾದರು” ಎಂದಿತು.

“ಹಾಗೇನು — ? ನಿನ್ನಂತೆ ಇನ್ನೂ ಒಂಬತ್ತು ಕಾಗದಗಳು ಕೆಳಗಿವೆ; ಸುತ್ತ ಇನ್ನೂ ಕಾಗದಗಳಿವೆಯಲ್ಲ.”

“ನನ್ನ ಕುಟುಂಬವೇ ಅಂಥದು. ನಾನು ಅನೇಕರಿಗೆ ಭಾಗ್ಯ ತಂದೆ; ಅನೇಕರ ಭಾಗ್ಯ ಕಳಿದೆ. ಗೋವ ನನ್ನ ತವರು ಮನೆ. ಶರ್ಕರತ್ತಾಯರು ಪ್ರತಿ ಬಾರಿಯಾ ನನಗಾಗಿ ಹಣವನ್ನು ತೆಲ್ಪು, ತರಿಸಿಕೊಂಡರು. ಒಮ್ಮೆ ನನಗೆ ಕೊಟ್ಟು ಒಂದೇ ರೂಪಾಯಿ ಬೆಲೆಗೆ ಸಾವಿರ ರೂಪಾಯಿಗಳನ್ನು ದಾನವಾಡಿದೆ. ಅಂದಿನಿಂದ ಅವರು ನನ್ನನ್ನು ತಿರುಗಿ ತಿರುಗಿ ವಂದಿಸಿ ಉಬಟಿಟ್ಟಿರು, ಮತ್ತು ಈ ಸುಖಕ್ಕೆ ಬಾಯಿಕಟ್ಟಿದರು, ಕೊನೆಗೆ ಈಗಿರುವ ಮನೆಯನ್ನು — ಹೆರರಿಗೆ ಅಡವಿಟ್ಟಿರು.”

“ನೀನೊಬ್ಬನೇ ಅವ್ಯೂ ಕೆಲಸವಾಡಿದೆಯಾ? ಅವ್ಯೂ ಶಕ್ತಿಯೇ ನಿನಗೆ?”

“ಶರ್ಕರತ್ತಾಯರಿಗೇನು; ಅವರ ಹಿರಿಯರಿಗೂ ಅದೇಗತಿಯನ್ನು ತೋರಿಸಿದವನಾನು. ಈ ಮನೆಯ ಕಥೆ ಕೇಳು. ಇದು ಅವರ ಅಜ್ಞನು ಕಟ್ಟಿಸಿದ ಮನೆ. ಅವರು ತುಂಬ ಶ್ರೀಮಂತರು. ಸಾಯುವಾಗ ಅಂತ ರೂಪಾಯಿ ಕಂದಾಯ ಕೊಡುವ ಆಸ್ತಿ ಅವರಿಗಿತ್ತು.

“ಅನಂತರ ಅವರ ಮಗ ಪಟ್ಟಕ್ಕೆ ಬಂದರು. ಅವರು ನನಗಾಗಿ ದುಡಿದರು. ಅನೇಕ ನಂಬರುಗಳ ಸೋಡಿ ಟಿಕೇಟುಗಳನ್ನು ತರಿಸಿ.

ತರಿಸಿ, ಕೊನೆಗೆ ಸಾಲಗಾರರಾದರು. ಈ ಮನೆನೂರುಗಳು ಪರರ ಕ್ಯೇ ಸೇರಿದುವು. ಅವರ ಬಳಗ ಕಂಗಾಲಾಯಿತು. ಆಗ ಈ ಹುಡುಗ ಚಿಕ್ಕ ವಸಿದ್ದು, ಗುಂಪಾದವ. ತಂದೆಯು ತರಿಸಿ ವೃಧ್ಣವಾದ ಸೋಡಿಟಿ ಟಿಕೇಟುಗಳನ್ನೆಲ್ಲಾ, ಹೀಗೇನೇ ನನ್ನ ಜತಿಗೆ ಗೋಡೆಗೆ ಚಂದವಾಗಿ ಅಂಟಿಸುತ್ತಿದ್ದರು. ಅವರಲ್ಲಿ ಕೊನೆಯವನೇ ನಾನು. ನನ್ನ M T 309571 ನನ್ನ ಪಡೆಯಲು ಇವನ ತಂದೆ ತನ್ನ ಪಶ್ಚಿಯ ಆಭರಣಗಳನ್ನು ಒತ್ತೆ ಯಿಟ್ಟರು. ಆ ಅಂಕೆಯಿಂದಲೇ ಅವರಿಗೆ ಲಕ್ಷ್ಮಿ ರೂಪಾಯಿ ಲಾಭ ವಾದೀತಂದು-ಒಬ್ಬರು ಜೊಎಯಿಸರು ಅವರಿಗೆ ಹೇಳಿದ್ದರು. ಅದ ಕ್ಷಾಗಿ ಅಷ್ಟೇಲ್ಲ ಶ್ರಮವನ್ನುವಹಿಸಿದರು. ನಾನು ಮುಂಬಯಿಯಲ್ಲಿ ಒಬ್ಬ ಅಂಗಡಿಗಾರನಲ್ಲಿದ್ದೆ. ಅವನಿಗೆ ಒಂದಕ್ಕೆ ಹತ್ತರಂತೆ ಬೆಲೆಯನ್ನುಕೊಟ್ಟು ನನ್ನನನ್ನ ತರಿಸಿಕೊಂಡರು. ಆದರೆ ನಾನು ಅವರಿಗೆ ಮರಳಿ ಲಾಭ ತರಿಸಿ ಕೊಡಲಿಲ್ಲ. ಆ ಸಿಟ್ಟಿಸಿಂದ ನನ್ನನನ್ನ ಅವರು ಹರಿದೆಸಿದರು. ನನ್ನ ಬಣ್ಣಕ್ಕೆ ಮೆಚ್ಚಿದ ಚಿಕ್ಕ ಶರ್ಕರತ್ವಯರು ನನ್ನನನ್ನ ಕೂಡಿಸಿ ಅಂಟಿಸಿ, ಇಲ್ಲಿರಿಸಿದರು.”

“ಆ ಮೇಲೆ — ?”

“ಆ ಮೇಲೆ ಅವರು ಮನೆಯನ್ನುಬಿಟ್ಟುಅಲೆದರು. ಮನೆಯನ್ನು ಒತ್ತೆಯಿಟ್ಟುದಣಿದರು... ಕೊನೆಗೆ ಸಿರಾಶೀಯಂದಲೇ ಶೀರಿಕೊಂಡರು. ಅವರ ಮಾನಸೇ ನಿಮ್ಮ ಜೀತಣವೇರ್ವಡಿಸಿದವರು. ಅವರ ಮೇಲಣ ಮನುತೆಯಂದ, ಸಾಲಗಾರರು ಈ ಮನೆಯನ್ನು ಅವರಿಗಾಗಿ ಬಿಟ್ಟರು. ಅವರಿಗೆ ಪ್ರಾಯ ಬರಲು ತಿರುಗಿ ನನ್ನ ನೆನಹನ್ನು ಮರೆಯದೆ ಬಂದರು. ಆದರೆ ಆವರು ಈಗ ಹೆಸರಿಗಷ್ಟೆ ಶ್ರೀಮಂತ ರಾಗಿದ್ದಾರೆ. ನನಗಾದರೂ ಅವರ ಶಕ್ತಿಯನ್ನು ತೂಗಿ ಒಂದಳಿ ಒಂದು ದಿನ ಅವರನ್ನು ಉಧ್ಘರಿಸುವ ಇಷ್ಟವಾಗಿದೆ. ಆದರೆ ಅವರ ಶ್ರದ್ಧೆ, ಇಂದು, ನನ್ನಿಂದ ತಪ್ಪಿ.

ಬಿಟ್ಟಿದೆ. ಕೃಸಾವಡ್‌ — ಕಾಟನ್‌ — ಎಂದು ಬೇರೆಯೇ ಸಂಗತಿ ಗಳಲ್ಲಿ ವಿಶ್ವಾಸ ಹಿಡಿದಿದ್ದಾರೆ. ಇತ್ತೆ ನನಗೂ ಈ ದೇಶದ ಮನ್ಮಹಣ ನಿಂತುಹೋಗಿದೆ. ಹೀಗಿರಲು ನಾನು ಅವರನ್ನು ಏಕೆ ಉದ್ದ್ರಿಸಬೇಕು?"

"ಆ ತನಕ ಉದ್ದ್ರಿಸಿದಂತೆ!" ಎಂದು ನಕ್ಕೆ

"ಏ ಮರುಳೇ—ನೀನೊಮ್ಮೆ ನನ್ನನನ್ನ ನಂಬು. ಆಗ ಬಾಳ್ಳಿಯ ಆಶಾವಿವಾನವನ್ನೇರಿ ಸಾಗಬಹುದೆಂಬುದನ್ನು ತೋರಿಸುವೆ. ಆಗ ಎಂಥ ಸುಖ ಸ್ವಷ್ಟಗಳನ್ನು ಸವಿಯಬಹುದೆಂದು ತಿಳಿಯುವೆ."

ಅಷ್ಟುರಲ್ಲಿ—ನನ್ನ ಗೆಳ್ಳಿಯರು ತಮ್ಮ ಆಟಮುಗಿಸಿ ಮೇಲಕ್ಕೆ ಬಂದು "ನಿದ್ರೆ ಬಾರವಿದ್ದರೆ, ಮನಗೆ ಹೋಗುವ" ಎಂದರು ನಾರಾಯಣ ಭಟ್ಟರು. ಶರ್ಕರತ್ವಾಯರು "ಅವರು ಇಲ್ಲೇ ಮಲಗಲಿ, ನಾನು ಇದ್ದೇನೇ ಜತಿಗೆ. ಅಲ್ಲ; ಇವರಿಗೆ ಯಾವ ಆಟನ್ನು ಹಿಡಿಯುವುದಿಲ್ಲವಲ್ಲ ಭಟ್ಟೇ" ಎಂದರು. ನಾಸ್ಕರರು ನನ್ನನನ್ನ ಕುಂತು "ರಾಯರೇ, ನೀವು ಎಂದಾ ದರೂ ಕಾಟನ್ನಿಗೆ ಹಾಕಿದ್ದೀರೆನೇ" ಎಂದರು. ನನಗೆ ನಾಸ್ಕರರಂಥ ಅಂಕೆಯ ಜಾದುಗಾರರೀಡನೆ ರಾತ್ರಿ ಕಳೆಯಲು ಅಂಜಿಕೆಯಾಯಿತು. ಆ ಸ್ಥಳ, ಆ ಜನರನ್ನು ಬೀಳಿಕ್ಕುಟ್ಟು ನಾರಾಯಣ ಭಟ್ಟರೊಡನೆಯೇ ಅವರೆ ಮನಗೆ ಹೊರಟ್ಟಿ.

ನಡುರಾತ್ರಿ ವಿಾರಿತ್ತು. ಅವರು ಕೈಯಲ್ಲಿ ಸೂಟಿ ಹಿಡಿದ್ದರು. ಅದರ ಜಿಗುಜಿಗಿ ಬೆಳಕಿನಲ್ಲಿ ಧಾದಿ ಸಾಗಿದವು.

ನನಗೆ ತೀರ ಹೆಚ್ಚಿನ ಆಮಲು ತಲೆಗೇರಿತ್ತು. ನನ್ನ ಮುಂದೆ ಸೂಟಿವಾಟಿಯಾಗಿ ಭಟ್ಟರು ಹೋಗುತ್ತಿದ್ದರು. "ರಾಯರೇ, ಇವತ್ತು ನರಿಯ ಮುಖ ನೋಡಿದ್ದೆ. ಮೂರು ರೂಪಾಯಿ ಆರಾಣಿ ಬಂದಿತು. ಶರ್ಕರತ್ವಾಯರಿಗೆ ಎರಡು ರೂಪಾಯಿ ನಾಮ! ನಾಸ್ಕರಿಗೂ ಅಷ್ಟೇ ಕಾಸು ಹೋಡಿತು" ಎಂದರು.

ನನಗೆ ಅವರ ಮಾತುಗಳಲ್ಲಿ ಆಸಕ್ತಿ ಉಂಟಾಗಲಿಲ್ಲ.

“ಇವತ್ತು ೫ ನೇ ನಂಬರಿಗೆ ಹತ್ತು ರೂಪಾಯಿ ಹಾಕೆಂದು ಹೇಳಿ ವೋಟಾರಿನವರೊಡನೆಹಣ ಮುಟ್ಟಿಸಿದ್ದೇನೆ. ಬಂದರೆ ೯೦ ರೂಪಾಯಿ ಬರಬೇಕು; ಬಾರದೆ ಇರಲಾರದು. ಅಂದರೆ ಇವತ್ತು—ನನ್ನ ಜಾತಕ ದಲ್ಲಿ ಚೆನ್ನಾದ ದಿನ. ಪ್ರಜಾಮತದಲ್ಲಿ ತುಲಾ ರಾಶಿಗೆ ತುಂಬ ದ್ರವ್ಯ ಲಾಭವಿದೆ; ನಷ್ಟಾದ ಭಯ ಕಡಿಮೆ, ಇದ್ದರೂ ಅಲ್ಲ, ಅಲ್ಲವೆಂದರೆ ಹೆಚ್ಚಲ್ಲಿ—ಎಂದು ಬರೆದಿದ್ದಾರೆ. ಕೆಲಕೆಲವು ಸಾರಿ ಅದರಲ್ಲಿ ಹೇಳಿದ ಹಾಗೆಯೇ ಆಗುತ್ತದೆ ನೋಡಿ” ಎಂದರು.

ವಾರದ ಭವಿಷ್ಯದ ಈ ಭಕ್ತರ ಮಾತನ್ನು ಕೇಳುವ ಗಳಿಗೇನೆ, ನನ್ನ ಕಾಲ ಬೆರಳು ಹಾದಿಯಲ್ಲಿನ ಮರದ ಬೇರೆಂದಕ್ಕೆ ಬಡಿದು ‘ಅಯೋಽಿ! ಎಂಬ ವಾಸಿಯು ನನ್ನ ಬಾಯಿಂದ ಹೊರಟಿತು. ಮುಂದೆ ನನಗೆ ನಿದ್ರೆ ಎಚ್ಚರಾದುದಷ್ಟೇ ಅಲ್ಲ, ನನ್ನ ದಿಗಿಲೇ ಹಾರಿತು.

ಮರುದಿನ ನಾನು ನನ್ನ ಗ್ರಾಮವಾಸವನ್ನು ಮುಗಿಸಿದೆ. ಬರುವ ಬಸಿನಲ್ಲಿ ಕುಳಿತರೂ ನನ್ನ ಮುಂದೆ M T 309571, ಏನೋರಾಶ, ಇನೇ ನಂಬರು. ಒಬೆಂದಾಗಿ ನಲಿಯುತ್ತಿದ್ದುವು. ಕೆಳಕ್ಕೆ ನೋಡಿದೆ! ನನ್ನ ಕಾಲಿನ ಇನೇ ಬೆತಳು ಇವಾಲು ಗಾತ್ರವಾಗಿ ಬಾತುಕೊಂಡಿತ್ತು.



ವಿಶ್ವಾಂತಿಯಾದರೂ ಸಿಗುತ್ತತ್ತು. ಈಗ ಅದೂ ದೊರೆಯಾಗಿದೆ.

ನನಗೆ ಬಲು ದುಃಖವಾಯಿತು. ಪರಿತ್ಯಕ್ತ ಆ ದೀಪಸ್ತಂಭವನ್ನು ಕಂಡು, ನಿಜಕ್ಕೂ ಸೀತಾವಾತೆಯಂತೆ — ಅತೋತ್ಸಂಪನ್ಮಾನದ ಸೀತೆಯಲ್ಲ — ರಾಮನಿಂದ ‘ಕಿಕ್ಕಾಯಿ’ಸಲ್ಪಟ್ಟಿ ಸೀತೆಯಂತೆ, ದುಶ್ಯಂತನಿಂದ ಸ್ವಾಂಪಲ್ಲಾ ನೋಡಿ ಬಿಡಲ್ಪಟ್ಟಿ ಶಕುಂತಲೆಯಂತೆ, ಅವಳು ಕಾಣಿಸಿದಳು.

ನಾನು — ಅವನ್ನಾ!

ಅವಳು — ನೀನು ಧಾರವಾಡದವನೇ?

ನಾನು — ಏಕೆ ಹಾಗೆ ಹೇಳುವೆ?

ಅವಳು— ಧಾರವಾಡದವರು, ಪತಿವಿಯೋಗಿಗಳನ್ನು ‘ಅವನ್ನಾ’ ಎಂದು ಕರೆಯುತ್ತಾರೆ. ನೀನು ನನ್ನನ್ನು ಅವವಾನಿಸುವಿಯಾ?

ನಾನು— ಅವನ್ನಾ, ನಿನ್ನನ್ನು ನಾನು ಹಾಗೆಂದೇನೆಯೆ? ನೀನು ಭರತ ವಾತೆಯಂತಿರುವೆ; ಭರತ ಪತಿವಿಹೀನಳಾಗಿ ಆತ್ಮಸಿಂಗೆ ಬಂದಿರುವ ನಿನ್ನನ್ನು ಕಂಡು ಅವವಾನಗೊಳಿಸುವುದೇ? ಅವು, ಏತಕ್ಕೆ ನಿಂತಿರುವೆ ಇನ್ನು? ನವಯುಗವು ಬಂದಿದೆ! ವಿದ್ಯುತ್ ಗುಳ್ಳಿಗಳನ್ನು ಖರಿಸುತ್ತಿದ್ದಾರೆ! ನಿನ್ನನ್ನು ವಿಶ್ವಾಂತಿಗಾದರೂ ಒಯ್ಯಲಾರಾರಿ?

ಅವಳು— ಇಲ್ಲ. ನಾನು ಪ್ರಾಚೀನ ಯುಗದ ವಾಸ್ತಿಕಲ್ಲಿನಂತೆ ಇಲ್ಲಿಯೇ ನಿಲ್ಲಬೇಕಾಗಿದೆ. ನನ್ನನ್ನು ನಟ್ಟಿದೂ ಸೂತಕದಸ್ಯರಣೆಗಾಗಿ; ನಾನು ಉಳಿಯುವುದೂ ಅಷ್ಟಕ್ಕೇ!

ನಾನು— ಸೂತಕಕ್ಷಾಗಿ ನಟ್ಟಿರೇ?

ಅವಳು— ಕೆಳಗೆ ನೋಡು.

‘ಇಂಥವರ..... ಧರ್ಮಪತ್ನಿ ಇಂಥವರ..... ಸಲುವಾಗಿ ಈ ದೀಪಸ್ತಂಭವನ್ನು ವಿರಾಜಿಸಲಾಗಿದೆ’ ಎಂದು ಬರೆದಿತ್ತು.

ನಾನು—ಹೋ! ಪುಣ್ಯಕೆಲಸ. ಅಲ್ಲ ಬುದ್ಧಿಯವರು, ಕಾರ್ತಿಕ ಮಾಸಪೂರಂದರಲ್ಲೇ, ಆಕಾಶಗೂಡನ್ನು ಏರಿಸುತ್ತಾರೆ. ಉಳಿದ ರಾತ್ರಿಗಳಲ್ಲೂ ಮಾಡಿದ ಆತ್ಮಗಳು ಹಾದಿ ತಪ್ಪಬಹುದೆಂದು ಈ ನಿನ್ನನ್ನು ನಟ್ಟಿರೇ? ಆದರೆ—ಆತ್ಮಗಳು ಪುಂಗಳಾರಿನ ಈ ಹಾದಿಯಾಗಿ ಬರಲು ಕಾರಣವೆಂತು?

ಅವಳು—ನೀನು ವಿಚಾರಿಸಿನ. ನಟ್ಟಿರೆಂದ ಮಾತ್ರಕ್ಕೆ ಆಯಿತೇ? ನನ್ನಿಂದ ಯಾರಿಗೆ ಸಹಾ ಆಗಲಿಲ್ಲ! ನನ್ನ ಮನೆಯನ್ನು ಬೆಳಗಿದವರಾರು?

ನಾನು—ಪಕ್ಕ? ಬುರುಡೆ, ದೀಪ—ಎಲ್ಲ ಇಡೆಯಲ್ಲ!

ಅವಳು—ಸೋಡಪ್ಪ.

ನಾನು ಪತ್ತೇಡಾರನಂತೆ, ಆ ಕಂಬವನ್ನೇರಿ ಒಳಗಿನ ಅವಯವಗಳನ್ನು ಸೋಡಿದೆ. ತೆರಿಗೆಯಂದ ಬದೆಯಲ್ಲಟ್ಟ ಪ್ರಜಾಜನರ ತಲೆಬುರುಡೆಗಳಂತೆ, ಅಲ್ಲಿನ ದೀಪದ ಬುರುಡೆಯಿತ್ತು. ಬುಜ್ಜೆ ಇತ್ತು, ಅದರಲ್ಲಿ ಬತ್ತಿ ಇಬ್ಬೆಲ್ಲಿ.

ಅವಳು—ತಿಳಿಯಿತೇ?

ನಾನು—ಬುರುಡೆ ದುರಸ್ತಿ ಇಲ್ಲ, ಬತ್ತಿ—ಗಿತ್ತಿ ಉಪಾಂ!

ಅವಳು—ಅದ್ದರೂ ನನ್ನ ಅವಸ್ಥೆ ಒಂದೇ.

ನಾನು—ಪಕ್ಕ?

ಅವಳು—ಇದನ್ನು ಉರಿಸುತ್ತಿದ್ದ ಸಾಬಿಗೆ ನನ್ನ ಮೇಲೆ ಮೋದಲಿನಿಂದಲೂ ಅನಾದರ. ನನ್ನ ಬಳಿಗೆ ಬಂದಾಗಲೆಲ್ಲ ‘ಇಲ್ಲಿ ಉರಿಯುವ ದೀಪ ಬಡವರ ಮನೆಯನ್ನು ಬೆಳಗಲಿ!’ ಎನ್ನುತ್ತಿದ್ದು.

ನಾನು—ನಿನ್ನನ್ನು ಉರಿಸಲೇ ಇಲ್ಲವೇ!

ಅವಳು—ಹಾಗೆ ಮಾಡಿದರೆ ಸಿಟ್ಟಾಗುವೆನೆಂದು, ಸ್ವಾನಮಾ

ನಿಂತಿರಬೇಕು.

ನಾನು— ಎನದು?

ಅವಳು— ಬೇಡ, ಹೋಗು, ನೀನೂ ಹಾಗೆ ಮಾಡಿಯಿಟ್ಟೇಯಾ. ಅಂದರೆ ಮುಂದೆ ಪತ್ತಿಕೆಗಳಿಗೆ ಬರೆಯುವ ಅಸಾಮಿಗಳಲ್ಲಿ ಒಬ್ಬನು ಇಲ್ಲಿದೂತಾಗಬಹುದು

ನಾನು— ನಿನ್ನ ಮಾತೇ ತಿಳಿಯದು!

ಅವಳು— ಯಾರಿಗೂ ಹೇಳುವುದಿಲ್ಲವೆಂದರೆ ಮಾತ್ರ.

ನಾನು— ಇಲ್ಲಿ.

ಅವಳು— ಸಷ್ಟುನ್ನು ಇಲ್ಲಿ ಇರಿಸಿದ ಕಾರಣ ತಿಳಿಯದೇ? ಈ ನಗರದಲ್ಲಿ ನಿರುದ್ಯೋಗದ ಪ್ರಶ್ನೆ ಹೆಚ್ಚುತ್ತಿದೆಯಂತೆ. ಕಲತ್ತು ಸಿರಾಕರಾದ ತರುಣಿಗೆ ನಾನಾದರೂ ಆಶ್ರಯ ಕೊಡಲೆಂದು.

ನಾನು— ನೇಣು ಯಾ.....

ಅವಳು— ಮುಲ್ಲಿಗೆ ಮಾತನಾದು. ಅಂಥವರು ಯಾವಾಗಲೂ ಇಲ್ಲಿ ಸಂಚರಿಸುತ್ತಿರುತ್ತಾರೆ. ಅವರಿಗೆ ತೊಂದರೆಯೆಂದರೆ-ಈ ವಿದ್ಯುತ್ತಾದೀಪ, ಆ ಮೇಲಿನ ಚಂದ್ರ. ಅವೆರಡು ಮರೆಯಾಗಿ ಬಿಟ್ಟರೆ.....

ನಾನು— ಅವನ್ನು, ನಿಜವಾಗಿಯೂ ನೀನು ಭಾರತಾಂಚೆಯ ಮಗಳು. ನಿನ್ನ ತಾಯಿ ಹೆರಿಗೆ ಉಪಕಾರ ಮಾಡಿ, ಮನೆಮಕ್ಕಳನ್ನು ವನವಾಸವಿರಿಸಿದಂತೆ, ನೀನಾದರೂ ಉಪಕಾರ ಮಾಡುತ್ತಿರುವೆಯಲ್ಲ. ದೂರದಿಂದ ‘ಭಾರತ ಮಾತಾಕೇ ಜ್ಯೇ’ ಎಂಬ ಸದ್ಗು ಕೇಳಿಸಿತು.

ಇನ್ನು ಅಲ್ಲಿ ಸಿಲ್ಲಲಾಗದೆಂದು ಹೊರಟೆ. ಈ ಪ್ರಸ್ತಾಪವನ್ನು ಯಾರಿಗೂ ‘ಹೇಳಬಾರದೆ’ಂದು ವಚನವಿಶ್ವದರಿಂದ ಬರೆದಿಡಬೇಕಾಯಿತು. ಇದು ಈಗಿನ ಧರ್ಮಕ್ಕೆ ವಿರೋಧವಾಗಲಾರದಷ್ಟೆ?



ಅಂಬಲದ ನೆನಪುಗಳು

ನಮ್ಮೊರವರು ಅರವಟ್ಟಿಗೆಗಾಗಿ ಕಟ್ಟಿಸಿದ ಜಾವಡಿಯನ್ನು. ಅಂಬಲವೆನ್ನುತ್ತಾರೆ. ಇದು ಒಂದು ರೀತಿಯಾಂದ ಭತ್ತಪೆಂದರೂ ಸಲ್ಲಿ. ತ್ತದೆ. ಹಿಂದೆ ಹಾಗೆಲ್ಲಾ ಇದ್ದಿರಬೇಕು. ಈಗ ಹಾಗಿಲ್ಲ. ಈಗ ಅಂಬಲ ವೆಂದರೆಯಜವಾನರು ಮರೆತ ಗೋಪುಗಳು ಬಂದು, ರಾತ್ರಿಕಳೆಯುವ ಮನೆಯೆಂದರೂ ಸರಿಯೇ. ನಾನೆಷ್ಟೂ ಅಂಬಲ ಕಂಡಿದ್ದೇನೆ. ಅದ ರಲ್ಲಿ ಒಂದರ ನೆನಪೆ ವಾತ್ರ ಬಲು ಜೆನ್ನಾಗಿ ಉಳಿದುದರಿಂದ ಈ ಲೇಖನವನ್ನು ತೊಡಗಿದ್ದೇನೆ. ಅದು ನನ್ನನ್ನು ಸಂಧಿಸಿದುದೂ, ನನ್ನನ್ನು ದಸ ಪ್ರೀತವಾಹಿಯಾಂದ ನುಡಿದುದೂ ಆಶ್ಚರ್ಯಯ್ಯಾವೆಂಬುದರಿಂದಲೇ ಬರೆಯುತ್ತಿದ್ದೇನೆ. ಅದರಿಂದಾಗಿ ನಮ್ಮ ಸಂಸ್ಕೃತಿಯ ಮೈಲಿಕಲ್ಲಿಗಳಲ್ಲಿ ಈ ಅಂಬಲವೂ ಒಂದೆಂದು ನನ್ನ ನಂಬಿಕೆ.

ಈಗನಾದು ಹೊಟಿರುಗಳ ಯುಗ. ವಿವಾನಯುಗವೆಂದರೂ ಸಲ್ಲಿತ್ತದೆ—ಜಗತ್ತಿನ ವಾಲಿಗೆ. ಹಿಂದುಸ್ಥಾನಕ್ಕೇನೋ ವಿವಾನ ಬಂದಿದೆಯಾದರೂ ವಿವಾನಯುಗ ಬಂದಿಲ್ಲ. ಇನರೇ ಹೊಟ್ಟಿಗಿಲ್ಲದೆ, ಹಗುರಾಗಿ ಗಾಳಿಯಲ್ಲಿ ಯಾರುತ್ತಿರುವಾಗ, ವಿವಾನಗಳಿಗೇಕೆ ತೊಂದರೆ? ಹೋಗಲಿ—ನನ್ನ ಮೆಚ್ಚಿನ ವಾಹನವನ್ನು ಕುರಿತು ಹೇಳುತ್ತೇನೆ. ಅದು ಹೊಟಿರುಕಾರು ಅಲ್ಲ; ಬಸ್ಸೀಂಬ ಲಾರಿ. ಯಾರಾದರೂ ನನ್ನನ್ನು, ‘ನೀವು ಹೆಚ್ಚಾಗಿ ಇರುವುದೆಲ್ಲಿ?’ ಎಂದು ಕೇಳಿದರೆ—‘ಬಸ್ಸಿನ ಮೇಲೆ’ ಎನ್ನವುದು ನನ್ನ ರೂಪ. ಅಂಥ ಲಾರಿಯ ಮೇಲೆ ನನಗೆಪ್ಪು ವಿಶ್ವಾಸ ವಿರಬೇದ!

ಒಮ್ಮೆ ನಾನು ನನ್ನ ಮೆಚ್ಚಿನ ವಾಹನವನ್ನೇರಿ ದಕ್ಷಿಣ ಕಣ್ಣಿಡ

ಡಿಕೆಗಳು ನನ್ನನ್ನು ಮಾನವ ಅವಸ್ಥೆಯಿಂದ ಮೇಲಕ್ಕೆ ಸೆಳೆದುಬಿಟ್ಟಿರುವು. ಹೀಗಾಗಿ ಯಾವ ನೆನಪೂ ಇಲ್ಲದೆ, ನಡೆನಡೆದು ಸಾಗಿ—ಕೊನೆಗೊಂದು ಮೈಲಿಕಲ್ಲಿನೆದುರು ಹೋಗಿ ನಿಂತೆ. ತರುಗಿನೋಡಿದೆ. ಎದುರಿಗಿದ್ದ ಮನೆಯೇ ಭತ್ತೆ. ಎಂದು ತಿಳಿದೆ. ಭತ್ತೆದ ಅಂಗಳದಲ್ಲಿ ಕುಡಿಕೆ, ಮಾಡಿಕೆ, ಒಲೆಯ ಕಲ್ಲಾಗಳು. ಕುರುಭೂಮಿಯಲ್ಲಿನ ತಲೆ ಓಡುಗಳಂತೆ ಉರುಳಿ ಬಿಡ್ಡಿದ್ದುವು.

ಭತ್ತೆನನ್ನು ಸಮಾಪಿಸಿದರೆ, ಜಾವಡಿಯಲ್ಲಿ ದಟ್ಟವಾಗಿ ಧೂಳು ಹಾಸಿದ್ದು ಕಾಣಿಸಿತು. ‘ಯಾರಲ್ಲಿ?’ ಎಂದು ಕೂಗಿದೆ. ‘ಯಾರಿಲ್ಲ’ ಎನ್ನು ವವರೂ ಇಲ್ಲದಾಯಿತು. ಅದರ ಹಿಂದು ಮುಂದೆ ಅಲೆದಾಡಿದೆ, ಬಾವಿಯೊಂದು ಕಾಣಿಸಿತು. ಬಾವಿಗೆ ಹಗ್ಗು ಪೂ ಇದ್ದಿರಲಿಲ್ಲ; ರಾಟೆಯೂ ಇದ್ದಿರಲಿಲ್ಲ. ಭತ್ತೆಕ್ಕೂ ಧರ್ಮಾರ್ಥ ಭೋಜನಕ್ಕೂ ಸಂಬಂಧ ಕಲ್ಪಿಸಿಕೊಂಡಿದ್ದ ನನ್ನ ಬ್ರಹ್ಮ ನಿಷಂಟು ಕ್ಕೂಬಿಕ್ಕಿರುತ್ತಾಯಿತು.

ವಾಡಲು ಬಗೆಯಿಲ್ಲದೆ, ಸಮಾಪ ಹೋಗಿ ಷಟ್ಕೆಸಿಂದಲೇ ಜಾವಡಿಯನ್ನು ಜಾಡಿಸಿ, ಅಲ್ಲಿ ಆಸಿನನಾದೆ. ಅಲ್ಲಿನ ಒಂದು ಕಂಬಕ್ಕೆ ಬರಗಿಕೊಂದು ಕುಳಿತೆ. ನನ್ನನ್ನು ಕಡಿದ ಮೊದಲನೆಯ ತಗಟೆಯಿಂದಾಗಿ—ಅಲ್ಲಿ ಒಂದಲ್ಲಿ ಒಂದು ಕಾಲದಲ್ಲಿ ಮನುಷ್ಯವಾಸ ಇದ್ದು ರಚೇಕೆಂದೆನಿಸಿತು. ಪಾಪ, ನಾನು ನಿರಿಗಾಗಿ ತಪಿಸುತ್ತಿದ್ದಂತೆ ಆ ಬಡಪಾಯ ತಗಟಿಗಳು ಅಲ್ಲಿದ್ದು ಕೊಂಡು ಮನುಷ್ಯನ ರಕ್ತಕ್ಕಾಗಿ ಯುಗಯುಗಗಳ ತಪಶ್ಚಯರ್ಥ ಸಾಧಸುತ್ತಿದ್ದಿರಬೇಕು. ಅಂತು ಅವುಗಳ ಇಷ್ಟವು ಸಿಧಿಸಿತು. ನನ್ನ ಗತಿಗೇಡಾಯಿತು.

ಹೂಟ್ಟಿಯ ಸಿಟ್ಟಿಗೆ—“ಯಾವ ಪುಣ್ಯತ್ವನೋ—ಇದನ್ನು ಭತ್ತೆವೆಂದು ಕರೆದವನು” ಎಂದೆ. “ಹೂಂ” ಎಂದು ಧ್ವನಿ ಮರುಕಳಿಸಿತು. ಮಾಡಿನ ಸಂದಿನಿಂದ ಬಾವಲಿಗಳು ರೆಕ್ಕೆಬಡಿದು ಹಾರಾಡಿದುವು.

ಮಾಗ್ನಿಲ ಬಳಿಯ ಮರವೋಂದರಿಂದ ಗೂಬೆ ಫೂಂಕರಿಸಿತು. ಒಮ್ಮೇಗೇ ನನ್ನ ಮನಸ್ಸು ಕಕ್ಕಾಬಿಕ್ಕೆಯಾಗಿ—ಕಣ್ಣದುರು ನನ್ನ ಎಳೆತನದಿಂದ ಪ್ರೇರಿತವಾದ ಕೊಲೆ, ಪ್ರೇತ, ಕೇಳು, ಉಂಬಲ್ತಿ, ಬೊಬ್ಬಿಯ್‌ಗಳಂತಹ ಅಂಶವಾನುಷ್ಣಿತಿಗಳು ಕುಟೀಯತೊಡಗಿದ್ದವು. ಹೊರಕ್ಕೆ ನೋಡಿದೆ. ಚಂದ್ರನು ಮುಳುಗಿದ್ದು. ಹಾದಿಯೂ ಕಾಣಿಸದಾಗಿತ್ತು. ಆ ಸ್ಥಿತಿಯಲ್ಲಿ ಪ್ರಯಾಣ ಮುಂದುವರಿಸುವ ಮಾತ್ರಾ. ಕೀವಿ, ಕಣ್ಣ, ಬಾಯಿಗಳನ್ನೇಲ್ಲ ಮುಚ್ಚಿಕೊಂಡು ಅಲ್ಲೇ ಮಲಗಿಕೊಳ್ಳುವ ನಿರ್ಧಾರವನನ್ನು ಮಾಡಿದೆ. ಯಾಕೋ ನನ್ನಷ್ಟುಕ್ಕೆ—“ಮಲಗಿಕೊಂಡರೆ ನಿದ್ರೆ ಬಂದಿತೇ” ಎಂದು ಬಿಟ್ಟೇ! ಆ ಮಾತು ಯಾವನ ಕಿವಿಗೆ ಬಿದ್ದಿತೋ, ತಕ್ಷಣ ಉತ್ತರ ಬಂದಿತು. “ನಾನು ಇಲ್ಲಿ ಮಲಗಿದವನ, ಇನ್ನಾಂ ಎಚ್ಚರವಾಗಿಯೇ ಇದ್ದೇ ನಿಲ್ಲ.” ನನ್ನ ಧ್ಯೇಯ್‌ವನ್ನೆಲ್ಲ ಗುಡಿಸಿ, ರಾಶಿಮಾಡಿ, ಮುಷ್ಣಿಯಲ್ಲಿರಿಸಿ ಕೊಂಡು—“ಯಾರಂತ್ಯ ನೀನು?” ಎಂದು ಕೇಳಿದೆ.

“ನಾನೇ— ಈ ಅಂಬಲದ ವಾರೀಸುದಾರ” ಎಂದು ಉತ್ತರ ಬಂದಿತು.

“ವಾರೀಸುದಾರ? ಯಾರಿಲ್ಲದ ಬದುಕಿಗೆ?” ಎಂದೆ.

“ಇದು ನನ್ನಜ್ಞ ಕಟ್ಟಿಸಿದ ಅಂಬಲ.”

“ಇದು ಅಂಬಲವೇ? ಹಾಗಾದರೆ ಭತ್ರವಲ್ಲ.”

“ಅದೇ ಇದು.”

“ಇಲ್ಲಿ ಉಣಿ ಹಾಕುತ್ತಾರೆಯೇ..... ಎಂದಾದರೂ ಹಾಕಿ ದ್ವಾರೆಯೇ?”. ನಕ್ಕು ಉತ್ತರ ಬಂದಿತು “ಇದು ಅನ್ನ ಭತ್ರವಲ್ಲ. ನನ್ನ ಅಜ್ಞ ಬದುಕಿದವ್ವು ಕಾಲ ಇಲ್ಲಿ ಯಾರಿಗೂ ಒಲೆ ಹೊತ್ತಿಸಲು ಬಿಡು ಶ್ರೀರಂಭಿ-ನೆಲ, ಗೋಡೆಗಳು ಮಾಸಿಯಾಗುತ್ತವೆಂದು. ಇಲ್ಲಿ ಬಿಸಿಲಿಗೆ

‘ತಕ್ಕು ಪ್ರದಕ್ಷಿಣೆ’ ಬಂತೊಡಗಿದ. ನಮ್ಮಪ್ಪನ ಕಾಲಕ್ಕೆ — ಆತನೂ ತೀರಿ ಕೊಂಡನು. ಆದರೆ ಯಾವಳೋ ಒಬ್ಬ ಮುದುಕಿ ತಾನಾಗಿಬಂದು, ಇಲ್ಲಿ ನೀರಿನ ಧರ್ಮವನ್ನು ಇರಿಸಿದಳು. ಮುದುಕಿ ಸತ್ತ ವೇಳಿಗೇ ಹೋಟರು ಗಳ ಸಂಚಾರ ಮೊದಲಾಯಿತು. ಮುಂದೆ ಇಲ್ಲಿ ನೀರಿಗೆ ಬರುವವರು ಯಾರು?”

“ನೀನು ಕೊಲೆಯಾದೆ ಏಕೆ — ಅದನ್ನು ಹೇಳು.”

“ನಮ್ಮಪ್ಪ ಅಜ್ಞನಿಂದ ಬಂಧ ಹಣವೆಲ್ಲ ಬರಿದುವಾಡಿದ. ತಾನಿ ರುವಪ್ಪ ಕಾಲ ಮೇರೆದಾಡಿದ. ಕೊನೆಗಾಲಕ್ಕೆ ಮಕ್ಕಳು ನಿಗರಿಕರಾ ದರೆ ಸಾಲದೆಂದು, ನನಗೊಂದು ಲಗ್ಗಿವಾಡಿಸಿಯಂತಹ ಸತ್ತ. ಅವನ ಬದುಕು ಹಾಳಾಗಿ, ಹೊಟ್ಟಿವಾಡಿಗೆ ನಾವು ಉರು ಬಿಟ್ಟು ಅಲೆಯು ವಂತಾಯಿತು. ನಮ್ಮ ಅಂಬಲದಲ್ಲಿ ನಾನು ನಾಲ್ಕು ದಿನ ಬಿಡಾರವಾ ಡಿದೆ. ಅದರ ಎದುರಿಗೇನೇ ಚಪ್ಪರಕಟ್ಟಿ, ಅಲೆನ್ನಿಂದು ಕಾಫಿ ಹೋಟೀ ಲನ್ನಿಟ್ಟೆ. ಕಂಡವರೆಲ್ಲ ನಕ್ಕರು. ಅಜ್ಞ ಅರವಟ್ಟಿಗೆಯಿಟ್ಟು ಪುಣ್ಯಕಟ್ಟಿ ಕೊಂಡ. ಅವನ ಹೊಮ್ಮಿಗ ಅದರ ಬಾಗಿಲಲ್ಲಿ ನೀರು ವಾರಿ ಕಾಸು ವಾಡುತ್ತಿದ್ದಾನೆ” ಎಂದರು.

“ನಾನೇನು ವಾಡಲಿ ಹೇಳು. ನನಗೆ ಪಾರ್ಯ ಬರುವಾಗ ಅರ ವಟ್ಟಿಗೆಯಲ್ಲಿ ಜಲದಾನ ನಿಂತಿತ್ತು. ಉರ ಜನರು ಬರಿ ನೀರು ಕುಡಿಯಲು ಬರುತ್ತಿರಲಿಲ್ಲ. ಹೋಟಾರು ವಾಹನಗಳು ಚಲಿಸತೊಡಗಿ ಅಂಬಲ, ಅರವಟ್ಟಿಗೆಗಳಿಗೆ ದಿಕ್ಕಿಲ್ಲವಾಗಿತ್ತು. ಕೊನೆಗೆ ಅಂಬಲವೆಂಬುದು ಉರ ಭಾವಾಜಿಗಳಿಗೆ ಇದೊಂದು ಶಾಣಿಯಾಯಿತು. ಎಲ್ಲ ಭಂಗಿಮುಕ್ಕರೂ ಅಲ್ಲಿ ಬಂದು, ಒಲೆ ಉರಿಸಿ ಗೋಡೆ ಕರಿದುವಾಡಿದರು. ಅದರದೇ ವಾಡು ಕಿಟ್ಟಿಕಿಗಳನ್ನು ಕಿತ್ತು, ಈ ತನಕ ಕಿಡಿಕಾಣದ ನೆಲದಲ್ಲಿ ಒಲೆ ಹೋತ್ತಿಸಿದರು.

ನನಗೆ ಅವರ ಮಾತುಗಳಲ್ಲಿ ಆಸಕ್ತಿ ಉಂಟಾಗಲಿಲ್ಲ.

“ಇವತ್ತು ರ ನೇ ನಂಬರಿಗೆ ಹತ್ತು ರೂಪಾಯಿ ಹಾಕೆಂದು ಹೇಳಿ ವೋಟಾರಿನವರೊಡನೆ ಹಣ ಮುಟ್ಟಿಸಿದ್ದೇನೆ. ಬಂದರೆ ೯೦ ರೂಪಾಯಿ ಬರಬೇಕು; ಬಾರದೆ ಇರಲಾರದು. ಅಂದರೆ ಇವತ್ತು—ನನ್ನ ಜಾತಕ ದಲ್ಲಿ ಚೆನ್ನಾದ ದಿನ. ಪ್ರಜಾಮತದಲ್ಲಿ ತುಲಾ ರಾಶಿಗೆ ತುಂಬ ದ್ರವ್ಯ ಲಾಭವಿದೆ; ನಷ್ಟದ ಭಯ ಕಡಿಮೆ, ಇದ್ದರೂ ಅಲ್ಲ, ಅಲ್ಲವೆಂದರೆ ಹೆಚ್ಚಿಲ್ಲ—ಎಂದು ಬರೆದಿದ್ದಾರೆ. ಕೆಲಕೆಲವು ಸಾರಿ ಅದರಲ್ಲಿ ಹೇಳಿದ ಹಾಗೆಯೇ ಆಗುತ್ತದೆ ನೋಡಿ” ಎಂದರು.

ವಾರದ ಭವಿಷ್ಯದ ಈ ಭಕ್ತರ ಮಾತನ್ನು ಕೇಳುವ ಗಳಿಗೇನೆ, ನನ್ನ ಕಾಲ ಬೆರಳು ಹಾದಿಯಲ್ಲಿನ ಮರದ ಬೇರೊಂದಕ್ಕೆ ಬಡಿದು ‘ಅಯ್ಯೋ!’ ಎಂಬ ವಾಣಿಯು ನನ್ನ ಬಾಯಿಂದ ಹೊರಟಿತು. ಮುಂದೆ ನನಗೆ ನಿದ್ರೆ ಎಚ್ಚರವಾದುದಷ್ಟೇ ಅಲ್ಲ, ನನ್ನ ದಿಗಿಲೇ ಹಾರಿತು.

ಮರುದಿನ ನಾನು ನನ್ನ ಗ್ರಾಮವಾಸವನ್ನು ಮುಗಿಸಿದೆ. ಬರುವ ಬಸಿನಲ್ಲಿ ಕುಳಿತರೂ ನನ್ನ ಮುಂದೆ M T 309571, ಏನೋ ರಾಖ, ಅನೇ ನಂಬರು-ಒಂದಾಗಿ ನಲಿಯುತ್ತಿದ್ದುವು. ಕೆಳಕ್ಕೆ ನೋಡಿದೆ! ನನ್ನ ಕಾಲಿನ ಅನೇ ಬೆರಳು ಇವಾಲು ಗಾತ್ರವಾಗಿ ಬಾತುಕೊಂಡಿತ್ತು-



ವಿಶಾಂತಿಯಾದರೂ ಸಿಗುತ್ತತ್ತು. ಈಗ ಅದೂ ದೊರೆಯದಾಗಿದೆ.

ನನಗೆ ಬಲು ದುಃಖವಾಯಿತು. ಪರಿಕ್ಷೇಕ್ತ ಆ ದೀಪಸ್ತಂಭವನ್ನು ಕಂಡು, ನಿಜಕ್ಕೂ ಸೀತಾಮಾತೆಯಂತೆ — ಅಶೋಕವನದ ಸೀತೆಯಲ್ಲಿ — ರಾಮನಿಂದ ‘ಕಿಕ್ಕಾಯಿ’ಸಲ್ಪಟ್ಟಿ ಸೀತೆಯಂತೆ, ದುಕ್ಯಂತನಿಂದ ಸ್ವಾಂಪಲ್ಲಾ ನೋಡಿ ಬಿಡಲ್ಪಟ್ಟಿ ಶಕುಂತಲೆಯಂತೆ, ಅವಳು ಕಾಣಿಸಿದಳು.

ನಾನು — ಅವ್ಯಾ!

ಅವಳು — ನೀನು ಧಾರವಾಡದವನೇ?

ನಾನು — ಏಕೆ ಹಾಗೆ ಹೇಳುವೆ?

ಅವಳು — ಧಾರವಾಡದವರು, ಪತಿವಿಯೋಗಿಗಳನ್ನು ‘ಅವ್ಯಾ’ ಎಂದು ಕರೆಯುತ್ತಾರೆ. ನೀನು ನನ್ನನ್ನು ಅವವಾನಿಸುವಿಯಾ?

ನಾನು — ಅವ್ಯಾ, ನಿನ್ನನ್ನು ನಾನು ಹಾಗೆಂದೇನೆಯೆ? ನೀನು ಭರತ ಮಾತೆಯಂತಿರುವೆ; ಭರತ ಪತಿವಿಹೀನಳಾಗಿ ಆತ್ಮಸಿಧಿಗೆ ಬಂದಿರುವ ನಿನ್ನನ್ನು ಕಂಡು ಅವವಾನಗೊಳಿಸುವುದೇ? ಅವ್ಯಾ, ಏತಕ್ಕೆ ನಿಂತಿರುವೆ ಇನ್ನು? ನವಯುಗವು ಬಂದಿದೆ! ವಿದ್ಯಾತಾ ಗುಳ್ಳಿಗಳನ್ನು ಉರಿಸುತ್ತಿದ್ದಾರೆ! ನಿನ್ನನ್ನು ವಿಶಾಂತಿಗಾದರೂ ಒಯ್ಯಲಾರರಿ?

ಅವಳು — ಇಲ್ಲ. ನಾನು ಪಾಚಿನ ಯುಗದ ಮಾಸ್ತಿಕಲ್ಲಿನಂತೆ ಇಲ್ಲಿಯೇ ನಿಲ್ಲಬೇಕಾಗಿದೆ. ನನ್ನನ್ನು ನಟ್ಟಿದೂ ಸೂತಕದಸ್ಯರಳಿಗಾಗಿ; ನಾನು ಉಳಿಯುವುದೂ ಅಷ್ಟಕ್ಕೇ!

ನಾನು — ಸೂತಕಕ್ಕಾಗಿ ನಟ್ಟಿರೇ?

ಅವಳು — ಕೆಳಗೆ ನೋಡು.

‘ಇಂಥವರ..... ಧರ್ಮವಶಿ ಇಂಥವರ..... ಸಲುವಾಗಿ ಈ ಕೇವಸ್ತಂಭವನ್ನು ವಿರಾಜಿಸಲಾಗಿದೆ’ ಎಂದು ಬರೆದಿತ್ತು.

ನಾನು—ಹೋ! ಪ್ರಣ್ಯಕೆಲಸ. ಅಲ್ಲ ಬುದ್ಧಿಯವರು, ಕಾರ್ತಿಕೆ ಮಾಸಪೂರಂದರಲ್ಲೇ, ಆಕಾಶಗೂಡನ್ನು ಪರಿಸುತ್ತಾರೆ. ಉಳಿದ ರಾತ್ರಿಗಳಲ್ಲೂ ಮಾಡಿದ ಆತ್ಮಗಳು ಹಾದಿ ತಪ್ಪಬಹುದೆಂದು ಈ ನಿನ್ನನ್ನು ಸಟ್ಟರೇ? ಆದರೆ—ಆತ್ಮಗಳು ಮಂಗಳಗಳಿನ ಈ ಹಾದಿಯಾಗಿ ಬರಲು. ಕಾರಣವೆಂತು?

ಅವಳು—ನೀನು ಏಚಾರಹೀನ. ಸಟ್ಟರೆಂದ ಮಾತ್ರಕ್ಕೆ ಆಯಿತೇ? ನನ್ನಿಂದ ಯಾರಿಗೆ ಒನ್ನೂ ಆಗಲಿಲ್ಲ! ನನ್ನ ಮನೆಯನ್ನು ಬೆಳಗಿದವರಾರು?

ನಾನು—ಎಕೆ? ಬುರುಡೆ, ಚೀವೆ—ಎಲ್ಲ ಇದೆಯಲ್ಲ!

ಅವಳು—ನೋಡಷ್ಟು.

ನಾನು ಪತ್ತೇಂದಾರನಂತೆ, ಆ ಕಂಬವನ್ನೇರಿ ಒಳಗಿನ ಆವಯವಗಳನ್ನು ನೋಡಿದೆ. ತೆರಿಗೆಯಂದ ಒಡೆಯಲ್ಪಟ್ಟಿ ಪ್ರಜಾಜನರ ತಲ್ಲಿರುಡಿಗಳಂತೆ, ಅಲ್ಲಿನ ಚೀವೆದ ಬುರುಡೆಯುತ್ತು. ಬುದ್ಧಿ ಇತ್ತು, ಅದರಲ್ಲಿ ಬತ್ತಿ ಇವ್ವಿಲ್ಲ.

ಅವಳು—ತಿಳಿಯಿತೇ?

ನಾನು—ಬುರುಡೆ ದುರಸ್ತಿ ಇಲ್ಲ, ಬತ್ತಿ—ಗಿತ್ತಿ ಉಹೂಂ!

ಅವಳು—ಅದ್ದುರೂ ನನ್ನ ಅವಸ್ಥೆ ಒಂದೇ.

ನಾನು—ಎಕೆ?

ಅವಳು—ಇದನ್ನು ಉರಿಸುತ್ತಿದ್ದ ಸಾಬಿಗೆ ನನ್ನ ಮೇಲೆ ಮೊದಲಿನಿಂದಲೂ ಅನಾದರ. ನನ್ನ ಬಳಿಗೆ ಬಂದಾಗಲೆಲ್ಲ ‘ಇಲ್ಲಿ ಉರಿಯುವ ಇವ ಬಡವರ ಮನೆಯನ್ನು ಬೆಳಗಲಿ!’ಎನ್ನತ್ತಿದ್ದ.

ನಾನು—ನಿನ್ನನ್ನು ಉರಿಸಲೇ ಇಲ್ಲವೇ!

ಅವಳು—ಹಾಗೆ ಹಾಡಿದರೆ ಸಿಟ್ಟಾಗುವೆಂದು, ಸಾನಮಾ

ನಿಂತಿರಬೇಕು.

ನಾನು— ಎನದು?

ಅವಳು— ಬೇಡ, ಹೋಗು, ನೀನೂ ಹಾಗೆ ಮಾಡಿಬಿಟ್ಟೇಯಾ. ಅಂದರೆ ಮುಂದೆ ಪಶ್ಚಿಮಗಳಿಗೆ ಬರೆಯುವ ಅಸಾಮಿಗಳಲ್ಲಿ ಒಬ್ಬನು ಇಲ್ಲಿದೂತಾಗಬಹುದು

ನಾನು— ಸಿನ್ನ ಮಾತೇ ತಿಳಿಯುದು!

ಅವಳು— ಯಾರಿಗೂ ಹೇಳುವುದಿಲ್ಲವೆಂದರೆ ಮಾತ್ರ.

ನಾನು— ಇಲ್ಲಿ.

ಅವಳು— ಸಿನ್ನನ್ನು ಇಲ್ಲಿ ಇರಿಸಿದ ಕಾರಣ ತಿಳಿಯಂದೇ? ಈ ನಗರದಲ್ಲಿ ನಿರುದ್ಯೋಗದ ಪ್ರಶ್ನೆ ಹೆಚ್ಚುತ್ತಿದೆಯಂತೆ. ಕಲಿತು ಸಿರಾಶಾದ ತರುಣಿಗೆ ನಾನಾದರೂ ಆಶ್ರಯ ಕೊಡಲೆಂದು.

ನಾನು— ನೇಣು ಹಾ.....

ಅವಳು— ಮೇಲ್ಲಿಗೆ ಮಾತನಾಡು. ಅಂಥವರು ಯಾವಾಗಲೂ ಇಲ್ಲಿ ಸಂಚರಿಸುತ್ತಿರುತ್ತಾರೆ. ಅವರಿಗೆ ತೊಂದರೆಯೆಂದರೆ— ಈ ವಿದ್ಯುತ್ ಶಿಫೆ, ಆ ಮೇಲಿನ ಚಂದ್ರ. ಅವೆರಡು ಮರೆಯಾಗಿ ಬಿಟ್ಟರೆ.....

ನಾನು— ಅವನ್ನೂ ಸಿಜವಾಗಿಯೂ ನೀನು ಭಾರತಾಂಬೆಯು. ಮಗಳು. ನಿನ್ನ ತಾಯಿ ಹೆರಿಗೆ ಉಪಕಾರ ಮಾಡಿ, ಮನೆಮಕ್ಕಳನ್ನು. ವನವಾಸವಿರಿಸಿದಂತೆ, ನೀನಾದರೂ ಉಪಕಾರ ಮಾಡುತ್ತಿರುವೆಯಲ್ಲ. ದೂರದಿಂದ ‘ಭಾರತ ಮಾತಾಕೇಜ್ಜೆ’ ಎಂಬ ಸದ್ಗು ಕೇಳಿಸಿತು. ಇನ್ನು ಅಲ್ಲಿ ನಿಲ್ಲಲಾಗದೆಂದು ಹೊರಟಿ. ಈ ಪ್ರಸ್ತಾಪವನ್ನು ಯಾರಿಗೂ. ‘ಹೇಳಬಾರದೆ’ಂದು ವಚನವಿತ್ತುದರಿಂದ ಬರೆದಿದಬೇಕಾಯಿತು. ಇದು ಈಗಿನ ಧರ್ಮಕ್ಕೆ ವಿರೋಧವಾಗಲಾರದಷ್ಟೆ?



ಅಂಬಲದ ನೆನಪುಗಳು

ನಮ್ಮೊರವರು ಅರವಟ್ಟಿಗೆಗಾಗ ಕಟ್ಟಿಸಿದ ಚಾವಡಿಯನ್ನು ಅಂಬಲವೆನ್ನುತ್ತಾರೆ. ಇದು ಒಂದು ರೀತಿಯೊಂದ ಭಕ್ತಿವೆಂದರೂ ಸಲ್ಲಿ ತ್ತದೆ. ಹಿಂದೆ ಹಾಗೆಲ್ಲಾ ಇದ್ದರಬೇಕು. ಈಗ ಹಾಗಿಲ್ಲ. ಈಗ ಅಂಬಲ ವೆಂದರೆ ಯಜಮಾನರು ಮರೆತ ಗೋವುಗಳು ಬಂದು, ರಾತ್ರಿ ಕಳೆಯುವ ಮನಸೆಯೊಂದರೂ ಸರಿಯೇ. ನಾನೆಷ್ಟೋ ಅಂಬಲ ಕಂಡಿದ್ದೇನೆ. ಅದರಲ್ಲಿ ಒಂದರ ನೆನಪು ವಾತ್ರ ಬಲು ಚೆನ್ನಾಗಿ ಉಳಿದುದರಿಂದ ಈ ಲೇಖನವನ್ನು ತೊಡಗಿದ್ದೇನೆ. ಅದು ನನ್ನನ್ನು ಸಂಧಿಸಿದುದೂ, ನನ್ನೊಂದನ ಪ್ರೀತವಾನ್ನಿಯೊಂದ ನುಡಿದುದೂ ಆಶ್ಚರ್ಯವೆಂಬುದರಿಂದಲೇ ಬರೆಯುತ್ತಿದ್ದೇನೆ. ಅದರಿಂದಾಗಿ ನಮ್ಮ ಸಂಸ್ಕೃತಿಯ ಮೈಲಿಕಲ್ಲಿಗೆ ಇಲ್ಲಿ ಈ ಅಂಬಲವೂ ಒಂದೆಂದು ನನ್ನ ಸಂಬಿಕೆ.

ಈಗಿನದು ವೋಟರುಗಳ ಯಾಗ. ವಿವಾನಯುಗವೆಂದರೂ ಸಲ್ಲಿತ್ತದೆ-ಜಗತ್ತಿನ ಪಾಲಿಗೆ. ಹಿಂದುಸ್ಥಾನಕ್ಕೇನೋ ವಿವಾನ ಬಂದಿದೆಯಾದರೂ ವಿವಾನಯುಗ ಬಂದಿಲ್ಲ. ಜನರೇ ಹೊಟ್ಟಿಗಿಲ್ಲದೆ, ಹಗುರಾಗ ಗಾಳಿಯಲ್ಲಿ ಹಾರುತ್ತಿರುವಾಗ, ವಿವಾನಗಳಿಗೇಕೆ ತೊಂದರೆ? ಹೋಗಲ — ನನ್ನ ಮೆಚ್ಚಿನ ವಾಹನವನ್ನು ಕುರಿತುಹೇಳುತ್ತೇನೆ. ಅದು ವೋಟರುಕಾರು ಅಲ್ಲ; ಬಸ್ಸೆಂಬ ಲಾರಿ. ಯಾರಾದರೂ ನನ್ನನ್ನು ‘ನೀವು ಹೆಚ್ಚಾಗಿ ಇರುವುದೆಲ್ಲಿ?’ ಎಂದು ಕೇಳಿದರೆ—‘ಬಸ್ಸಿನ ಮೇಲೆ’ ಎನ್ನುವುದು ನನ್ನ ರೂಪ. ಅಂಥ ಲಾರಿಯ ಮೇಲೆ ನನಗಿಷ್ಟು ವಿಶ್ವಾಸ ವಿರಬೇದ!

ಒಮ್ಮೆ ನಾನು ನನ್ನ ಮೆಚ್ಚಿನ ವಾಹನವನ್ನೇರಿ ದಕ್ಷಿಣ ಕರ್ನಾಡ

ಡಿಕೆಗಳು ನನ್ನನ್ನು ಮಾನವ ಅವಸ್ಥೆಯಿಂದ ಮೇಲಕ್ಕೆ ಸೆಳೆದುಬಿಟ್ಟಿ, ದ್ವಾಪ. ಹೀಗಾಗೆ ಯಾವ ಸೆನಪ್ಪಾ ಇಲ್ಲದೆ, ನಡೆನಡೆದು ಸಾಗ—ಕೊನೆಗೊಂದು ಮೈಲಿಕಲ್ಲಿನೆದುರು ಹೋಗಿ ನಿಂತೆ. ತಿರುಗಿನೋಡಿದೆ. ಎದುರಿಗಿದ್ದ ಮನೆಯೇ ಭತ್ತ. ಎಂದು ತಿಳಿದೆ. ಭತ್ತದ ಅಂಗಳದಲ್ಲಿ ಕುಡಿಕೆ, ಮಾಡಿಕೆ, ಒಲೆಯ ಕಲ್ಲಿಗಳು. ಕುರುಭೂಮಿಯಲ್ಲಿನ ತಲೆ ಓಡುಗಳಂತೆ ಉರುಳಿ ಬಿಡ್ಡಿದ್ದುವು.

ಭತ್ತವನ್ನು ಸಮಾಪಿಸಿದರೆ, ಚಾವಡಿಯಲ್ಲಿ ದಟ್ಟವಾಗಿ ಧೂಳು ಹಾಸಿದ್ದು ಕಾಣಿಸಿತು. ‘ಯಾರಲ್ಲಿ?’ ಎಂದು ಕೂಗಿದೆ. ‘ಯಾರಿಲ್ಲ’ ಎನ್ನು ವರ್ವರೂ ಇಲ್ಲದಾಯಿತು. ಅದರ ಹಿಂದು ಮುಂದೆ ಅಲೆದಾಡಿದೆ, ಬಾವಿಯೋಂದು ಕಾಣಿಸಿತು. ಬಾವಿಗೆ ಹಗ್ಗ ಪೂ ಇದ್ದಿರಲಿಲ್ಲ; ರಾಟೆಯೂ ಇದ್ದಿರಲಿಲ್ಲ. ಭತ್ತಕ್ಕೂ ಧರ್ಮಾರ್ಥ ಭೋಜನಕ್ಕೂ ಸಂಬಂಧ ಕಲ್ಪಿಸಿ ಕೊಂಡಿದ್ದ ನನ್ನ ಬ್ರಹ್ಮ ನಿಷ್ಪಂಟು ಕ್ಕೂಬಿಕ್ಕಿಯಾಯಿತು.

ವಾದಲು ಬಗೆಯಾಲ್ಲದೆ, ಸಮಾಪ ಹೋಗಿ ಷಟ್ಕಿಂದಿಲೇ ಚಾವಡಿಯನ್ನು ಜಾಡಿಸಿ, ಅಲ್ಲಿ ಆಸಿನನಾದೆ. ಅಲ್ಲಿನ ಒಂದು ಕಂಬಕ್ಕೆ ಒರಗಿ ಕೊಂಡು ಕುಳಿತೆ. ನನ್ನನ್ನು ಕಡಿದ ಹೊದಲನೆಯ ತಗಟೆಯಿಂದಾಗಿ—ಅಲ್ಲಿ ಒಂದಳ್ಳಿ ಒಂದು ಕಾಲದಲ್ಲಿ ಮನುಷ್ಯವಾಸ ಇದ್ದು ರಚೇಕೆಂದೆಸಿತು. ಪಾಪ, ನಾನು ನೀರಿಗಾಗಿ ತಪಿಸುತ್ತಿದ್ದಂತೆ ಆ ಬಡವಾಯಿ ತಗನಿಗಳು ಅಲ್ಲಿದ್ದ ಕೊಂಡು ಮನುಷ್ಯನ ರಕ್ತಕ್ಕೂಗಿ ಯುಗಯುಗಗಳ ತಪಶ್ಚಯರ್ಥ ಸಾಧಿಸುತ್ತಿದ್ದಿರಚೇಕು. ಅಂತು ಅವುಗಳ ಇಷ್ಟವು ಸಿದ್ಧಿಸಿತು. ನನ್ನ ಗತಿಗೇಡಾಯಿತು.

ಹೊಟ್ಟಿಯ ಸಿಟ್ಟಿಗೆ—“ಯಾವ ಪ್ರಣಾತ್ಮೆನೋ—ಇದನ್ನು ಭತ್ತ ವೆಂದು ಕರೆದವನು” ಎಂದೆ. “ಹೂಂ” ಎಂದು ಧ್ವನಿ ಮರುಕಳಿಸಿತು. ಮಾಡಿನ ಸಂದಿನಿಂದ ಬಾವಲಿಗಳು ರೆಕ್ಕೆಬಡಿದು ಹಾರಾಡಿದುವು

ಮಾನ್ಯಲ ಬಳಿಯ ಮರವೊಂದರಿಂದ ಗೂಬೆ ಫೂಂಕರಿಸಿತು. ಒಮ್ಮೆಗೇ ನನ್ನ ಮನಸ್ಸು ಕಕ್ಕಾಬಿಕ್ಕೆಯಾಗಿ—ಕಣ್ಣದುರು ನನ್ನ ಎಳಿತನದಿಂದ ಪೇರಿತವಾದ ಕೊಲೆ, ಪ್ರೇತ, ಕೇಳು, ಉಂಬಲ್ತು, ಬೊಬ್ಬಿಯ್‌ಗಳಂತಹ ಅತಿವಾಸುವ ಜೀವಿಗಳು ಕುಟೀಯತೊಡಗಿದುವು. ಹೊರಕ್ಕೆ ನೋಡಿದೆ. ಚಂದ್ರನು ಮುಳುಗಿದ್ದು. ಹಾದಿಯೂ ಕಾಣಿಸದಾಗಿತ್ತು. ಆ ಸ್ಥಿತಿಯಲ್ಲಿ ಪ್ರಯಾಣ ಮುಂದುವರಿಸುವ ಮಾತ್ರಾ. ಕಿನಿ, ಕಣ್ಣ, ಬಾಯಿಗಳನ್ನೇಲ್ಲ ಮುಚ್ಚಿಕೊಂಡು ಅಲ್ಲೇ ಮಾಲಿಗೆಕೊಳ್ಳುವ ನಿರ್ಧಾರವನನ್ನು ಮಾಡಿದೆ. ಯಾಕೋ ನನ್ನಷ್ಟುಕ್ಕೆ—“ಮಾಲಿಗೆಕೊಂಡರೆ ನಿದೆ ಬಂದೀತೇ” ಎಂದು ಬಿಟ್ಟೇ! ಆ ಮಾತು ಯಾವನ ಕಿನಿಗೆ ಬಿದ್ದಿತೋ, ತಕ್ಕಣ ಉತ್ತರ ಬಂದಿತು. “ನಾನು ಇಲ್ಲಿ ಮಾಲಿಗಿದವ, ಇನ್ನಾಂ ಎಚ್ಚರವಾಗಿಯೇ ಇದ್ದೇ ನಿಲ್ಲ.” ನನ್ನ ಢ್ಯೆಯ್‌ವಸ್ತೇಲ್ಲ ಗುಡಿಸಿ, ರಾಶಿಮಾಡಿ, ಮುಷ್ಣಿಯಲ್ಲಿರಿಸಿ ಕೊಂಡು—“ಯಾರಿಯ್ ನೀನು?” ಎಂದು ಕೇಳಿದೆ.

“ನಾನೇ— ಈ ಅಂಬಲದ ವಾರೀಸುದಾರ” ಎಂದು ಉತ್ತರ ಬಂದಿತು.

“ವಾರೀಸುದಾರ? ಯಾರಿಲ್ಲದ ಬದುಕಿಗೆ?” ಎಂದೆ.

“ಇದು ನನ್ನಜ್ಞ ಕಟ್ಟಿಸಿದ ಅಂಬಲ.”

“ಇದು ಅಂಬಲವೇ? ಹಾಗಾದರೆ ಭತ್ತವಳ್ಳ.”

“ಅದೇ ಇದು.”

“ಇಲ್ಲಿ ಉಂಟ ಹಾಕುತ್ತಾರೆಯೇ..... ಎಂದಾದರೂ ಹಾಕಿದ್ದುಂಟೇ?”. ನಕ್ಕು ಉತ್ತರ ಬಂದಿತು “ಇದು ಅನ್ನ ಭತ್ತವಳ್ಳ. ನನ್ನ ಅಜ್ಞ ಬದುಕಿದಷ್ಟು ಕಾಲ ಇಲ್ಲಿ ಯಾರಿಗೂ ಒಲೆ ಹೊತ್ತಿಸಲು ಬಿಡುತ್ತಿರಲಿಲ್ಲ. ನೆಲ, ಗೋಡೆಗಳು ಮಸಿಯಾಗುತ್ತವೆಂದು. ಇಲ್ಲಿ ಬಿಸಿಲಿಗೆ

ತಕ್ಕು ಪ್ರದಕ್ಷಿಣೆ ಬಡತೊಡಗಿದ. ನಮ್ಮಪ್ಪನ ಕಾಲಕ್ಕೆ — ಆತನೂ ತೀರಿ ಕೊಂಡನು. ಆದರೆ ಯಾವಳೋ ಒಬ್ಬ ಮುದುಕಿ ತಾನಾಗಿಬಂದು, ಇಲ್ಲಿ ನೀರಿನ ಧರ್ಮವನ್ನು ಇರಿಸಿದಳು. ಮುದುಕಿ ಸತ್ತ ವೇಳಿಗೇ ವೋಟರುಗಳ ಸಂಚಾರ ಮೊದಲಾಯಿತು. ಮುಂದೆ ಇಲ್ಲಿ ನೀರಿಗೆ ಬರುವವರು ಯಾರು?”

“ನೀನು ಕೊಲೆಯಾದೆ ಏಕೆ — ಅದನ್ನು ಹೇಳು.”

“ನಮ್ಮಪ್ಪ ಅಜ್ಞನಿಂದ ಬಂದ ಪಣವೆಲ್ಲ ಬರಿದುವಾಡಿದ. ತಾನಿರುವವನ್ನು ಕಾಲ ಮೇರೆದಾಡಿದ. ಕೊನೆಗಾಲಕ್ಕೆ ಮಕ್ಕಳು ನಿಗರಿಕರಾದರೆ ಸಾಲದೆಂದು, ನನಗೆಂದು ಲಗ್ನವಾಡಿಸಿಯಾ ಸತ್ತ. ಅವನ ಬದುಕು ಹಾಳಾಗಿ, ಹೊಟ್ಟಿವಾಡಿಗೆ ನಾವು ಉರು ಬಿಟ್ಟು ಅಲೆಯುವಂತಾಯಿತು. ನಮ್ಮ ಅಂಬಲದಲ್ಲಿ ನಾನು ನಾಲ್ಕು ದಿನ ಬಿಡಾರವಾಡಿದೆ. ಅದರ ಎದುರಿಗೇನೇ ಜಪ್ಪರಕಟ್ಟಿ, ಅಲೆಲ್ಲಂದು ಕಾಫಿ ಹೋಟೇ ಲನ್ನಿಟ್ಟಿ. ಕಂಡವರೆಲ್ಲ ನಕ್ಕರು. ಅಜ್ಞ ಅರವಟ್ಟಿಗೆಯಂಟ್ಟು ಪ್ರಣ್ಯಕಟ್ಟಿ ಕೊಂಡ. ಅವನ ವೋಮ್ಮುಗ ಅದರ ಬಾಗಿಲಲ್ಲಿ ನೀರು ಮಾರಿ ಕಾಸುವಾಡುತ್ತಿದ್ದಾನೆ” ಎಂದರು.

“ನಾನೇನು ವಾಡಲಿ ಹೇಳು. ನನಗೆ ಪಾರ್ಯಯ ಬರುವಾಗ ಅರವಟ್ಟಿಗೆಯಲ್ಲಿ ಜಲದಾನ ನಿಂತಿತ್ತು. ಉರ ಜನರು ಬರಿ ನೀರು ಕುಡಿಯಲು ಬರುತ್ತಿರಲಿಲ್ಲ. ವೋಟಾರು ವಾಹನಗಳು ಚಲಿಸತೊಡಗಿ ಅಂಬಲ, ಅರವಟ್ಟಿಗೆಗಳಿಗೆ ದಿಕ್ಕಿಲ್ಲವಾಗಿತ್ತು. ಕೊನೆಗೆ ಅಂಬಲವೆಂಬುದು ಉರ ಭಾವಾಜಿಗಳಿಗೆ ಇದೊಂದು ತಾಣಿಯಾಯಿತು. ಎಲ್ಲ ಭಂಗಿಮುಕ್ಕರೂ ಅಲ್ಲಿ ಬಂದು, ಒಲೆ ಉರಿಸಿ ಗೋಡೆ ಕರಿದುವಾಡಿದರು. ಅದರದೇ ವಾಡು ಕಿಟ್ಟಿಕಿಗಳನ್ನು ಕಿತ್ತು, ಈ ತನಕ ಕಿಡಿಕಾಣದ ನೆಲದಲ್ಲಿ ಒಲೆ ಹೋತ್ತಿಸಿದರು.

“ಕೊನೆಗೆ ಬಾವಾಜಿಗಳ ಬದಲು ಕೊರವಂಜಿಗಳೂ ಬರತೋಡಿ ದರು. ಈ ತಾವನ್ನು ಕಂಡು, ತಮ್ಮದೇರೆ, ಗೂಡಾರ ಬಿಡಿಸಲು ಉದಾ ಸೀನರಾಗಿ—ಇಲ್ಲೇ ಬೀಡುಬಿಟ್ಟರು. ಈ ಎಲ್ಲಕ್ಕೂ ನಾನು ಸಾಕ್ಷಿಯಾಗಬೇಕಾಯಿತು. ಅವರು ಅಂಬಲದ ಅಂದಗೆಡಿಸುವುದನ್ನು ಕಂಡು ನಾನು ರೇಗಿದೆ. ಬಂದವರು ‘ಇದು ನಿನ್ನಪ್ಪನ ಭಕ್ತವೋ—ಇಲ್ಲಿ ಅಡುಗೆ ವಾಡಕೂಡದೆನ್ನಲು’ ಎಂದರು. ಆಗ ನನ್ನಪ್ಪನ ಬದುಕೆಂಬುದು ಯಾವುದೂ ಉಳಿದಿರಲಿಲ್ಲ. ನಾನು ಸುಮ್ಮನಾದೆ.

“ಕೊನೆಗೊಂದು ಮಳಿಗಾಲದಲ್ಲಿ ಒಂದು ಕೊರವಂಜಿ ಪಂಗಡ ದವರು ಅಲ್ಲೇ ಬೀಡುಬಿಟ್ಟರು. ಅವರಚಿಲ್ಲೇಪಿಲ್ಲಿಗಳ ಕೂಗು, ಬೀಡು ವಿಕೆಗಳಿಂದ ನನ್ನ ಹೊಟೀಲಿಗೆ ಅವಾಂತರವಾಯಿತು. ನಾನು ರೇಗಿ ‘ಇಲ್ಲಿಂದ ನೀವು ಹೊರಟ್ಟಿಹೋಗಿ’ ಎಂದೆನ್ನ. ಸವಿಂತ ನಮ್ಮುರ ವಸೋಬ್ಜು ‘ನಿನಗದರ ಮೇಲೆ ಎಷ್ಟು ಅಧಿಕಾರವಿದೆಯೋ ಅವರಿಗೂ ಅಷ್ಟೇ ಇದೆ’ ಅಂದನು. ನನಗೆ ಕೋವ ಕೆಂಪಡರಿತು. ಆದರೆ ಬಡವನ ಕೋವ!

“ಮುಂದೆ ಅದು ಅವರದೇ ಮನೆಯಾಯಿತು. ನಾನು ಅಂಬಲ ದಲ್ಲಿ ಮನೆವಾಡಿಕೊಳ್ಳಲು ಹಿಂಜರಿದರೂ, ಯಾವ ಸಂಭಂಧವೂ ಇಲ್ಲದ ಅವರು ಅದು ತಮ್ಮದೆಂದುಕೊಂಡರು. ಅದು ಹಗಲಿಗೆ ಕಣಿ ಹೇಳು ವವರ ಮನೆಯಾಯಿತು. ರಾತ್ರಿ ಉಂಟಾಗಿ ಸೂಳಿಗೇರಿ, ಜೂಜಿನ ಕಟ್ಟಿಯೆನಿಸಿತು. ಅದರ ಬಿಡಿಸಿದ ಚಾವಡಿಗೆ ತಟ್ಟಿಕಟ್ಟಿ, ಮರೆವಾಡಿ, ಅದನ್ನು ತಮ್ಮ ಗುಡಿಸಲನಾಗಿ ವಾಡಿಕೊಂಡರು.”

“ಅಯ್ಯೋ ಹಾವನೇ” — ಎಂದು ಮರುಕೊಂಡೆ ನಾನು.

“ಪಾಪ ಅಲ್ಲಿಗೂ ಮುಗಿಯಲಿಲ್ಲ. ನನ್ನ ಸ್ಥಂತ ಸಂಸಾರಕೆಟ್ಟಿತು. ನನ್ನ ಹೆಂಡತಿಯು. ಕಾಯಿಲೆಯಿಂದ ಚಿಕಿತ್ಸೆಯಾಲ್ಲದೆ ಮಡಿದಳು. ನನ್ನ

ಹೊಟ್ಟೀಲು ಅನಾಧವಾಯಿತು. ನನಗೆ ಜೂಜಿನ ಭ್ರಮೆಯುಂಟಾಗಿ ಉರವರ ಜೊತೆಗೆ ನಾನು ರಾತ್ರಿಕಾಲ ಅಂಬಲಕ್ಕೆ ಬರತೊಡಗಿದೆ. ಜೂಜಿಂದ ಧನಿಕನಾಗಲು ಬಯಸಿದೆ.”

“ಹಾಗೇಕಾಯಿತು?”

“ಮನಾಯಿತ್ತೋ, ಏಕಾಯಿತ್ತೋ— ಅಂತು ಆಯಿತು. ಅಂತು ಜುಗಾರಿಯಲ್ಲಿ ನಾನು ನಿಷ್ಠಣಾದೆ. ಒಂದು ದಿನ ನನ್ನ ಸ್ನೇಹಣ್ಣವೇ ನನಗೆ ಮೃತ್ಯುವಾಯಿತು. ನನಗೂಂದು ರಾತ್ರಿ ನೂರು ರೂಪಾಯಿ ಗಳ ಲಾಭವಾಯಿತು. ದುಡ್ಯುವಕ್ಕೆ ನಾನು ಆ ರಾತ್ರಿಯನ್ನು ಅಲ್ಲಿಯೇ ಕಳಿದೆ. ಹಣ ಕಳೆದುಕೊಂಡವರು, ನನ್ನನ್ನು ಕತ್ತು ಹಿಂಡುಕೆ, ಕೊಂಡು, ಮಗ್ಗ ಕಟ್ಟಿ ಬಾವಿಗೆಸೆದರು. ಅಂದಿನಿಂದ ಈ ತಾನು ನಿಜರನವಾಯಿತು. ಆ ಬಾವಿಯ ನೀರು ನಸೆಣ್ಣಬ್ಬನಿಗಲ್ಲಿದೆ ಬೇರೆಯವರಿಗೆ ಸಲ್ಲಿದಾಯಿತು.

“ನನಗೆ ನನ್ನ ಬಾಳಿನ ಗೋಳನ್ನು ಬಂದವರೊಡನೆ ಹೇಳಿಕೊಳ್ಳುವ ಆಸೆ. ಆದರೆ ಬಂದವರೊಡನೆ ಬಾಯಿ ತೆರೆಯುವೆನೆಂದರೆ, ಇಲ್ಲಿಗೆ ಬರುವನರೇ ಇಲ್ಲ. ಈ ತಾವಿನಲ್ಲಿ ತಂಗಲು, ಗಾಡಿಕಾರರೂ ಅಂಜುತ್ತಾರೆ.”

ಕೊಲೆಯು ತನ್ನ ಕೆತೆಯನ್ನು ಹೇಳಿ ಮುಗಿಸುವಾಗ ನನ್ನ ಮೈ, ಬೆವರಿಂದ ತೊಯ್ದ ಹೋಗಿತ್ತು. ಎಲ್ಲೆಡೆಯಾಂದಲೂ ಕಂಬನಿ ಸುರಿಯುವಂತೆ ಕಾಣಿಸುತ್ತಿತ್ತು. ಬೇಸಗೆಯ ಅಪೂರ್ವ ಮಳಿಯೊಂದು ಬಾನಿಂದ ಆಗ ನಿಜಕ್ಕೂ ತೊಟ್ಟಿಕ್ಕುತ್ತಿತ್ತು. ನನಗೆ ದಿಗ್ಭರ್ಮೆಯಾಗಿತ್ತು.

ಆ ಗಳಿಗೆ ನನ್ನ ಸುದ್ಯೇವದಿಂದ, ಫ್ರಜನೆ ಮಾಡುತ್ತೆ ನಮ್ಮ ಬಸ್ಸು ಬಂದಿತು. ಓಗನೆ ಷಿಡಿಹೋಗಿ ಅದನ್ನು ನಿಲ್ಲಿಸಿದೆ. ಅವರೂ ನನಗಾಗಿ ಆತುರರಾಗಿದ್ದರು. ನಾನು ಸೇರಬೇಕಿದ್ದ ಭತ್ತಪೂ ಹಿಂದೆ ಉಳಿದಿತ್ತಂತೆ. ನಾನು ಮೂರು ಮೃಲಿನ ಬದಲು ಮೂರು ಹರದಾರಿ.

ನಡೆದು ಬಹು ಮುಂದಕ್ಕೆ ಬಂದಿದ್ದೇನಂತೆ.

ಅಂತು ಬಸ್ಸನ್ನ ಏರಿದೊಡನೆ ನನಗೆ ಪ್ರಸಜ್ರೇನ ವಾಪಿಸಿತು. ಅದರೆ ಅದು ಆ ಡ್ರಾಯವರಸಿಗೆ ಸಹಿಸಬೇಡವೆ? ಅವನು ಉರು ಸೇರುವ ತನಕ, ನಾರಾಯಣಯ್ಯನ ಅಂಬಲದ ವಿಚಾರವಾಗಿ, ತಾನು ಕೇಳಿದ ಕತೆಗಳನ್ನೆಲ್ಲ ಬಣ್ಣಿಸಿದನು. ಅಲ್ಲಿನ ಕೊಲೆಯು ನೂರೆಂಟು ಮುಂದಿಯ ಕೊರಳನ್ನು ಅಮುಕಿ ಹಿಡಿದು ತಡ್ಡ ಸೇಡು ಸಾಧಿಸಿತ್ತೇಂದೂ “ನೀವೇಕೆ ಅಲ್ಲಿಗೆ ಹೋದಿರಷ್ಟು, ನಿಮ್ಮ ಅದೃಷ್ಟ ಚೆನ್ನಾಗಿತ್ತೇಂದೇ ಉಳಿದುಕೊಂಡಿರೆಂದೂ” ಹೇಳಿದ.

ಮುಂದೆ ನಾವು ಬಸ್ಸನ್ನೇರಿ ನಗರವನ್ನ ಸೇರಿಯಾಯಿತು. ಹಲವು ಬಾರಿ, ಇನ್ನಾರಾದರೂ ಧ್ಯೇಯ ವಂತರನ್ನ ಕಟ್ಟಿಕೊಂಡು ಆ ಕೊಲೆಯ ಇತಿಹಾಸ ಕೇಳಬೇಕೆಂಬ ಸಾಹಸ ನನಗೆ. ಅದರೆ ಆ ದಾರಿ ದಾಟುವಾಗಲೆಲ್ಲ “ವಲ್ಲವೂ ಹುಚ್ಚು ಕಡೆ! ನನ್ನ ಭುಮೆ! ಇತರ ಅಂಬಲಗಳಿಗೂ ಇದಕ್ಕೂ ಏನು ಅಂತರ? ಅವುಗಳ ಹಂಚು ಕಳಚಿಬಿದ್ದ ಹಾಳಾಗು. ತ್ವಿದ್ದರೆ, ಇದರ ಗೋಡೆಯೇ ಅಳಿದು ಬೀಳುತ್ತಿರಬಹುದು” ಅನ್ನಾತ್ಮಿದ್ದೇ. ಇನ್ನೊಮ್ಮೆ ಎಂದಾವರೂ ನಮ್ಮ ಬಸ್ಸಿನ ಟೊಯರು ಒಡೆದು ರಾತ್ರಿಯಲ್ಲಿ ನಷ್ಟನ್ನ ಅಲ್ಲಿ ಕೆಡೆಯುತ್ತಿದ್ದರೆ ಮಾತ್ರ ಏನು ಶಿಳಿಯುತ್ತೇನೋ — ಅದನ್ನ ಮಾತ್ರ ಹೇಳಲಾರೆ.



ಗುಡಿಯಿಲ್ಲದ ಮಹಾಲಿಂಗ

ಸುಳ್ಯದ ಬಳಿಯ ಕಗ್ಗಾಡಿನಲ್ಲಿಂದು ದಿನಭೇಟಿಯಾದ ಮಹಾಲಿಂಗನ ಕಥೆಯಿದು. ಪಯಸ್ಸಿನೀ ನದಿಯ ತೀರ. ನಾವು ಕೆಲವರು ಆಲಟ್ಟಿಗೆ ಹೋಗುತ್ತಿದ್ದೇವು. ನದಿಯಾಚಿಗನ ದಟ್ಟ ಕಾಡಿನಲ್ಲಿ ಆ ಮಹಾಲಿಂಗನ ಗುಡಿ ಇದೆ. ಗುಡಿ ಈಗ— ಸುತ್ತಲಿನ ಪ್ರದೇಶದೊಂದಿಗೆ ಬೆರೆ ತಿದೆ. ಮಹಾಲಿಂಗನೊಬ್ಬನು, ಅರೆ ಕೆಸರು ಕೊಳಜಿಗಳಲ್ಲಿ ನಿಂತು ರೋದಿಸುತ್ತಿದ್ದಾನೆ. ಅಂತಹ ಹಲವು ಮಹಾಲಿಂಗರುನವ್ಯಾ ಜಿಲ್ಲೆಯ ನೈರಾರು ಮೂಲಗಳಲ್ಲಿರಬಹುದು. ಎಷ್ಟೋ ಮಹಾಲಿಂಗರು, ಇದೇ ರೀತಿ ನನೆಷ್ಟುಡನೆ ವಾತನಾಡಿದುದರಿಂದ, ಈ ಮಹಾಲಿಂಗನ ವಿಜಾರ ವಾದರಿಗಾಗಿ ಬರೆಯುತ್ತಿದ್ದೇನೆ.

ನಾವು ಕೆಲವರು ನದಿಯನ್ನು ದಾಟಿದೆವು. ಕೆಲ್ಲ ಬಂಡಿಗಳ ಮೇಲೆ ವೋಸರು ಕಡೆಯುವಂತೆ, ತನ್ನನ್ನು ತಾನು ಕಡೆದುಕೊಂಡು ಪಯಸ್ಸಿನಿ ಹರಿಯುತ್ತಿದ್ದಳು. ಪಯಸ್ಸಿನಿ ತಪಸ್ಸಿನಿಯು; ಅಹುದೋ ಅಲ್ಲಿವೋ— ಕಾಡಿನಡೆಯಲ್ಲಿ ಅವಳ ವಾಸ. ಪಯಸ್ಸಿನಿಯ ನೀರನ್ನು ಕುಡಿದೆವು. ಉಂಡವನೆಗೆರಡೆಣಿಸಿ—ನೀರನ್ನು ಕುಡಿದು ಅವಳ ವೋರೆಯ ಮೇಲೆ ಉಗುಳಿ, ಮುಂದಕ್ಕೂ ಸಾಗಿದೆವು. ತುಸು ದೂರ ಸರಿದಿದ್ದೆ ವಷ್ಟೆ— ದರಿದ್ರ ಮರಗಪ್ಪೆಯೊಂದು ಕಿರುಚಿತು.

ನಾನು— ಎಲಾ, ಚಿರಿ ಚಿರಿ ಚೀರುವವರು ಯಾರು, ಇಸ್ಕೂಲು ವಾಸ್ತವರ ಹಾಗೆ! ಯಾರು ಇದರ ಲೆಕ್ಕಿರನ್ನು ಕೇಳುವವರಂತೆ!

ನನ್ನ ಜತೆಯಲ್ಲಿದ್ದ ಒಬ್ಬರು ವಾಸ್ತವರು—(ಸಿಟ್ಟ್ವಾದರೋ ಏನೋ) ಅದು ಮರ ಕಷ್ಟೆಯಲ್ಲವೇ— ಎಂದರು.

ನಾನು—ಕಷ್ಟೆಯೆಂದರೆ ಬ್ರಹ್ಮಣನಂತೆ. ನಾವು ಚಿಕ್ಕವರಿದ್ದಾಗಿ ನಮ್ಮುನ್ನ ಹಾಗೆ ಹೇಳುತ್ತಿದ್ದು ನೇನಪು. ಅದನ್ನು ಕೊಂಡರೆ ವಿಪುರನ್ನು ಕೊಂಡಷ್ಟು ಪಾಪ ಎನ್ನತ್ತಿದ್ದಳು. ನುಂಗಾರು ಮಳೆಗೆ ನಮ್ಮೂರಿಗದ್ದಿಗಳ ಅಂಚಿನಲ್ಲಿ, ಅವು ಸಾಲಾಗಿ ಕುಳಿತೂ ಟೊಂಟುಗುಟ್ಟುವುದನ್ನು ನಾನು ಕಂಡನನು. ಬ್ರಹ್ಮಣರು ರುದ್ರದ ವೇಳೆಯಲ್ಲಿ ಅದೇ ರೀತಿ ವೇದದ ಮುಕ್ಕು ಹೇಳುವುದನ್ನು ಕೇಳಿರುವೆ. ಹೀಗಿರಲು ಅದನ್ನು ಬ್ರಹ್ಮಣ ಜಾತಿಗೆ ಸೇರಿಸಿದ್ದು ತಪ್ಪಲ್ಲ. ಆದರೆ— ಕಷ್ಟೆಗೆ ಮರವೇರುವ ಕೆಲಸವೇಕೆ? ಬಿಲ್ಲವರ ಕೆಲಸ ಬ್ರಹ್ಮಣರಿಗೇಕೆ?

ಮಾಸ್ತರರು—ಭೇ, ಅದು ಇರುವುದು ಹೆಚ್ಚಾಗಿ ಮರಗಳ ಮೇಲೆಯೇ. ಮರದಿಂದ ಮರಕ್ಕೆ ಹಾರುವುದೂ ಉಂಟು.

ನಾನು—ಹಾಂ, ಈ ಜಾತಿಯ ಕಷ್ಟೆಗಳನ್ನು ಕಂಡೇ ಬಾಹ್ಯಣ ನನ್ನು ‘ಹಾರುವ’ ಎಂದಿರಬೇಕು. ಇರಲಿ, ಸೋಽಿಡಿಡುವ— ಹಾರುವನ ರೂಪವನನ್ನು ದರೂ.

ಮಾಸ್ತರರು—ಪಡ್ಡ ಆಯಿತು, ಕಷ್ಟೆಯನ್ನು ಸೋಽಡಲಿಕ್ಕೆ ನಿಂತರೆ, ಹೊತ್ತು ಮುಳುಗೇತು ನಾವು ಆಲಟ್ಟಿಯನ್ನು ನುಟ್ಟುವಾಗ.

ನಾನು— ಅಲ್ಲ, ಆ ಕಷ್ಟೆ ಏನು ಮಂತ್ರ ಹೇಳುತ್ತಿದೆ— ರುದ್ರದ ಬ್ರಹ್ಮಣರ ಹಾಗೆ?

ಹೀಗೆಂದು ಭಾರೀ ಪತ್ತೇದಾರನಂತೆ, ಅದರ ನಿನಾದವು ಪೂರ್ವ ಮಧುತ್ತಿದ್ದ ಸ್ಥಳಕ್ಕೆ ಬಿಜಯಂಗ್ರೇಡೆ. ಸೋಽಜುವಲ್ಲಿ ಸದರಿ ಕಷ್ಟೆಯಿತ್ತು. ಹಿಂದು ಕಲ್ಲಿನ ಮೇಲೆ ಕುಳಿತು ಅದು ಟೊಂಟುಗುಟ್ಟಿತ್ತು.

ನಾನು— ಬಾಹ್ಯಣರು ಶಿವಲಿಂಗದ ಮುಂದಕ್ಕೆ ಕುಳಿತು ರುದ್ರ ಹೇಳಿದರೆ, ಇದು ಲಿಂಗದ ತಲೆಯ ಮೇಲೆಯೇ ಕುಳಿತು ಹೇಳುತ್ತಿದೆ.

ಆ ಕವ್ಯಿಗೆ ಅವನಾನನಾಯಿತೋ ಏನೋ— ಅದು ಅಲ್ಲಿಂದ
ಈಡಿ ಹೋಯಿತು.

ಮಾಸ್ತರರು— ಅಲ್ಲ, ಅದು ನಿಜಕ್ಕೂ ಶವಲಿಂಗವೇ? ಈ ಗುಡಿಯ
ಹೆಸರೀನು? ನೋಡಿ, ಅದರ ಪಾಣಿಸೀರ, ಗುಡಿಕಲ್ಲಿ, ಎಲ್ಲಾ ಚೆದರಿ
ಬಿದ್ದು ದನ್ನು ನೋಡಿ.

ಅಲ್ಲಿ ಹಾಳು ಗುಡಿಯೊಂದರ ಭಗ್ಗಾವಶೇಷಗಳು ಕಾಣಿಸುತ್ತಿ
ದ್ದುವು. ಮಹಾಲಿಂಗನು ಕುಳಿತಿದ್ದಾನೆ; ಗುಡಿಗೆ ಮಾಡು ಗೋಡೆಗಳೆ
ರಡ್ಡೂ ಇದ್ದಿರಲಿಲ್ಲ. ಅದರಿಂದ ನನ್ನ ಮನಸ್ಸಿನಲ್ಲಿ ಏನೇನೋ ವಿಚಾರ
ಗಳು ಸುಳಿದುವು.

ನಾನು— ಅವ್ಯಾ, ಲಿಂಗಾ, ಯಾಕೆ ಈ ಜನರು ನಿನ್ನನ್ನು ಅಟ್ಟಿ
ಕ್ಕೇರಿಸಿ, ಮಹಾಲಿಂಗನನ್ನಾಗಿ ಮಾಡಬೇಕಿತ್ತು? ಈಗ ಹೀಗೆ ನಿನ್ನ
ಕ್ಕೆಬಿಟ್ಟು.....

ಮಹಾಲಿಂಗ— ನೀನಾರಯ್ಯ ಹೀಗೆ ಬಲು ಕರುಣೆಯಿಂದ....

ನಾನು— ನಾಸೆಂದರೆ ನಿನ್ನ ದೇಸರಿನವನೇ! ಶಿವರಾಮ ಅಂತ.
'ಶಿವ'ನ ಸಿಟ್ಟು ಹೆಚ್ಚಾದೀತು ಎಂಬುದರಿಂದ ಪಚ್ಚು'ರಾಮ'ನನ್ನು
ಜೊತೆಗೆ ದೊಸ್ತಿಮಾಡಿಸಿ ಬಿಟ್ಟಿದ್ದಾರೆ. ಅದನ್ನು ಬಿಡು— ನಿನ್ನ ಅವಸ್ಥೆ
ಯೇನು? ನಮ್ಮಾರಲ್ಲಿ ಒಬ್ಬ ಮಹಾಲಿಂಗನಿದ್ದಾನೆ. ಏನು ಅವನ
ರೀವಿ! ಅವನು ಆಳೆತ್ತರದ ಅಸಾಮಿ. ಅವನಿಗೆ ದಿನಕ್ಕೆ ರಡು ಸಾರಿ ಅಭಿ
ಪೇಕ(ಬರಿಯ ನೀರಲ್ಲ); ಮಳೆ ದಿನವೂ ಸಹ. ಗೋಕರ್ಣದಲ್ಲಿದ್ದಾನೆ
ಒಬ್ಬ; ಅವನ ವೈಭವವನ್ನುಂಟು ಹೇಳಿತೀರದು.

ಮಹಾ— ಅದೇನು ವೈಭವವೋ ಅವರದ್ದು! ಅವರಿಗಂತ ನನ್ನ
ಹಾಗೆ ಇರುವುದು ಎಷ್ಟೋ ಲೇಸು.

ನಾನು— ಬಾಲಹೋದ ನರಿಯ ಕಥೆಯಂತೆ.

ಮಹಾ— ಅಳ್ಳಿವಯ್ಯ, ನಿನಗೆ ನನ್ನದೇ ಹೆಸರಿದೆ ಎಂದು ಹೇಳು ತ್ತಿದ್ದೇನೆ. ಇಲ್ಲಿ ಪೀಠದ ಮೇಲೆ ಕುಳಿತು ನಾನು ಯಾವ ಅನ್ಯಾಯಕ್ಕೆಲ್ಲಿ ಸಾಕ್ಷಿಯಾಗಬೇಕಿತ್ತು ಬಲ್ಲಿಯಾ?

ನಾನು—ಅನ್ಯಾಯವೆಲ್ಲಿ! ಜನರು, ತಮ್ಮಲ್ಲಿ ಭಕ್ತಿಜರಲಿ, ಇಲ್ಲಿದಿರಲಿ, — ನಿನಗಾಗಿ ಏಕಾದಶ ರುದ್ರ ವಾದುತ್ತಾರೆ. ಅದರಅಥ ಅವರಿಗೇ ತಿಳಿಯದು. ಅಥವಾದಬಯಸುವುದೂ ಇಲ್ಲ. ನಮ್ಮಲ್ಲೇ ನಾದರೂ ಮಹಾಸಭೆಯಾದರೆ ಅಧ್ಯಕ್ಷ ಅನ್ನವ ಅಸಾಮಿಯು ಗದ್ದುಗೆಯನ್ನೇರಿ ಕುಳಿತರೆ, ನಾಲ್ಕು ತಾಸು ಅಳುವುದುಂಟಲ್ಲ. ನಾಲಿಗೆ ಚೂಪಲ್ಪಿರುವ ಅಸಾಮಿಗಳು ಕಿರುಚಿದ್ದೆಲ್ಲಾ ಚೈನ್ಯಾಗಿದೆ ಎಂದು ಅನುಭವಿಸಬೇಕು. ಇಲ್ಲಿ ಯಾಗೆ ಬಂದು ಯಾರೂ ಒದರುವುದಿಲ್ಲವಲ್ಲ. ಒದರುವ ಭಾಷೆಯೂ ಸಂಸ್ಕೃತ— ಅದು ನಿನಗೆ ತಿಳಿದಿರಬೇಕು. ನಿತ್ಯವೂ ನಿನ್ನ ಸ್ತುತಿಯೇ.

ಮಹಾ— ಬೆಂಕಿ ಬಿತ್ತು ಆ ಸ್ತುತಿಗೆ! ಬಾಯಿವಾತವಾಡಿ ಮೇಲಿಂದ ಮೇಲೆ ಅದನ್ನೇ ಹೇಳುತ್ತಾ ಇದ್ದರೆ, ಕೇಳಲು ಬೇಸರಬಾರದೇ? ಕಿನಿ ಒಡೆದುಹೋಗಲಿ ಅನಿಸುತ್ತದೆ.

ನಾನು— ಅನಿಸುತ್ತದೆ. ಅನಿಸಿದರೆ ನಷ್ಟವೇನು? ಪೂಜೆ, ಹೂತು, ಕಾರ, ಗಂಧ, ಇತ್ಯಾದಿ ಎಲ್ಲವೂ ಬಹುವಾಗಿ ಸಿಗುವಾಗ.

ಮಹಾ— ಅಯ್ಯೋ ಬೇಡಪ್ಪ ಆ ವಿಷಯ; ಬಿಡು. ಕರುಳು ಕತ್ತರಿಸುತ್ತದೆ ನೆನೆದುಕೊಂಡರೆ.

ನಾನು— ಕರುಳನ್ನು ಕಿತ್ತುಹಾಕಿಬಿಡು. ಕಶ್ಚಲ ಹೊರುವ ಕರು ಇದ್ದರೆ ಹೊಟ್ಟಿಗೆ ಶೂಲೆಯಲ್ಲವೇ?

ಮಹಾ— ವಾತು ಸರಿಯೇ. ಆದರೆ ಹಲವರ ವೈಭವ, ನನ್ನ ಹೀನಾವಸ್ಥಿಗಳನ್ನು ಕುರಿತು ಹೇಳುತ್ತೀರುವು!

ನಾನು— ಗೋಕರ್ಣಶ್ವರನ ವೈಭವ— ಎಂದು ಹೇಳಿದೆ.

ಮಹಾ-ಸಿಜ. ಅದೇನೆ ನನಗೆ ಬೇಡಂದೆ. ನೂರು ಜವಗಳನ್ನು ಮಾಡುತ್ತೇನೆ ಎಂದು ಪೂಜಾರಿ ನನ್ನೆದುರಿಗೆ ಮಾತುಕೊಡುತ್ತಾನೆ. ಹತ್ತು ಸಹ ಜಪಮಾಡುವುದಿಲ್ಲ. ನೈವೇದ್ಯಕ್ಕೆ ಆರುಪಾವು ಅಕ್ಕಿ ಕೊಂಡು, ಎರಡು ಪಾವು ನೇನಿಸಿ, ಒಂದು ಪಾವು ತೋರಿಸಿ ನುನೆಗೆ ಬಯ್ಯುತ್ತಾನೆ. ಅಯೋ-ಅಯೋ, ಮಹಾಲಿಂಗ ಭಟ್ಟನೆಂದೇ ನನ್ನ ಹೆಸರಿನ ಅಚ್ಚಕ ನಿದ್ದು. ನನ್ನ ಮುಂದಿನ ನಂದಾ ದೀಪವನ್ನು ರಾತ್ರಿ ಗುಡಿಮುಚ್ಚುವಾಗ ತಾನೇ ನಂದಿಸಿ ಬೆಳಿಗೆ ಬಂದಾಗ ತಿರುಗಿ ರಚ್ಚಿಬಿಡುತ್ತಿದ್ದು.

ನಾನು-ಪೂಜಾರಿಯ ಮಾತನ್ನು ಬಿಡು. ಅವನಿಗೂ ಪೂಜೆಯನ್ನು ಮಾಡಿ ಬೇಸರ ಬರಲಾರದೇ? ಸರಕಾರಿ ಗುಮಾಸ್ತಿಕೆಯಂತೆ ಅವನು ಗೀಳಿದ್ದೇ ಗೀಚುವುದಲ್ಲವೇ? ಆದರೆ ಬರುವ ಭಕ್ತರಿಗಾಗಿ ನಿನ್ನ ಮೇಲೆ ಪ್ರೀತಿಯಿತ್ತೋ ಇಲ್ಲವೋ?

ಮಹಾ— ಎಲ್ಲಾ ಪ್ರೀತಿಯಿದ್ದವರೇ!

ನಾನು— ಹಾಗೆ ಹೇಳು ಮತ್ತೆ.

ಮಹಾ—ಹೇಳುವುದೇನು ನನ್ನ ಗೋಳನ್ನು? ಬಂದು ಬಂದವರು ನನ್ನಲ್ಲಿ ಫಿಯಾರ್ದಿಕೊಡುವವರಿವಿನಾ ಮತ್ತೇನಿಲ್ಲ. ಒಬ್ಬಕೆ ಬಂದಳು-ತನಗೆ ಮಾಕ್ಕಳಿಲ್ಲ ಎಂದು ಅತ್ತೆಳು. ಇನ್ನೊಬ್ಬನಿಗೆ ಸಾಲವಿದೆಯಂತೆ, ‘ತೀರಿಸಯ್ಯ’ ಎಂದು ಅತ್ತೆ. ಮೂರನೆಯವನು ಎಲ್ಲವನ್ನು ಬಿಟ್ಟು-ತನ್ನ ಕೋಣಕ್ಕೆ ಕಂಬಳದಲ್ಲಿ ಗೆಲುವಾಗಲಿ ಎಂದು ಕೇಳಿಕೊಂಡ

ನಾನು— ಕೋಣವೇ, ನಂದಿಯೇ?

ಮಹಾ—ನನ್ನ ನಂದಿಯೇ? ನೋಡಲ್ಲಿ ಎಂಟು ಚೂರಾಗಿ ಬಿದ್ದಿದೆ.

ನಾನು— ಯಾರು? ಘಜನಿ ಮಹಮ್ಮದ ಬಂದಿದ್ದನೇ ಇಲ್ಲಿಗೆ!

ಮಹಾ— ಘಜನಿ ಯಾಕೆ? ಆ ಮಹಾಲಿಂಗ ಭಟ್ಟನ ತಮ್ಮನೊಬ್ಬನಿದ್ದ-ಇದು ಅವನ ಕೆಲಸ. ಎತ್ತಿ ಕಸರತ್ತು ಮಾಡಿ, ನಂದಿಯನ್ನು

ಕೆಡವಿ ಚೂರುಮಾಡಿದ. ಉರಲ್ಲಿ ಬೊಬ್ಬಿ ಬಿತ್ತು—ನಂದಿ ಚೂರಾ, ಯಾತು, ಉರು ಸುಡುತ್ತದೆ-ಎಂದು. ಭಟ್ಟನ ತಮ್ಮನ ಮೇಲೆ ಜನಕ್ಕೆ ಸಂಶಯ ಬಂದಿತು. ಅವನೇನು! ಧೀರ! ನನ್ನ ಮುಂದೆಯೇ ಆಜೆಮಾಡಿ. ಹೇಳಬಿಟ್ಟು: ‘ನಾನು ಆ ದಿನ ಗುಡಿಗೇನೇ ಬಂದವನ್ನಲ್ಲ’ ಎಂದು.

ನಾನು—ನಂದಿಯ ವಿಚಾರ ಹಾಗೇನು? ಇನ್ನು ಸಿನ್ನ ಪಾರ್ವತಿ, ಮಂಗ ಗನೇಶ; ಶೈಂಗಿ ಭೃಂಗಿ ವೋದಲಾದ ಪರಿಪಾರಗಳೆಲ್ಲ ಎಲ್ಲಿ?

ಮಹಾ—ಎಂಥಿವನು ನೀನು! ನನ್ನ ಅವಸ್ಥೆ ಹೀಗಾಗಿರುವಾಗ ಬಂಗಾರದ ಪಾರ್ವತಿಯನ್ನು

ನಾನು—ಪಾರ್ವತಿಯಂಬವಳು ಚಿನ್ನಕ್ಕೆ ಸಮು.

ಮಹಾ—ಅವಳನ್ನು ಮಾಡಿದ್ದು ಚಿನ್ನಿದಿಂದ ಎಂದೆ. ಇನ್ನೆಣ್ಣಿಭೂ ಪೂಜಾರಿ, ಇಲ್ಲಿನ ಮಾಲೆಯವರ ಜೊತೆಗೆ ಸೇರಿ ನನ್ನ ಪಾರ್ವತಿಯನ್ನು ಎತ್ತಿಕೊಂಡು ಹೋಗಿ, ರಾತ್ರಿಯಲ್ಲಿಯೇ ಕರಗಿಸಿ ಬಿಟ್ಟ!

ನಾನು—ಪತ್ನಿಯನ್ನಗಲಿದ ಮೇಲೆ ನಿನ್ನ ಗಳಿ?

ಮಹಾ—ಅಗಲುಪುದ್ದಲ್ಲಿ ಬಂತು? ಮುನ್ನಾರು ವರ್ಷದ ಕೆಳಗೆ ನನ್ನನ್ನು ಸ್ಥಾಪನೆಮಾಡಿದಾಗಿದ್ದ ಆ ವೈಭವವೇನು? ಪಾರ್ವತಿಯನ್ನೂ ನನ್ನನ್ನು ಜಡಿಯಲ್ಲಿ ಕುಲ್ಲಿರಿಸಿ ಲಗ್ನಮಾಡಿಸಿ, ಕೋಣೆಯಲ್ಲಿ ಹಾಕಿ!..

ಈ ‘ಪಟ್ಟಿ ಕೂ ಘಂಕ್ಕುನಾ’ ವಿಚಾರ ಹೇಳುತ್ತ ಅವನಿಗೆ ನಾಚಿಕೆ ಯಾಗಿ ಕಣ್ಣೀರೂ ಬಂದಿತು.

ನಾನು—ಹೋಗಲಿ ಬಿಡು ಆ ವಿಚಾರವನ್ನು. ಅವರಿಗೇನು-ದಾಂ ಪತ್ಯ ಏಕಾಂತದ ವಿಚಾರ; ಪಟ್ಟಿ ಕೂ ಆಗಕೂಡದು ಎಂತ ತಿಳಿದಿದಯೇ? ಶುಧ್ಯ ಪಶುಬುದ್ಧಿ ಯವರು.

ಮಹಾ—ಅವರಿಗಾದು ಅನ್ಯಾಯವಾಗಿ ಕಾಣಿಸಲಿಲ್ಲ; ನನ್ನನ್ನು ಪಶುಪತಿ ಎಂದೂ ಕರೆದರು.

ನಾನು -- ಏನು, ಆಗಿನವರೂ ಅಷ್ಟು ಲಜ್ಜೆ ಭಂಡರೇ?

ಮಹಾ -- ಏನೋ ನನ್ನ ಪ್ರಥಮದ ಪೂಜಾರಿ, ಮತ್ತು ಆಗಿದ್ದ ದೇವದಾಸಿ ಅವರು ನಿತ್ಯಮೂ ನನ್ನ ಗುಡಿಯಲ್ಲಿ.....

ನಾನು -- ಹೋಗಲಿ ಬಿಡು. ಯಾವುದೂ ನಿನಗೆ ತಿಳಿಯದೆ ಹೋ ಗುವ ಹಾಗಿಲ್ಲ. ಅಂಥ ನಿನ್ನನ್ನು ಅಂತರಂಗಕ್ಕೆ ಒಯೋಣ ಎಂದು ತಿಳಿ ದಿರಬೇಕು. ಅವರು ಸತ್ತರಲ್ಲಿ ಈಗ. ನಿನ್ನ ವಿನಾಯಕ?

ಮಹಾ -- ಓಹೋ, ಮಾಗ ವಿನಾಯಕನೇ? ಆಗ ಅವನಿಗೆ ಸಾವಿರ ತೆಂಗಿನ ಕಾಯಿಗಳ ಮಾಡುಗಳವರಿ ಹರಕೆ ಬರುತ್ತಿತ್ತು.

ನಾನು -- ಈ ಕೊಬ್ಬರಿಯನ್ನೆಲ್ಲ ತಿನ್ನಲು ನಿನ್ನ ಮಾನಿಗೆ ಹೇಗೆ ಸಾಧ್ಯವಾಯಿತು? ಬಂದೆ ನಿನ್ನ ಕೈಲಾಸದಲ್ಲಿಂದ ತೆಂಗಿನ ತೋಟವಿದ್ದ ಕ್ರೀ?

ಮಹಾ -- ಮಾಗ ಕೊಬ್ಬರಿ ಎಲ್ಲಿ ತಿನ್ನಿತ್ತದ್ದು? ಕೊಬ್ಬರಿ ಅವರಿಗೆ. 'ರಪ್ ರಪ್' ಎಂದು ಹೊಸ್ತಿಲಿಗೆ ಕಾಯಿ ಒಡೆದು, ಗಡ್ಡಲ ಮಾಡುತ್ತಿದ್ದರು. ಆ ಮೇಲೆ ಚಿಷ್ಟನ್ನು ಅಲ್ಲಿಯೇ ಎಸೆಯುತ್ತಿದರು -- ಇನ್ನೊಬ್ಬನ ಕಾಲಿಗೆ ತಾಗಿ ರಕ್ತ ಸುರಿದ ಮೇಲೆಯೇ ಅದನ್ನು ತೆಗೆಯಬೇಕು.

ನಾನು -- ಈಗ ತಾಜಾ ಕಲಂ ಹೇಳುತ್ತೇನೆ. ನಿನ್ನನು ಇಲ್ಲಿ ಸಾಫಿಸಿ ಎಷ್ಟು ವರುಷಗಳಾದುವು?

ಮಹಾ -- ಮುನ್ನಾರಾಲುತ್ತೇಂದೆನಲ್ಲ. ಅಂದರೆ ನನಗೆ ಪೂಜೆಯು ನಿಂತೇ ಅರವತ್ತ್ವಾಯಿತು.

ನಾನು -- ಮುನ್ನಾರು ವರುಷ! ಅಂದರೆ ಇಲ್ಲಿಗೆ ಬ್ರಿಟಿಷರು ಬಂದಾಗಲೇ ಬಂದೆ; ಅಂದರೆ ಅವರೇನು ನಿನ್ನನ್ನು ತರಲಿಲ್ಲವನ್ನೇ? ಆದರೆ ನಮ್ಮೊರಿನ ಒಬ್ಬ ಮಹಾಲಿಂಗನಿಂದಾಗಿ. ಅವನನ್ನು ಪಾಂಡವರು ತಂದು ಸಾಫಿಸಿದರಂತೆ.

ಮಹಾ—ನನ್ನ ವಿಷಯದಲ್ಲಿ ಹಾಗೇ ಕಢಿಯಿತ್ತು. ತಮ್ಮ ಪಾವ ವೆಲ್ಲ ವಾಂಡವರ ತಲೆಯ ಮೇಲೆ ಬೀಳಲಿ ಎಂದು ಜನತಿಳಿದಿರಬೇಕು. ನಾನು—ಇರಲಿ, ನಿನಗೆ ಉಂಬಳಿ, ಗಂಬಳಿ ಇದ್ದಿರಲಿಲ್ಲವೇ?

ಮಹಾ—ಇತ್ತು. ಒಂದು ಹತ್ತು ವರುವ ಭಾರಿ ಉತ್ಸವ, ಪೂಜೆ, ಎಲ್ಲವೂ ಆದುವು. ‘ದೇವರೆಂದರೆ ಮಲೆಯಾರ ಮಹಾಲಿಂಗ’ ಎನಿಸಿ ಕೊಂಡೆ. ಕೊನೆಗೆ ಉಂಬಳಿಗಾಗಿ ನಾಲ್ಕು ಸಾರಿ ಕೈಕೈ ಆಯಿತು ನನ್ನ ಸನ್ನಿಧಿಯಲ್ಲಿ...ಅನಂತರ ಉಂಬಳಿಯನ್ನೆಲ್ಲಾ ತಿಂದರು, ನಾನು ಮಾತ್ರ, ಖಳಿದೆ.

ನಾನು—ಪ್ರಾಚೆ, ಗೇಜೆ....

ಮಹಾ—ಯತ್ರ ತಸದೀಕು; ತತ್ತ ಭಕ್ತಿ!

ನಾನು—ಹೋಗಲಿ, ಬರಿಯ ಗುಡಿಯನ್ನಾದರೂ ಬಿಡಬಹುದಿತ್ತು ಲ್ಲಿವೇ?

ಮಹಾ—ಪ್ರಾಚೆ ಹೋಯಿತು, ಮಾಡಿನ ಹುಲ್ಲಿ ಕೊಳೆಯಿತು. ಚಾವಲಿಗಳು ಸಹ ನಾಚಿಕೊಂಡು ಇಲ್ಲಿಂದ ಹೊರಟಿವು. ಒಂದೊಂದೇ ಮರ, ಹೋಪುಗಳು ಕೊಳೆತವು. ಈಗ ನನ್ನ ಗುಡಿಕಲ್ಲಿಗಳು ಯಾರಾರ ಮನೆಯ ಬಚ್ಚುಲು, ಮೆಟ್ಟಲುಗಳನ್ನು ಅಲಂಕರಿಸುತ್ತಿರಬೇಕು.

ನಾನು—ಗಂಧವಿಲ್ಲ, ಅಭಿಪ್ರೇಕವಿಲ್ಲ, ಗುಡಿಯಲ್ಲ, ಗೋಪರ ವಿಲ್ಲ.....

ಮಹಾ—ಎಲ್ಲವೂ ಇದೆ. ಗಂಧ—ಮೇಲಿಂದ; ಅಭಿಪ್ರೇಕ—ಅಪೂರ್ವಕ—ಕ್ಯಾಂಕ್—ಆದಿಯಾಗಿ ಸಾಗುವ ನಾಯಿಗಳಿಂದ; ಗೋಪರ—ನೀಲ ವಾದುದು. ಇಲ್ಲಿ—ನಾನು ಮೂರನೆಯ ಕಣ್ಣನ್ನು ತೆರೆಯದೆ ಹೋಸ ವಾಯಿತು.

ನಾನು—ಅದುಹಾಗೇನೇ! ಈಗ ನೋಡು ಬಬ್ಬಯ್, ಪಂಜಲ್,

ಕಲ್ಲುಟೀರ್, ಇವಕ್ಕೆಲ್ಲ ನೇಮು ತಪ್ಪುವುದಿದೆಯೇ? ನೀನು ಗಾಂಧಿಪಾಟೀ ಸೇರಿದೆ. ಜಬರಾದಸ್ತಿಯಿಲ್ಲದೆಯಾರೂದೇವರನ್ನು ಕೇಳುವುದಿಲ್ಲ. ನಿನ್ನಣ್ಣ ಗುಜರಾತಿನ ಸೋಮನಾಥನು ಮರ್ಯಾದೆ ಕಳೆದುಕೊಂಡಿಲ್ಲವೇ? ನಾನು ಅನ್ನತ್ತೇನೇ—ನೀವು ‘ದೇವರು’ ಎಂಬ ಬಾಬುಗಳು, ಹೀಗೆ ಪೆಚ್ಚಾಗಿರಕೂಡು. ಹಾಲು, ಉಂಡ್ಲಕು, ಕಡಬು, ಪಾಯಸ ಇವನ್ನು ವರ್ಜ್ಞವಾಡಿರಿ. ಇನ್ನು ಬ್ರಾಂಭ್ರಿ ಗಿಲೀಟು, ‘ರುದ್ರ’ ಅನ್ನತ್ತಾರಲ್ಲ, ಮಕ್ಕಳು ಮಗ್ಗಿಯೆನ್ನವ ಯಾಗೆ-ಪಟಪಟ ಸುರಿಯುವ ಲೆಕ್ಕ-ಇವೆಲ್ಲಕ್ಕೆ ವಶರಾಗಬಾರದು.

ಮಹಾ—ಮತ್ತೇನು ಮಾಡಲಿ?

ನಾನು—ಪ್ರಳಯಕಾಲದ ಮನುಷ್ಯ ನೀನಲ್ಲವೇ!

ಮಹಾ—ಫೆನೆಗಣ್ಣ ತೆರೆಯಬೇಕೇ?

ನಾನು—ನಡ್ಡ ಆಯಿತು. ಎಲ್ಲಾ ಸುಟ್ಟಿತೆಂದರೆ ಮತ್ತೇನು ಉಳಿಯುವುದು? ನಮ್ಮ ಸಬ್ರಾಯಸೆಟ್ಟರ ಹಾಗೆ ಆಸ್ತಿ ಧ್ವಂಸಮಾಡಿರೆ ನಾಳೆ ಏಕಾದಶಿ. ಸುಡಬಾರದು-ಸುಟ್ಟ ಹಾಗೆ ಆಗಬೇಕು. ಪ್ರಾಜರಿ ಬಂದರೆ—‘ಮೂಗು ಕೊಯ್ಯಿ ಕೊಡು’ ಎನ್ನು. ಮಕ್ಕಳನ್ನು ಕೇಳಲಿಕ್ಕೆ ಬಂದರೆ—‘ಹೆಚ್ಚಾದವರಿಂದ ಕಡ ತಕ್ಕೊಳ್ಳಿ’ ಎನ್ನು. ತೆಂಗಿನಕಾಯಿ, ಕಡಲೆ ಬೇಳೆ ತೆಂದರೆ ‘ಕುದುರೆಗೆ ಹಾಕಿ’ ಎನ್ನು. ‘ನನಗೆ ಬಲಿ ಬೇಕು! ನಿಮ್ಮಂತಹರ ತಲೆ! ನಿಮಿಳಿಲ್ಲದ ತಲೆಗಳ ಬಲಿಬೇಕೆಂದು ಸುಜಿಸು.

ಮಹಾ—ಯಾರಾದರೂ ಆ ಶರ್ತೆದ ಮೆಲೆ ನನ್ನ ಬಳಿಗೆ ಬಂದಾರೆಯೇ? ನನಗೆ ಗುಡಿಯನ್ನು ತಿರುಗಬಾರದೇ ನನ್ನ ಹಾಗೆ. ಗುಡಿಕಟ್ಟಿ ಕೊಡುತ್ತಾರೆ ಎಂದು ಗುಂಡು ಕೆಲ್ಲಾಗಿ ಬಿಡ್ಡೇ ನಿನ್ನ ಅವಸ್ಥೆ ಹೀಗಾಯಿತು—ಹೊರಡು ಸಕ್ರಿಯಿಗೆ.

ನಾನು—ಎಲಾ ಅವ್ಯಾಗೊತ್ತಾಗದೇ? ಸ್ವಸ್ತ, ಉರಿಂದಂಥಿರು ತಿರುಗಬಾರದೇ ನನ್ನ ಹಾಗೆ. ಗುಡಿಕಟ್ಟಿ ಕೊಡುತ್ತಾರೆ ಎಂದು ಗುಂಡು ಕೆಲ್ಲಾಗಿ ಬಿಡ್ಡೇ ನಿನ್ನ ಅವಸ್ಥೆ ಹೀಗಾಯಿತು—ಹೊರಡು ಸಕ್ರಿಯಿಗೆ.

ನಿನ್ನನ್ನ ಜನರು ನೋಡಬೇಕೆನ್ನುತ್ತಾರೋ—ಬರಲಿ ನಿನ್ನ ಹಿಂದೆ. ಇದ್ದಲ್ಲೇ ಬಿಂದುದ್ದರೆ ಯಾರಿಗಾದರೂ ಮರ್ಯಾದೆ ದೊರಕಿತೇ?

ಅವ್ಯಾಸ್ಯ ನುಡಿದೆ. ಮಹಾಲಿಂಗನು ಮತ್ತೆ ಮಾತನಾಡಲಿಲ್ಲ. ನಾನು ಸಿಟ್ಟಾಗಿ ಹೊರಟಿ! ಆ ದಿನ ಸಂಚೆ ಮರಳಿ ಬರುವಾಗ ಮಹಾಲಿಂಗನ ತಲೆಯ ಮೇಲೆ ಕುಳಿತು, ಹಿಂದಿನ ದಿನದ ‘ಹಾರುವ’ ತಿರುಗಿ ಮಂತ್ರ ಹೇಳುತ್ತಿದ್ದ್ವ.

ಮುಂದಿನ ವರುಷ ಅದೇ ತಾವಿನಲ್ಲಿ ಒಂದು ಸ್ತೋತ್ರ ಕ್ಷಾಂಕ ಆಯಿತು. ಆ ದಿನಸ ಮಹಾಲಿಂಗನನ್ನು ಹಿಡಿದು, ಪಯಸ್ಸಿನಿ ಕಲ್ಲಿನ ಮೇಲೆ ಉರುಳಿಸಿ, ಅವನ ಬೆಂಬಲದಿಂದ ಚಟ್ಟಿ ಪ್ರಾರ್ಥಿಸಿದರು.

ಆಶ್ಚರ್ಯವೆಲ್ಲಿ? ನಿಂತಲ್ಲೇ ನಿಂತರೆ ದೇವರಿಗೂ ಮರ್ಯಾದೆ ಇಲ್ಲ. ಸಂಚಾರಿ ಯುಗಕ್ಕೆ ಸಕೀರ್ಟಿನ ದೇವರು ಬೇಡವೇ?



ಕಲ್ಪಣ ಗುಹೆ

ನಮ್ಮ ನಾಡಿನ ಮೂಡು ಪ್ರಾಂತದಲ್ಲಿ ಮೈ ಅಲೆದಾಡುವ ಸುಯೋಗ ದೊರೆಯಿತು. ಕಾಡುಮೇಡುಗಳ ನನ್ನ ಮಮತೆಯಿಂದಾಗಿ, ಒಮ್ಮೆ ಸಹ್ಯಾದ್ರಿಯ ಶಿಶರಪೂಂದನ್ನು ನೋಡಹೋದವನು, ಅಕ್ಷಿತ್ತೆ ಅಲೆದಾಡಿ, ಹಾದಿ ತಪ್ಪಿ, ಚೇಸಗೆಯ ಕಡು ಬಿಸಿಲಿಗೆ, ದಿನದ ನಡು ಮಧ್ಯಾಹ್ನಕ್ಕೆ, ಒಂದು ಕಾಡಿನ ಮರೆಯನ್ನು ಒಂದು ಸೇರಿದೆ. ಎದುರು-ತುಟುಕುತ್ತೆ, ಬದುಕಿರುವೆನೆಂದು ಹೇಳಿ ನಾಡಿ ಮಾತ್ರ ಬಡಿದು ಸಾಗುತ್ತಿದ್ದ, ಬಟ್ಟದ ಬತ್ತಿದ ಅಬ್ಜಿಯಿತ್ತು. ನನ್ನ ಸುತ್ತಮುತ್ತೆ “ಎನೇ ಬರಲಿ ತಮ್ಮ ಮರೆಯಲ್ಲಿ ಅವನ್ನು ಅಡಗಿಸಬಲ್ಲೆನು” ಎಂಬಪ್ಪು ದಟ್ಟನಾಗಿ ಬೆಳೆದ ಮರಗಳು. ಹಾದಿತಪ್ಪಿದ ಭೀತಿ ನನಗಿದ್ದರೂ ಬೇಗೆಗೆ ಬಂದ ವನಿಗೆ ಅಂಥ ಆವರಣವು, ಅರವಟ್ಟಿಗೆ ಅನ್ನಭರ್ತಗಳಿಗಂತೆ, ಯೆಚ್ಚಿನ ಇಂಬಳ್ಳಿದೆಂದು ತೋರುತ್ತಿತ್ತು. ಹಾಗೆಯೇ ಬೆರಳಿಂದ ಕೆಸ್ತೆಗಳ ಬೆವರನ್ನು ಸವರುತ್ತೆ, ಉಸಿಗರ್ರಿಯತ್ತ—ಹೆಮ್ಮೆರಪ್ಪೊಂದರ ಹೆಬ್ಬಾವಿ ನಂಥ ಬೇರಿನ ಮೇಲಕ್ಕೆ ಯೋಗಿ ಕುಳಿತೆ.

ಅರೆ ತಾಸಿನಲ್ಲಿ ನನ್ನ ದಳಿವು ಮಾಯವಾಯಿತು. ಅಬ್ಜಿಯು ನೀರಿನ ಪಾನ, ಪ್ರಕೃತಿನೆಗಳಿಂದ ನನ್ನ ಮೈ ತಂಪಿಟ್ಟಿತು. ಬುದ್ಧಿ ತನ್ನ ನೆಲಿಗೆ ಬಂದು ನಿಂತಿತು. ‘ಹೊತ್ತೆಷ್ಟಾಡುತ್ತು?’ ಎಂದು ಮೇಲಕ್ಕೆ ಕತ್ತಿತ್ತಲು, ಎಲೆಗಳ ಚಪ್ಪರದಲ್ಲಿ ಸೂರ್ಯನ ಸುಳವೇ ಕಾಣಿಸಲಿಲ್ಲ. ಆದರೂ ಆ ತಾವು ತಂಪಾಗಿತ್ತೆಂದು ಅಲ್ಲೇ ಕುಳಿತೆ. ನನ್ನ ಕಾವ್ಯದೊಡಲು ಈ ತಾಣವನ್ನು ಕಂಡು “ನವರಸಗಳ ಉಟವನ್ನು ಈ ಸ್ಥಳದಲ್ಲಿ ನನಗೆ ಯಾರಾಡರೂ ಬಡಿಸುವವರಿಲ್ಲವಲ್ಲ” ಎಂದು ಬೇಡಿತು..

ಆದರೆ ಕನಸಿನ ಮಂಡಿಗೆಯಲ್ಲವೇ? ಹಸಿವನ್ನುಹೆಚ್ಚಿಸಬಹುದು; ನೇನೆಷ್ಟು ಗಳನ್ನು ಕೆರಳಿಸಬಹುದು; ಅದರಿಂದ ಹಸಿವನ್ನು ಮಾತ್ರ ಹಿಂಗಿಸಲಾಗದು. ತರುಗಿ ನನ್ನ ಮೂರಿ ಸೋಟ್ಟಾಗಿ, ಮುಖ್ಯಗಳಿಡೆಯಲ್ಲಿ ನಿರಿಗಟ್ಟಿ, ದೃಷ್ಟಿಯು, ಯರಿಯುವ ನೀರನ್ನ ಹೊಕ್ಕಿತು. ಆಗಲೇ ಆಶ್ಚರ್ಯಕ್ಕೆ ಆರಂಭ.ನೀರಲ್ಲಿ ಕಿಸ್ತಾರಹೂಪ್ರೇಂದು ತೇಲುತ್ತು ಬರುತ್ತಿತ್ತು. ಹೊಗಿ,ಕೆಂ. ಬಣ್ಣವೆಂದಂಜಡೆ,ಅದಕ್ಕೆ ಕ್ಯಾರೀಕ್ಯಾದೆ.“ಸಮಾಜವಾದಿಗಳ ಆಸೆಯಾದ ಬಣ್ಣವೇ” ಎಂದು ಉದ್ದರಿಸಿದೆ. ಮರುಸಿಮಿವಕ್ಕೆ ನನ್ನ ವಿಮರ್ಶಾರ್ಥಾಧಿಕ್ಕಾಗಿ ಕುದಿಗೆ ಬಂದಿತು. ಎಲ್ಲಿನ ಯಾವಿದು? ಈ ಹೂವು ಬೆಳೆಯುವ ತಾಣ ಇದಲ್ಲ. ಯಾರೋ ಮನುಷ್ಯರು ಇದನ್ನು ತೆಂದು ಇಲ್ಲಿ ಕೆಡೆದಿರಬೇಕು. ನ್ಯಾಟನನ ಪ್ರಮೇಯಾನುಸಾರ—“ಹೂವು ನೀರಿನ ಪ್ರವಾಹದಿಂದ ಮೇಲಕ್ಕೆ ಏರಿರದೆ, ಮೇಲಿಂದ ಕೆಳಕ್ಕೆ ಬಂದಿರಬೇಕು” ಎಂದು ತಕ್ಷಿಸಿದೆ.

ಆ ತನಕ, ಹಾದಿ ತಪ್ಪಿಬಂದ ನಾನು--“ಹೇಗೂ ಆಗಲಿ ಸೇರಾಗಿ. ಬಟ್ಟಿ ಇಳಿದು ಸಾಗಿದರೆ ಉರನ್ನು ಸೇರಬಹುದು” ಎಂದು ತಿಳಿದವನು, ಈಗ ಹೂವೆಲ್ಲಿಂದ ಬಂತೆಂದು ತಿಳಿಯಲು, ಬಟ್ಟಿದ ಮೇಲೇರಲು ಹವ. ಹಿಸಬೇಕೇ? ಕುತೂಹಲಾಗೇ ನನ್ನ ಪೆಟ್ಟೋಲಾಯಿತು. ಅದರ ಬಲ ದಿಂದ ನಾನು ಬರಿಯ ನೂರು ಗಜ ಮೇಲೆ ಚಲಿಸಿದ್ದೇನಷ್ಟು—ಬಂಡೆಗಳರಾಶಿಯೋಂದು ಎದುರಿಗೆ ಕಾಣಿಸಿತು. ಅದರ ಎದುರು ತುಸು ಚಪ್ಪಿಯಾದ ನೆಲ. ಅಲ್ಲೆಲಡು ಮೂರು ಚಪ್ಪಡಿಕಲ್ಲಿಗಳನ್ನು ಮಂಟಪದ ಆಕಾರವಾಗಿ ನಟ್ಟಿದ್ದರು. ಒಳಗಡೆ ಬೇರೊಂದು ಕಲ್ಲು! ಅದಕ್ಕೆ ಎಣ್ಣೆ ಸಮು, ಜಿಡ್ಡೆ ಹತ್ತಿ, ಅದರ ರೂಪವಡಗಿತ್ತು. ಬಳಿಯಲ್ಲಿ ಈಗ ತಾನೇ ಆರಿಹೋದೋಂದು ಹಣತೆ. ನೆಲದಲ್ಲೆಲ್ಲ ಚೆದರಿಬಿಡ್ಡ ಸಿಂಗಾರ, ಕಿಸ್ತಾರ, ಕೇದಗೆ ಹೂವುಗಳು. ತುಸು ದೂರದಲ್ಲಿ—ತಮ್ಮ ಇಹಲೀಲಿಯನ್ನು

ಮುಗಿಸಿದ ಕೋಳಿಯ ಪ್ರಕೃತಿಗಳು. ಪ್ರಕೃತಿಗಳು ಮಾತ್ರ! ಶರೀರವಿಲ್ಲ. ಅಂತೆ—“ಅಲ್ಲಿ ಅಂದು ತಾನೇ ಮಾನವರ ಸಂಚಾರವಾಗಿತ್ತು” ಎಂಬ ಆಸೆಯು ನನ್ನಲ್ಲಿ ಮಾಡಿತು. ನನ್ನ ಹಳೆಯ ನೆನಹನ್ನು ಹರಡಿ ನೋಡಿದೆ. ಆಗ ನನಗೆ “ಕೂಸುಳವು ಹೇಸರಾದ ಬೆಟ್ಟದ ಕಲ್ಪಂಡನ ಗುಡಿ ಇರಬೇಕು” ಎಂದು ಅನಿಸಿತು.

ದಕ್ಷಿಣ ಕನ್ನಡದವರಿಗೆ ಮಾತ್ರ ಕಲ್ಪಂಡನ ವಿಚಾರ ಗೊತ್ತು. ನಮ್ಮಲ್ಲಿ ಇಂದಿಗೂ ದೇವರುಗಳಿಗಿಂತ ಮಿಗಿಲಾಗಿ ಕಲ್ಪಂಡ, ಕಲ್ಲುಟೀರ್, ಪಂಜಾಲ್, ಬೊಬ್ಬಯ್, ಗುಳಿಗ— ಮೊದಲಾದ ದೆವ್ಘಗಳೇನೇ ಆಳಿಕೊಂಡು ಬಂದಿದ್ದಾರೆ. ಅದರಲ್ಲಿಯೂ ಬೆಟ್ಟದ ಕಲ್ಪಂಡ ನಮ್ಮ ಪ್ರಾಂತಕ್ಕೆ ತೇರ್ ತೇರ್ ಹೇಸರಾದವ. ಯಾವ ಗುಡಿಯಿದು?—ಎಂದು ಭೌಗೋಲಿಕ ವಿನುಶೆಗೆ ಮುಂದುವರಿಯ ಬೇಡಿರಿ. ಕಾರಣವಿಷ್ಯೆ-ಅಲ್ಲಿನ ಪೂಜಾ ದಿನವಿಲ್ಲದೆ ಉಳಿದ ದಿನ, ಅದು ಯಾರಿಗೂ ಕಾಣಿಸುವ ಸ್ಥಳವಿಲ್ಲ ವಂತೆ! ಅಂಥ ಪವಿತ್ರ ಸ್ಥಳವನನ್ನು ಎಲ್ಲಾ ಬಗೆಯ ನಾಸ್ತಿಕರ ತುಳಿತಕ್ಕೆ ಬಲಿಯಾಗಿಸಬಾರದೆಂದು ಆ ಸ್ಥಳದ ಸಿಜನಾದ ಗುರುತನ್ನು ಅಡಗಿಸಿಯೇ ನಾನೂ ಲೇಖ ಬರೆಯುತ್ತಿದ್ದೇ ನೇ.

ಅಂತು ಕಲ್ಪಂಡನ ಗುಡಿಯ ಮುಂದಕ್ಕೆ ಹೊಗಿ ನಿಂತೆ. ನಾನಿಲ್ಲಿಗೆ ಅರಿತಾಸು ಮಂಚಿತವಾಗಿ ಬಂದಿದ್ದರೆ, ಒಬ್ಬರಲ್ಲಿ ಒಬ್ಬರು ನನಗೆ ಸಂಧಿಸಿ-ದಾರಿ ತೋರಿಸುತ್ತಿದ್ದರೊ ಏನೋ. ಈಗ ನನಗೆ ಅಲ್ಲಿರುವುದಕ್ಕೂ ಭೀತಿ; ಅಲ್ಲಿಂದ ಹೊರಡಲೂ ಭೀತಿ. ಕಲ್ಪಂಡನ ವಿಚಾರ ನೀವೂ ತಿಳಿದರೆ ನನ್ನ ಭೀತಿಯ ಕಾರಣ ತಿಳಿದಿತು. ಕಲ್ಪಂಡನಿಗೆ ನರ್ವಕ್ಕೆ ಒಂದೇ ಒಂದು ಪೂಜೆ ಸಂದರೆ ಸಾಕಂತೆ. ಬರಿಯ ಹನ್ನೆರಡು ಕೋಳಿಗಳ ಸಂತರ್ಪಣೆ ನಡೆಯಿಸಿದರೆ ಸಾಕು. ಇಲ್ಲವಾದರೆ-ಅವನು ಕಳುಹಿಸುವ ಹುಲಿಗಳಿಂದಾಗಿ, ಬೆಟ್ಟದ ಕೆಳಗಿನ ಹಳ್ಳಿಗಳ ಜಾನುವಾರುಗಳು ಉಂ

ಯುವುದು ಕಷ್ಟ. ನಾನು ಕುಳಿತಾಗಲೇ ಬಳಿಯಲ್ಲಿ ತರಗೆಲೆಗಳ ಸದ್ವಾಯಿತು; ನನ್ನ ಎದೆ ಜುವ್ಯಾಯಿತು. ಕತ್ತು ತಿರುಗಿಸಿ ನೋಡಿದಲ್ಲಿ ಬರೆ ಮಾಲಿಯೊಂದು ಈಗ ತಾನೇ ನಡೆದುಹೋದೆಂತೆ ಕಂಡಿತು. ಅದರ ವಾಸ ನೆಯಂತು, ಕರಣಿದ ಹಣತೆಯ ಬತ್ತಿಯ ನಾತನನ್ನು ವಿಶರಿಸಿ, ನನ್ನ ಮೂಗನನ್ನು ಪುರಿಯಿತು. ಕಲ್ಪುಡನ ಪೂಜೆ ಸಮನಾಗಿ ನಡೆಯಬಿದ್ದರೆ, ಈಳಿನ ಬಯಲಲ್ಲಿ ಸಮನಾಗಿ ಮಳೆಯಾದರೂ, ಬೆಳೆ ಉಳಿಯದು. ಉಳಿದರೆ ಅವುಗಳಲ್ಲಿ ಆರೆವಾಸಿಯಷ್ಟು ಷ್ಟೇರು-ಕಾಟಿ, ದುಡ್ಡಿ, ಕಡವೆಗಳ ವಾಲಿಗೆ ಹೋಗಬಹುದು. ಬಲಿಕೊಡದ ಪಷ್ಟ ಅದರ ಇಮ್ಮಡಿ ನಷ್ಟಿ ವಾದೀತು. ಇನ್ನು ಕಲ್ಪುಡನ ರಾಜ್ಯನಾನ್ಯಾರಾದರೂ ಸೋಕ್ಕಿ ಹೊಕ್ಕು, ಸಂಜೆಸಿದ್ದಾದರೆ, ಅವನಿಗೆ ನಡುವಾಗಲಲ್ಲೇ ಕಣ್ಣು ಕಾಣಿಸದಂತಾಗಿ, ಅವನು ಸಹ್ಯಾದ್ರಿಯಲ್ಲಿ ಶತವಷ್ಟು ಕಾಲ ಯಾದಿಯಿರಿಯದೆ ಅಲೆದಾಡು ಶ್ರೀರಬೇಕಂತೆ... ಈ ಕತ್ತಿಯ ನೆನಪು, ಆ ಸ್ಥಳದ ರಚನೆ—ಇವುಗಳು ನನ್ನಲ್ಲಿನ ಭೀತಿಯನ್ನು ನೂರ್ಮಡಿಸಿದುವು. ಆದರೆ ಕಲ್ಪುಡನು ಒಲಿ ಹ್ಯಾರೆ ‘ನಮ್ಮ ನಸಿಬು ಖಾಲಾಯಿಸುವುದಂತೆ.’ ಈ ತಾಣದಲ್ಲಿ ಕೊಪ್ಪು ರಿಗೆಗಟ್ಟಲೆಯಲ್ಲಿ ದ್ರವ್ಯ ಹೂತಿದೆಯಂತೆ. ಅವನು ತೋರಿಸಿದಪ್ಪು ನಿಮ್ಮ ವಾಲಿಗೆ ಸಿಗುವ ಸಂಭವವಿದೆ. ನಮ್ಮೂರಿನ ಭೀಮು ಪೂಜಾ ರಿಯ ಮನೆಯಲ್ಲಿ, ಏನಾದರೂ ಹತ್ತು ಯನ್ನೆರಡು ಚರಿಗೆಗಳಲ್ಲಿ ನಾಣ್ಯ ಗಳೇ ತುಂಬಿವೆ—ಎನ್ನುತ್ತಾರೆ. ಅವನ ಹಿರಿಯರಲ್ಲಿಬ್ಬರು ಈ ಕಲ್ಪುಡನ ಅತಿ ಭಕ್ತರಾಗಿದ್ದರಂತೆ. ಈ ಎಲ್ಲ ಕಥೆಗಳನ್ನು ನೆನೆನೆನೆದು ನನ್ನ ಗಂತು “ದೇವರನ್ನು ನಂಬಿ ದೊಡ್ಡವನಾಗದೆ ಹೋದೆ; ಈ ದೆವ್ಯವನ್ನು ನಂಬಿಯಾದರೂ ದಾರಿದ್ರ್ಯ ಕಳಕ್ಕಳಿಬಾರದೇಕೆ?” ಎಂದೆನಿಸಿತು.

ಈ ಸಮಯದೊಳಗೆ ನನ್ನ ಮೈಯನ್ನು ನಾನು ನೋಡುತ್ತೇನೇ: ಬೆವರಿನ ಮಳೆಯಾಗಿಹೋಗಿತ್ತು! ಕಾಲನ್ನು, ಕೈಯನ್ನು ಕೆಳಗಿಂದ ಎತ್ತಿ,

ದ್ವಾದರೆ—ಅವಕ್ಕೆ ಮಲೆಜ್ಞರದ ಕಂಪನೆ ಬರುತ್ತಿತ್ತು. ನನಗೆ ಜ್ಞರಿ ಬಂದಿದೆಯೇ ಎಂದು ಉಂಟಾಗಿಸಿ, ನನ್ನ ಹೊಟ್ಟಿಯನ್ನು ನಾನು ಸವರಿ ಕೊಂಡು ನೋಡಿದರೆ ಅದು ಜ್ಞರವಾಗಿರಲಿಲ್ಲ. ನನ್ನ ಹೊಟ್ಟಿ, ನಾಲ್ಕು ದಿನದ ಹಣಿ ತಂಗುಳಿಗಂತಲೂ ತಣೀದುಹೋಗಿತ್ತು. ಆಗ ನನಗೆ ಅನಿಸಿತು—ನನಗೆ ತಿಳಿಯದುತ್ತೆ ನಾನು ಅಂಚಿಕೊಂಡಿದ್ದೇನೆ—ಎಂದು. ಈ ಸ್ಥಳದಲ್ಲಿ ನನ್ನ ಎದೆಗಾರಿಕೆಯು ಏನು ವಿಶಲು?

ನಿಂತಲ್ಲೀ ಕುಳಿತೆ; ಕುಳಿತವನೇ ಕಳ್ತು ಬಗ್ಗಿಸಿದೆ. ತಿರುಗಿ ಕಲ್ಪಾದನಿಗೆ ಮುಖವಾಡಿ ಕುಳಿತೆ. ನನ್ನ ಕಣ್ಣದುರಿಗೆ, ಒಂದು ಅಳಿಲು ಮರ ದಿಂದಿಳಿದು ಬಂದು ಕಲ್ಪಾದನ ತಲೆಯ ಮೇಲಕ್ಕೇರಿ, ಆಲ್ಲಿನ ಸಿಂಗಾರದ ದೂವನ್ನು ಕಚ್ಚಿಕೊಂಡಿತ್ತು. ನಾನದನ್ನು ಗದರಿಸಿದೆ. ಅದು ಹೂವನ್ನು ಬಿಟ್ಟು ನನ್ನನ್ನು ಕಂಡು ಹೆದರಿ ಓಡಿತ್ತು. ಅಷ್ಟೇ!(ಈ ಸಂದರ್ಭದ ದಿಂದ ನಾನೊಬ್ಬದಯಾಸಂದ ಸರಸ್ವತಿಯಾಗಬಹುದಿತ್ತು; ಆಗಲಿಲ್ಲ). ಕ್ರಾಂತಾತ್ಮಕ ಆಟವದು... ತಿರುಗಿ ನನ್ನ ಮನಸ್ಸು ಯೋಚನೆಯಲ್ಲಿ ಮಾನ್ಯವಾಯಿತು. ದೃಷ್ಟಿಯು ನೆಲವನ್ನು ಕೊರೆಯಿತು!

ಆಗ ಒಮ್ಮೆಲೇ “ಏನು ಬೇಕು, ಯಾರು ಸೀನು”—ಎಂದಂತೆ ನನಗೆ ಕೇಳಿಸಿತು. “ಯಾರಾದರೇನು-ಇಲ್ಲಿಂದ ವಾರಾದರಾಗುತ್ತಿತ್ತು!” ಎಂಬ ಮಾತು ನನ್ನ ನಡುಸಾಲಗೆಯಲ್ಲಿ ಸಿಂತಾಗಲೇ “ಅರೇ, ಸೀನು ರಸಿಕ, ಕವಿ, ರಸಿಯಾ...” ಎಂದು ನಕ್ಷಂತಾಯಿತು. ಕತ್ತೆತ್ತಿದೆ. ಯಾರೂ ಇಲ್ಲ. “ನನಗೆ ಭಮೆ”—ಎನಿಸಿತು. ತಿರುಗಿ “ನಿನಗೇನು ಬೇಕು” ಎಂಬ ಮಾತು ಕೇಳಿತು! ಕತ್ತೆತ್ತಿದೆ; ಯಾರೂ ಇದ್ದಿಲ್ಲ. ಹೋಗಲಿ, ಕಲ್ಪಾದನೇ ಈ ಮಾತನ್ನು ಕೇಳಿ. ರುವನೇನೋ ಎಂದೆನಿಸಿ, “ಇಲ್ಲಿಂದ ಮನೆಯನ್ನು ಸೇರಿದರೆ ಸಾಕು”....

“ನಿನ್ನ ಮನಗೆ ಸಿನ್ನಸಂಕ್ಷಿಪ್ತ ಸೀನುವ. ಆದರೆ ಸೀನು ಈ ದಿವಸ-

ಇಲ್ಲಿದ್ದು ನಾಳಿ ಹೊರಡು. ಈ ದಿನ ನನ್ನ ವರ್ಷದ ಜಾತೀ. ನಾನು ಈ ದಿನ ಬಾಯಿ ತೆರೆಯುವವ. ಉಂದ ದಿನ ನನಗೆ ಮರ್ಪಾನ. ಆದರೇನು-
ಈ ಬೆಳಗ್ಗೆ ಇಲ್ಲಿಗೆ ಬಂದು ಹೋದ ನನ್ನ ಭಕ್ತರೆಲ್ಲರು ತಮಗೆ ಪನೇನು.
ಬೇಕೆಂದು, ಬೇಡಿ ಹೋದರೇ ವಿಸಾ, ನನ್ನ ಸುಖದುಃಖಗಳನ್ನು
ಯಾರೂ ಕೇಳಲಿಲ್ಲ” — ಎಂದಿತು.

“ನೀನು ಬೆಟ್ಟದ ಕಲ್ಪಡನೇನು? ಹಾಗಿದ್ದರೆ ನೀನು ಕೊಡು-
ಗೈಯ ದಾಸಿಯಂತೆ! ನಿನಗೆ ನವ್ಯಾಂದ ಏನು ಬೇಕಾದೀತು? ನಾವೆಲ್ಲ
ಬೇದುವ ಜನ” ಎಂದು ಅವನನ್ನು ಹೊಗಳಿ ಉಬ್ಬಿಸಿದೆ.

“ನನಗೇನೂ ಬೇಕಿಲ್ಲ ನಿಜ — ಆದರೆ ನನ್ನ ಒಡಲ ದನಿಯನ್ನು
ಕೇಳುವ ಜನರು ಬೇಕು. ನೀನು ಕವಿಯಾಗಿದ್ದರೆ ಕೇಳುವಿ ಎಂಬ ಆಸೆ.
ಇತ್ತು ನನಗೂ ಹಿಂದಿ ವರ್ಷಕಾಲ ಬಾಯಿಕಟ್ಟಿಕೂಳಿತುಕೊಂಡ ದೀಪ್ರ
ಕಾಲದ ಬೇಸರ ಹೋದಿತು.”

“ಕಲ್ಪಡವ್ವಾ — ನೀನಿಲ್ಲಿಗೆ ಬಂದು ಅಂಧು ವರ್ಷಗಳಾದುವೆ?
ಹಾಗಿದ್ದರೆ ಅಪ್ಪು ದೀಪ್ರಕಾಲದ ಮಾನ ನಿನ್ನದೇ? ನೀನೇನ್ನನ ಕವಿ-
ಜಾತಿಯು ಬಂದು ದಿನವಾದರೂ ನಿನ್ನಂತೆ ಮರ್ಪಾನವಾಗಿದ್ದರೆ ದೇಶಕ್ಕೇ
ತುಂಬ ಹಿತೆತ್ತು! ಅದರಿಂದೆಷ್ಟು ಕಾಗದ ಉಳಿತಾಯ ಪಾಗುತ್ತಿತ್ತು”
— ಎಂದೆ.

“ಕವಿ ಅಂಥ ಜಾತಿಯೆ?”

“ಕವಿಗೂ ಕಲ್ಪಡಗೂ ಅಪ್ಪೇ ಭೇದ — ಒಂದು ಬಾಯಿ ಮುಖ್ಯ-
ಭಾವ ಪೇರಿಸುವುದು. ಇನ್ನೊಂದು ಭಾವತೋರಿ, ಬಾಯಿಯನ್ನು
ಮುಚ್ಚಿಸುವುದು. ಅಲ್ಲಿದೆ ಈ ಕವಿಯು ತನ್ನದನ್ನೇ ತಾನು ಹೇಳುವವನು.
ಅದನ್ನೇ ತಾನು ಬರೆದಾಸಯೇ ಹೊರತು ಇನ್ನೊಬ್ಬರ ಮಾತು ಅವನಿಗೆ-
ಬೇಡ!”

“ರಾಗಿರಲು ನೀನು ಕವಿಯಾಗಿರದಿದ್ದರೆ ಚಿಂತೆಯಾಲ್ಲ; ಅಂತು ನನ್ನ ಮಾತನ್ನು ಹ್ಯಾ ಕೇಳಿದರೂ ಸಾಕು—”

“ಆಗಲಿ—ನನ್ನನನ್ನ ನೀನು ನಾಳೆಯಾದರೂ ಇಲ್ಲಿಂದ ಪಾರಾಗಿ ಸುವ ಭರವಸೆಯನ್ನು ಕೊಟ್ಟಿಲ್ಲ.”

ಮರುಗಳಿಗೆ ನನ್ನ ಬ್ರಾಹ್ಮಣ ಹೊಟ್ಟೆಯು—“ಕರ್ನುಡ, ಬರಿ ಹೊಟ್ಟೆಯ ಬ್ರಾಹ್ಮಣಗೆ ನಿನ್ನ ಮಾತನ್ನು ಕೇಳುವ ಕಿವಿ ಬಂದೀತೇ!” ಎಂದು ಸುಧಿಸಿತು.

“ಹೋಗು ಆ ಮರದ ಬಳಿಯಲ್ಲಿ ತಿನ್ನುವ ಯಣ್ಣಗಳಿವೆ”— ಎಂದಂತಾಯಿತು. ಅಲ್ಲಿಗೆ ಹೋದೆ. ಪೂಜಾರಿಗಳು ಬಿಟ್ಟುಹೋದ ಒಂದು ತೆಂಗಿನಕಾಯ ಹೋಳು ಬಿದ್ದಿತ್ತು. ಬಳಿಯಲ್ಲಿ ಕೂಡುವಾಪಿನ ಯಣ್ಣಗಳು ಉದುರಿಬಿದ್ದಿದ್ದವು. ಹೊಟ್ಟೆ ತೆಂಪಾಗುವಷ್ಟು ತಿಂದು ತೇಗಿದೆ.

ಆಗಲೇ: ರಾತ್ರಿಯ ಯೋಚನೆ ನನಗೆ ಬಂದಿತು. ಹೆದರಿಕೆಯಾಯಿತು. ಅಲ್ಲೇಂದು ಅಥರ್ವ ಉರಿದು ಬಿದ್ದ ಸಹಟೆಯನ್ನು ತಂದು “ಕರ್ನುಡ, ಇಲ್ಲೇಂದು ಶಿಬಿರಾಗ್ನಿ ಜ್ಞಲಿಸಲೇ?” ಎಂದು ಕೇಳಿದೆ

“ಕತ್ತಲನ್ನು ಕಂಡು ಹೆದರಿಕೆಯಾದರೆ ಹಾಗೆ ವಾಡು.”

“ಹೆದರಿಕೆಯಲ್ಲ — ಸೈಲ್ಕಿಗಳ ನಿವಾರಕೆಗೆ” ಎಂದು ಆರೋಗ್ಯದ ಸೆವವನ್ನು ಹೇಳಿ, ಬೇಗನೇ ಅವಸರವಾಗಿ ತರಗೆಲೆ, ಒಣಕಟ್ಟಿಗೆಗ ಇನ್ನು ಅಲ್ಲಿ ಕೂಡಿಸಿ, ಒಂದು ಉರಿ ಹೊತ್ತಿಸಿದೆ. ನಿಜಕ್ಕೂ ನನ್ನ ಉರಿ ಬೆಳೆದಾಗುವಾಗ, ಸಂಚೇಯ ಸೂರ್ಯ ಮನುಕುಗೊಂಡಿದ್ದು.

ಸರಿ, ಉರಿಯ ಮುಂಗಡಯಲ್ಲಿ ಕುಳಿತು, ನಾನು ಕರ್ನುಡನೆದುರು ಕ್ಯಾಗಟ್ಟಿ (ಬಿನ್ಮಗೆ) “ನ ಬೆಟ್ಟಿದ ಭಳತವೇ, ನಿಡ್ದೆ ಬರುವತನಕ ನಿನ್ನ ವಾತನ್ನು ಕೇಳುತ್ತೇನೆ. ನಡುವೆ ನಿಡ್ದೆ ಬಂದರೆ ಬೇಸರವಾದಬೇಡ. ಅದು ನನಗೆ ಅಭ್ಯಾಸವಾಗಿಹೋಗಿದೆ. ಸಾಹಿತ್ಯಾದ ನಾನು ಪರ

ರನ್ನ ಮಾತಿಂದ ಕೊರೆದು ಕೊರೆದು ಹಲವು ಬಾರಿ ಸಿದ್ದೆ ಬರಿಸಿದ್ದೇನೆ. ಪ್ರತಿಯಾಗಿ ಅನೇಕರ ಮಾತುಗಳನ್ನು ಕೇಳಿ, ಅಲ್ಲೇನೆ ನಿದ್ದೆ ಹೋಗಿದ್ದೇನೆ. ಈಗ ನನಗೆ ‘ಲೆಕ್ಕಾರು—ತೂಕಟಿಕೆ’ ಎಂಬುವು ಅವಳಿ ಜವಳಿ ಕೊಸುಗಳಿಂದೇ ಅನಿಸಪಟ್ಟಿದೆ!” ಎಂದೆ.

“ನನ್ನ ಮಾತು ರಸವತ್ತಾಗಿಲ್ಲವಾದರೆ — ತೂಕಟಿಸು; ಚಿಂತೆಯಿಲ್ಲ. ಅಲ್ಲಿದೆ ದಣಿದು ಬಂದಿದೆ ನಿನ್ನ ಶರೀರ!”

“ಇಷ್ಟೇ, ಮಾತಿನ ನಡುವೆ ಸಿದ್ಧಿಸಿದರೂ ತಪ್ಪಿಲ್ಲ. ಕೊನೆಗೆ ಧನ್ಯವಾದ ಸಮರ್ಪಣೆಯ ವೇಳೆಯಲ್ಲಾದರೂ ನಾನು ಎಚ್ಚರವಾಗಿರಬೇಕೆಂದೇ?” ಅಂದೆ.

ಕಲ್ಪುಡನು ನಕ್ಕಂಥ ಸದ್ವಾಯಿತು! “ಆಗಲಿ” ಎಂದಂತಾಯಿತು. ಮುಂದೆಗಾಗಿ ವರ್ಷಗಳ ಕಾಲಿ ಬಿಗಿಹಿಡಿದ ಅವನ ಬಾಯಿ ಧಾರಾಕಾರವಾಗಿ, ಬೆಟ್ಟುದ ಮಳೆಗಾಲದ ಅಬ್ಜಿಯಂತೆ, ಮಾತಿನ ಪ್ರವಾರವನ್ನು ದರಿಯಿಸಿತು.

“ನಾನು ಈಗೇನೆ ಕೆಳಗಿನ ರಳಿಗಾಡಿನವರು ಅಂಜಿ ಪೂಜಿಸುತ್ತಿರುವ ಕಲ್ಪುಡ ಭೂತವೆನಿಸಿದ್ದೇನೆ—ಆವಿಚಾರದಲ್ಲಿ ಉರವನಾದ ನಿನಗೆ ಹೇಳಬೇಕಿಲ್ಲ. ಆದರೆ ನಾನು ಅನಾದಿಯಂದಲೂ ಕಲ್ಪುಡನಾಗಿರಲಿಲ್ಲ”

“ಬೇರೇನಾಗಿದ್ದೆ?”

“ನನ್ನನ್ನ ಚೆನ್ನಾಗಿ ತಿಕ್ಕಿ ತೊಳೆದರೆ ತಿಳಿದೀತು. ನೂರಾರು ವರ್ಷಗಳ ಭಕ್ತಿಯ ಜಿಡ್ಡು ನನ್ನ ಮೈಗೆ ಅಂಟಿಕೊಂಡು, ನನ್ನ ನಿಜರೂಪಚೇಯಾರಿಗೂ ಕಾಣಸಿಗದಂತಾಗಿದೆ. ಅಲ್ಲಿದೆನಾನಿಲ್ಲಿ ಪೂರ್ಣವಾಗಿಲ್ಲ; ನನ್ನ ಅರ್ಥವನ್ನು ನನ್ನ ಪೀಠವಾಗಿ ಹಾಸಿ, ನನ್ನ ಶಿರಸ್ಸನ್ನೇ ಇಲ್ಲಿ ನಟ್ಟಿದ್ದಾರೆ. ಇಂದಿಗೆ ಮುನ್ನಾರು ವರ್ಷಗಳ ಹಿಂದೆ ಈ ನಾಡೆಲ್ಲ ಅನಾಯಾಕವಾಗಿತ್ತು.”

“ಅದಕ್ಕೂ ಹಿಂದೇ?”

“ಅದಕ್ಕೂ ಹಿಂದೇನೇ ನನಗೆ ಹೀಗಾಯಿತು..... ನನ್ನ ಅವಿಚ್ಛಿನ್ನ ವಾದ ಶರೀರವನ್ನು ಒಡೆದು ನನ್ನ ರುಂಡ, ಮುಂಡಗಳನ್ನು ಹೀರದ ಮೇಲೇರಿಸಿನನ್ನನ್ನು ಶಿವಲಿಂಗವಾಗಿ ಆಚ್ಚಿಸಿದರು. ಆಗ ಶಿವಾಜಾ ರದ ದೊಲೆಯೊಬ್ಬ ಸರೀಸೀಮೆಯಲ್ಲಿ ಆಳುತ್ತಿದ್ದನು. ಅವನು ಉರಿನ ಬಂಡಾರುಕ್ಕೆ ಬೆದರಿ, ಇಲ್ಲಿ ಬಹುಕಾಲ ಅವಿಶುಕ್ಳಿಂಡಿದ್ದನು. ಈ ತಾಣವನ್ನು ಆರಿಸಿ, ಅಲ್ಲಿ ನನ್ನನ್ನೇ ಶಿವನನ್ನಾಗಿ ನಟ್ಟುಪೂಜಿಸಿದನು. ಒಂದು ದಿನ ಅನುಕೂಲ ಪರಿಸ್ಥಿತಿ ಬಂತೆಂದು, ನನ್ನನ್ನು ಬಿಟ್ಟು, ತನ್ನ ರಸ್ತು ಸೇರಿದನು. ನನ್ನ ಆವಾಸದಲ್ಲಿ ಕಾಡುಮಾಡೆ ಬೆಳೆಯಿತು. ಒಂದು ಟಿನ ಇಲ್ಲಿನ ಮಲೆಕುಡಿಯರು ಬಂದು ನನ್ನನ್ನು ಉಧರಿಸಿದ್ದು. ನನ್ನನ್ನು ಅವರು ತಮ್ಮ ಕಲ್ಪಜನನನ್ನಾಗಿ ಮಾಡಿಕೊಡು ಪೂಜಿಸಿದರು.”

“ಆದೇನದು -- ರುಂಡವನ್ನು ಮುಂಡದ ಮೇಲೆ ನಟ್ಟ ಕಢೆ?”

“ಆದೇ! ನಾನು, ಇನ್ನು ಹೇಳಲಿರುವ ಕಢಗಳೇತೆ ಸೋಜಿಗವಾದದ್ದು. ನಾನಾಗ ವಿಷ್ಣು ವಿಗ್ರಹವಾಗಿದ್ದು. ಸತ್ಯವೂ ನನ್ನ ರಣಗೆ ಮೂರು ವರ್ಷಾರ್ತು ಗರೆಗಳನ್ನೆಳ್ಳಿದು ಪೂಜಿಸಿ -- ಹೂಂಗಲು ಹೃಧಿಯೋರಿಗಳನ್ನು ಸಮರ್ಪಿಸುತ್ತಿದ್ದರು.

“ಆ ನನ್ನನ್ನು ಎಲ್ಲಿಂದಲೇ ಇಲ್ಲಿಗೆ ದೂತ್ತುತೆಂದರು. ಇಲ್ಲಿಗೆ ಬಂದ ನನಗೆ, ಹಿಂದೊಂದು ಕಾಲ ಈ ವಾರಂತದಲ್ಲೇ ನಾನು ಶಿಲೆಯಾಗಿ ಬಿದ್ದಿದ್ದ ನೆನಪಾಯಿತು. ಯಾವನೇ ಒಬ್ಬತ್ತಿಲ್ಲಿಯು ನನ್ನ ಸೋಗಕ್ಕೆ ಮೆಚ್ಚಿ, ನನ್ನನ್ನು ಇಲ್ಲಿಂದ ಕಿತ್ತು ಒಯ್ದುಹುದ್ದನು. ಬಲು ಹಿಂದಣ ಕಢೆಯದು. ಅಲ್ಲಿ ನನ್ನನ್ನು ಕಡೆದು ‘ಪಾಶಾನಾಧ’ನನ್ನಾಗಿ ಮಾಡಿದ್ದನು. ಆಗ ಬಸದಿಯೋಂದರಲ್ಲಿ ನನ್ನನ್ನು ನಟ್ಟು ಪೂಜೆ ಸಲಿಸಿದ್ದರು.”

“ವಿಷ್ಣುವಾಗಿದ್ದ ಎಂದೆ ನೀನು.”

“ಅದೂ ನಿಜವೇ. ಅದೇ ವಿಷ್ಣುವೇ ನಾನು. ಚೈನರು ಬಸದಿಯ ಲೀಟ್ಟು ನನ್ನನ್ನು ಕೆಲವು ಬ್ರಾಹ್ಮಣರು ಬಂದು ಕೆದ್ದೋಯ್ದರು. ನನಗೆ ಬಟ್ಟಿಯುಡಿಸಿ, ನನ್ನ ನಗ್ನತೆ ಬಿಡಿಸಿ, ನಾಮ ವಿರಿಸಿ—ವಿಷ್ಣು ಹನ್ನಾಗಿ ವಾಡಿದರು. ಆಗ ನಾನು ವೈಷ್ಣವದೊರೆಯ ಮನೆತನವೊಂದಕ್ಕೆ ಕುಲ ದೇವನಾದೆ. ನನಗೆ ರತ್ನದ ಕಿರಿಟ ಬಂದಿತು. ಉಡಲು ಪೀಠಾಂಬರ ಬಂದಿತು; ಮುತ್ತುಗಳ ಹಾರ ಬಂದಿತು. ಈ ಒಡವೆಗಳ ಆಸೆಯಿಂದ ತಿರುಗಿ ನಾನು ಅಪಹೃತನಾದೆ. ಈ ಪ್ರಾಂತಕ್ಕೆ ಆಗಲೇ ಬಂದೇ. ನನ್ನನ್ನು ಅಪಹರಿಸಿದವರು ನಾಸ್ತಿಕರೋ ತಿಳಿಯೆ, ಅಂತು ಚಿನ್ನ ರತ್ನಗಳನ್ನು ಕಳಚಿಬಿಟ್ಟು, ತಿರುಗಿ ನನಗೆ ಮೊದಲಿನ ನಗ್ನರೂಪವನ್ನು ಕೊಟ್ಟರು.”

“ಏ ದುಷ್ಪರೇ! ಬರಿಯ ಚಿನ್ನ ಒಯ್ದುದ್ದರೆ ಸಾಲದಿತ್ತೇ?” ಎಂದೆ ನಾನು.

“ಅದು ಸಾಕಿತ್ತು. ಆದರೆ ನನ್ನ ದುಡ್ಡೆವ ನನ್ನ ಬೆನ್ನು ಬಿಡಬೇ ಕಲ್ಲಿ. ನನ್ನ ಪೂಜಿಗಳು ಮಾಯವಾಗುವ ಯೋಗ ಬಂದೋ ಏನೋ, ನಾನು ಇಲ್ಲಿಗೆ ಬರುವಂತಾಯಿತು. ಆದರೆ ಆ ಪ್ರಣಾತ್ಮಕರು ನನ್ನ ಆಭರಣಗಳನ್ನು ಕಿತ್ತಲಿಕ, ನನ್ನನ್ನು ಹಾಗೇ ಇಡದಾದರು. ಅವರು ವಿಷ್ಣುವೆಂದು ತಂದ ನಾನು, ಬಟ್ಟ ಕಳಚಿದ ಬಳಿಕ, ತೀರ ನಗ್ನನಾದನಲ್ಲ! ಆ ಕಳ್ಳರಲ್ಲಿ ಕೆಲವರು ನನ್ನನ್ನು ನೋಡಿ ನಕ್ಕರು. ಕೆಲವರು-ನಕ್ಕು ಉಗುಳಿದರು. ಕಳ್ಳರ ಯಜಮಾನಿಯೊಬ್ಬಳು, ನನ್ನ ನಗ್ನತೆಯನ್ನು ಕಂಡು ನಾಚಿನನ್ನನ್ನು ತುಂಡರಿಸಲು ಆಜ್ಞೆ ಯಿತ್ತೇಲು. ಹೀಗಾಗಿ ನಾನಾಗ ಇಬ್ಬಾಗ ವಾದೆ. ಆ ಬಳಿಕ ಬಂದ ದೊರೆಯು, ಶಿವಾಚಾರದವನು. ಅವನು ಹಿರಿಯ ತುಂಡನ್ನು ಕವುಚಿ ಪೀಠವಾಗಿ ಸಡಿಸಿದನು. ಅದರ ಮೇಲೆ ನನ್ನ ರುಂಡ ವಿರಿಸಿದನು. ನಾನು ಅವನಿಗೆ ಶಿವನಾದನು.”

“ಆದರೂ ಚಿಂತೆಯಿಲ್ಲ. ನಿನಗೆ ತಿರುಗಿ ಪೂಜಾಯೋಗವು ಲಭಿಸಿ

ತಷ್ಟೆ” ಎಂದು ನಾನು ಕಲ್ಪದನಿಗೆ ಸಮಾಧಾನ ಹೇಳಿದೆ.

“ಅದು ಒಂದೆಲ್ಲ ಒಂದು ಕಾರಣದಿಂದ ಇಂದಿಗೂ ಉಳಿದುಬಂ ದಿದೆ. ನನ್ನ ತಾಣ ಕೆಲಕಾಲ ದರೋಡೆಕೋರರ ತಾಣವಾಗಿತ್ತು. ಅವರು ನನ್ನನ್ನ ವಾರ್ದೆಮೃಷಣಿಯೂ ತಿಳಿದ್ದರು.”

“ನೀನು ಇಲ್ಲೋ ಹುಟ್ಟಿದವನನ್ನತ್ತೀರ್ಯಾ?”

“ಇಲ್ಲೋ—ನನ್ನ ಸೋದರ ಶಿಲೆಗಳೂ ನಿಂತಿವೆ. ಈ ನನ್ನ ಹಿಂದಿ ರುವ ಬಂಡೆಯ ಪ್ರೌಟರೆಯಲ್ಲಿ ನನ್ನ ಜನನವಾಯಿತು. ನಾಳೆ ಅಲ್ಲೊ ಲ್ಲವೂ ಸುತ್ತಿಸೋಡು.”

“ಆಗಿಂದಲೇ ನಿನ್ನ ಕತೆಯನ್ನು ಹೇಳಲಾರೆಯೇಕೆ? ಬಲು ವಿಚಿ ತ್ರಾನುಭವವು ನಿನ್ನದು. ಕಲ್ಪದರೂ ನಿನಗೆ ಕಾಲು ಬಂದಿತಲ್ಲ.”

“ನಿನ್ನಿಂದಾಗಿ ನಿನಗೆ ಬಾಯಾ ಬಂದಿದೆ..... ಈ ಗುಡೆಯನ್ನು ಸೋಡು; ಇದು ಹಲವು ಸಾವಿರ ವರ್ಷಗಳಿಂದಲೂ ಇಲ್ಲೋ ಇದ್ದಿತ್ತು.”

“ಇರಬೇಕು. ‘ಜಯಾಲಾಜಿ’ಯನ್ನು ನಂಬಬಹುದಾದರೆ ಶತೇಯ ಕಲ್ಲಾಗಳು ಬಲು ಗಟ್ಟಿ ಪದಾರ್ಥಗಳಿಂತೆ.”

“ಆಗ ಅನಾದಿ ಕಾಲದ ಕಾಡು ಮನುಷ್ಯರ ಬಳಗವೊಂದು ಇಲ್ಲಿ ವಾಸಿಸಿತ್ತು.”

“ಅದಕ್ಕೆ ಏತಿಹಾಸಿಕ ಆಧಾರಗಳಿವೆ. ಇರಲಿ, ಅವರು ಈಗಿನ ಮಲೆಕುಡಿಯರಂಧ್ರವರಿದ್ದಿರ ಬಹುದೇ?”

“ಹಾಗೂ ಸರಿಯೇ! ಆದರೆ ವಿಚಾರಶಕ್ತಿಯಲ್ಲಿ ಅವರಿಗೂ, ಇವರಿಗೂ, ನಿಮ್ಮ ಕೆಳಗಿನ ಬಯಲಿನವರಿಗೂ ವನಾದರೂ ವ್ಯತ್ಯಾಸವಾಗಿದೆಯೇ!”

ನಾನು ನಕ್ಕೆ!

“ಏಕ ನಗುತ್ತೀರ್ಯಾ?” ಎಂದು ಪ್ರಶ್ನೆ ಬಂದಿತು.

“ನಿಜ—ನಮ್ಮ ದೇಶದ ವಿಚಾರಸರಣಿಯಲ್ಲಿ ಸಹಸ್ರ ವರ್ಷಗಳಿಂದೇನೂ ಮಾಹಾರಣ ಆಗುವಂತಿಲ್ಲ. ಮಳೆ ನೀರಿನಿಂದ ಸಿನ್ನಂಥ ಬಂಡೆಯಲ್ಲಿಂಟಾದ್ದೇವಿನ್ನವ ಸಹ, ನಮ್ಮ ಸಂಪ್ರದಾಯ, ಶ್ರದ್ಧೆಗಳಲ್ಲಿ ಉಂಟಾಗಲಾರದು.”

“ಅದೇ—ನಿಜ.....ನೋಡು, ನನ್ನ ಹಿಂದಿರುವ ಬಂಡೆಗಳು ಆ ಕಾಡಾಡಿ ಜನರಳ ಮನೆಯಾಗಿತ್ತು. ನಾಖಿರುವ ಈ ಮಂಟಪವು ಈಗ ದೇವಾಲಯವಾಗಿದೆ.”

“ಆಗ.”

“ಆಗಲೋ.....ಸೇನು ನಗದಿರುವುದಾದರೆ ಹೇಳುತ್ತೇನೆ:

“ಇದು ಆ ಕಾಡಾಡಿ ಜನರಲ್ಲಿ, ಹಿರಿಯನೊಬ್ಬನ ಸಮಾಧಿ; ಅವನ ನನ್ನ ರೂಪಿದ ಸ್ಥಳ. ಇಲ್ಲೇ ಅಗೆಬಲ್ಲಿ ಅವನ ಎಲುಬಂಗಳು ಇನ್ನೂ ಸಿಗಬಹುದು. ಸತ್ತೆಮೇಲೆಯೂ ಅವನಿಗೆ ಮಳೆ ಬಿಸಿಲಿನ ಬಾಧೆಯಾಗ ದಂತೆ ಇಲ್ಲಿನ ಈ ಕಲ್ಲಿಗಳನ್ನು ನಟ್ಟರು. ಮುಂದೆ ಆ ಜನರು ಇಲ್ಲಿಂದ ಹೋಡಿ ಹೋದರು. ಸಾವು ಆದಲ್ಲಿಂದ ಬೀಡು ಕೀಳುವುದು. ಅವರ ಸ್ವಭಾವವಾಗಿತ್ತು.”

“ಮಾತ್ರೆಕುಡಿಯರಂತೆ.”

“ಅದು; ಹಾಗೆಯೇ ಈ ಮಂಟಪದ ನಡುವೆ ನನ್ನನ್ನು ಧಾಸಿದರು. ನಾನು ಆತನ ಪ್ರತಿನಿಧಿಯಂತೆ! ಆದರೆ ಆ ಜನರು ಇಲ್ಲಿನ ಆಗಾಗ ಬಂದು ನನಗೆ ಕಾಳು, ಕಾಯಿಗಳನ್ನು ಅರ್ಬಿಸಿ, ಗುರುಪೂಜೆ ಸಲಿಸಿ ಹೋಗುತ್ತಿದ್ದರು. ಮುಂದೊಂದು ದಿನ ನಾನು ಅವರ ಕುಲಕ್ಕೇನೆಯಾತ್ಮಸ್ಥಳವಾದೆ. ಇದು ತಲಾಂತರದ ಕಢೆ.

“ಅವರು ಬಂದು ಹೋಗುವಾಗಲೋಂದು ದಿನ— ಈ ಕಾಡಿನ ಬಲ್ಲೆಯಲ್ಲಿ, ವರ್ಷದ ಬಂದು ದಿನ— ಸೂರ್ಯನ ಬೆಳಗಿನ ಬೆಳಕು,

ಸಂಚೇಯ ಬೆಳಕು, ನಡುಹಗಲಿನ ಬೆಳಕು—ಸೊಗಸಾಗಿ ನನ್ನ ಮೇಲೆ ಬಿದ್ದುವು. ‘ವಿಷು’ ಕಾಲವದು. ಆ ವಿಚಿತ್ರವನ್ನು ಕಂಡ ಕಾಡಾಡಿ ಕುಲದವರು, ನನ್ನನನ್ನ ತಮ್ಮ ಕುಲ ಮಂದಿರವನ್ನಾಗಿ ವಾಡಿಕೊಂಡರು. ಒಂದೆರಡು ಸಾವಿರ ವರ್ಷ ಕಳೆಯಲು ಇದನ್ನು ‘ಸೂರ್ಯಮಂದಿರ’ ಹೇಂದೂ ಕರೆದರು. ಆಗಲೂ ಅರ್ಚಕರ ಬುಧಿ, ಭಕ್ತಿ, ಮಂಕುಗಳು ಇಂದಿನಂತೆಯೇ ಇದ್ದುವು.”

“ಆದರೆ ಈ ಲಿಂಗರಾವ ನಿನಗೆಂದು ಬಂದಿತು?”

“ನನ್ನನನ್ನ ಇಲ್ಲಿಂದ ಹೊತ್ತು ಬಯ್ಯಂದಿನಿಂದ.”

“ವಿಚಿತ್ರ ಅನುಭವ ಸಿನ್ನದು, ನೀನು ಏನು ಆಗಿಲ್ಲ-ಎನ್ನವುದೇ ಕರಿಣ. ಆದರೆ, ಎಲ್ಲ ಕಾಲಗಳಲ್ಲಿಯೂ ಪೂಜನೀಯನಾಗಿಯೇ ಇದ್ದೆ.”

“ನನ್ನ ನಾಡಿನ ಧರ್ಮ ನನಗಷ್ಟು ವಾಸವನ್ನು ಕೊಡಿಸಿತು. ಆದರೆಬರಿಯ ಬಂದೆರಡು ಬಾರಿ ವಾತ್ರ—ಇತರ ಅನುಭವಗಳೂ ನನಗೆ ಉಂಟಾಗಿದ್ದುವು.”

“ಅವೇನು?”

“ಒಮ್ಮೆ ಘಟ್ಟಿದ ಮೇರ್ಮಾನ ದೊರೆಗೂ ಕೆಳಗಣ ದೊರೆಗೂ ಉಗ್ರ ಕಾಳಗವಾಯಿತು. ಕಾಳಗದ ಕೊನೆಗೆ ಸಂಧಾನವಾಯಿತು. ಇಬ್ಬರೂ ಇಲ್ಲಿಯೇ ಬಂದು ಕಲೆತರು. ಕೊನೆಗೆ—ನನ್ನ ಗುಡಿಯನ್ನು ಅವರೊಳಗಣ ನಾಡಿನ ಗಡಿಯನ್ನಾಗಿ ಒಸ್ತಿಕೊಂಡರು. ನಾನು ಗಡಿಯಕಲ್ಲಾದೆ! ಅದರಿಂದೊಂದು ತೋಂಡರೆ ನನಗೆ ಬಂದಿತು. ಈ ದಾರಿಯಾಗಿ ಹೇರಿತ್ತಿನ ದಾರಿಯೆಂದು ಹೋಗುವಂತಾಯಿತು. ನನ್ನ ಮಾನೆಯನ್ನು ಆಗ ಸುಂಕದ ಮಾನೆಯನ್ನಾಗಿ ವಾಡಿಬಿಟ್ಟರು. ಈಗ ಜನರಾಗಿ ನನಗೆ ಸುಂಕ ಕೊಡುತ್ತಿದ್ದರೆ, ಆಗ ನಾನಾಗಿ ಸುಂಕ ಕೇಳುವಂತೆ ಕಾಣಿಸಿತ್ತು.”

“ಎಷ್ಟು ಕಾಲ ಹೀಗೆ ಸುಂಕದ ಕಟ್ಟಿಯಾಗಿದ್ದೆ?”

“ಒಂದು ಸೂರು ವರ್ಷಕೂಡ ಇಲ್ಲ; ಮುಂದೆ ಈ ಎರಡು ರಾಜ್ಯಗಳೂ ಒಂದಾದವು. ನಾನು ದಾರಿಗರ ಮಜಲಿನ ಭತ್ತವಾದೆ. ಅದರಿಂದಲೇ ಒಂದು ದಿನ, ನಾನು ಸುಲಿಗೆಗಾರರ ತವರೂ ಆದೆ. ಅವರು ಇಲ್ಲಿನ ಮರೆ, ರಕ್ಷಣೆಯ ಸೌಕರ್ಯಗಳನ್ನು ಕಂಡು ಇಲ್ಲಿಯೇ ತಮ್ಮಿಂದಾರ ಮಾಡಿಕೊಂಡರು. ಎಷ್ಟೋ ಬಾರಿ, ಹಣ ಕೊಡದೆ ಹೋದ ಹಾದಿಕಾರರನ್ನು, ನನ್ನ ಮೈಲಿಗೆ ಬಿಗಿದು, ಶಾಟೆಯಿಂದ ಜರ್ಮನಿನ ಸುಲಿದುದುಂಟು.”

“ಅಯ್ಯೋ ಹಾವ!”

“ಹಾವ ಪ್ರಣಗಳಿಲ್ಲ ನನ್ನ ಪಾಲಿಗೆ ಒಂದೇ ಎನಿಸಿಬಿಟ್ಟಿದೆ. ಈ ಸ್ಥಳ, ಈ ಜನ್ಮ, ಇವೆಲ್ಲರಿಂದ ನಾನೀಗ ಒಂದು ನವೀನ ತೀವ್ರಾನಕ್ಕೆ ಬಂದಿದ್ದೇನೆ. ಆ ತೀವ್ರಾನಕ್ಕೆ ನಿನ್ನ ಒಪ್ಪುಗೆಯುಂಟೇ?”

“ಉನಡು?.....”

“ನನ್ನ ಕಲ್ಲಿನ ಬಾಳಿನಲ್ಲಿ ಕಂಡ ಸತ್ಯವೆಂದು ಅದನ್ನು ಹೇಳುತ್ತಿದ್ದೇನೆ— ನನಗೆ ನನ್ನ ಬಾಳ್ಳಿಯಾದುದು ಸುಲಿಗೆಗಾಗಿ ಆಯಂತೆಂದು ತೋರುತ್ತದೆ. ಅಲ್ಲಿದೆ ಎಲ್ಲ ಬಗೆಯ ಸುಲಿಗೆಗಳು ಒಂದೇ ಸಮನಾದುವು ಎನಿಸುತ್ತಿದೆ.”

“ರೂಪೆಲ್ಲ ಬಗೆಯ.....”

“ಭಯ ಭಕ್ತಿಗಳ ಸುಲಿಗೆ, ಅಜ್ಞಾನದ ಸುಲಿಗೆ, ಬಲವಂತದ ಸುಲಿಗೆ ಇವೆಲ್ಲ. ಹೀಗಾಗಿ ನನಗೆ ಇನ್ನೊಂದು ಸುಲಿಗೆನಾಡಲು ಮಾನವಾಗಿದೆ ನಿನ್ನಿಂದ.”

ನನ್ನಿಂದ ಸುಲಿಗೆಯೆನ್ನಲು ಭೀತಿಯಾಯಿತು. ಈ ತನಕ ಕತೆಯನ್ನು ಕೇಳಿಯೇ ನನಗೆ ಬೆದರಿಕೆಯಾಗಿತ್ತು. ಈಗಂತು ನಾನು ಬೆವಾಗಿಬಿಟ್ಟೇ.

“ಮತ್ತೇನಿಲ್ಲ, ಸಿಸ್ಕಿಂದ ಬಂದು ಕಾವ್ಯದ ಸುಲಿಗೆ ಮಾಡಬೇಕು ಎಂಬಾಸೆ ನನಗೆ”

ಆಗ ನಾನಾಗಿ ತವಕಿಸಿ ಹೇಳಿದೆ—“ನಾನು, ಸಿನ್ನ ವಿಚಾರವಾಗಿ ಗಢ್ಯವನ್ನಾದರೆ ಗೀಚ ಬಲ್ಲೆ, ಪದ್ಯ ಹೊಸೆಯುವ ಶಕ್ತಿ ನನಗಿಲ್ಲವಲ್ಲ” ಎಂದು.

“ಹೋಗು; ಈಗೇನೋ ತಿಳಿದಂತೆ ಬರೆ; ಮುಂದೆ ಕಲ್ಲಾದನನ್ನು ಸ್ವೀಕಾರಿಸುತ್ತಿರು. ಕನ್ನಡಬೆಂದು ವಿನ ನಿನ್ನನ್ನು ಸೇರಿ ಕಾವ್ಯದ ಗಬ್ಬಿ ವನ್ನು ಪ್ರೇರಿಸಿಯಾಳು.”

“ನೀನು ನನಗೆ ಉರಿಗೆಹೋಗುವ ದಾರಿ ತೋರಿಸಿದರೆ, ಉರನ್ನು ಸೇರಿ ಕವನ ಬರೆಯುವ ಪ್ರಯತ್ನವಾಡುತ್ತೇನೆ. ಅಂತು ಸಿನ್ನ ಚಾಳಿ ನಲ್ಲಿ ನನಗೆ ಅನುತ್ತಾವವಾಗಿದೆ; ನಿನಗಾಗಿ ಏನನ್ನಾದರೂ ಬರೆಯುವುದು ನಿಜ.”

ಇದಾದ ಮರುದಿನವೇ ನಾನು ಸಶರಿರಿಯಾಗಿ ಉಪಗೆ ಮರಳಿದೆನೆಂದೂ, ಹಾಗಿಲ್ಲವಾದರೆ ಈ ಲೇಖನವೇ ಸಿಸ್ಕಿಂದ ಬರುತ್ತಿರಲಿಲ್ಲ ವೆಂದೂ ನೀವು ತಿಳಿದರೆ ಸಾಕು.

— ಹೃಷಿ—

ಇನ್ನದೆದ ಬಾವುಟ್ಟ

ಜನರೀಂಡನೆ ಮಾತಾಡಿ ಮನಸ್ಸನ್ನೆಲ್ಲ ಕೆಡಿಸಿಕೊಂಡಬಳಿಕ, ತಿರುಗಿ ನ್ನೆಲಿಕಲ್ಲಿಗಳೆಂದನೆ ಮಾತನಾಡುವ ಆಸೆಯಾಗಿದೆ. ‘ಮನುಷ್ಯ ರೊಡನೆ ಮಾತಾಡುವುದಕ್ಕೂ ವಿಗಿಲಾದ ಸವಿ ಅದರಲ್ಲಿಂಟೇ’ ಎಂದು ಯಾರಾದರೂ ಕೇಳಿದರೆ ‘ಇಲ್ಲ’ ಎನ್ನಲಾರೆ. ಮನುಷ್ಯರ ಸವಿಮಾತುಗಳಲ್ಲಿ ಸವಿತನ ಹೆಚ್ಚು; ಸತ್ಯ ಕಡವೆ. ಆದರೆ ನಾನು ಈ ತನಕ ಮಾತನಾಡಿಸಿದ ದುಸ್ತುಬಿನಾ’, ದೀಪಸ್ತಂಭದಂತಹ ಒಡವೆಗಳು ಎಂದೂ ಸುಳಾಡಿದುಬಳ್ಳಿ.

ಬರು ವಷ್ಟಾಗಳ ಹಿಂದೆ, ನನೆಷ್ಟಂದು ನಾಡ ಭಿಕ್ಷಾಟಣೆಗಳಲ್ಲಿ ನನಗೆ ಇಂಥದೊಂದು ಸಂಸ್ಕೃತಿಯ ಹೆಚ್ಚುಲಿನೊಡನೆ ಮಾತನಾಡುವ ಅಭ್ಯಾಸಿಯಿತು. ಅಪೂರ್ವದ ಅನುಭವ, ಆಳವಾದ ಆತ್ಮವೃತ್ತ ಅದರದ್ದು. ಬಲ್ಲವರೆನ್ನ ಮಂತ್ರ ಅದರ ಮಾತಿನಲ್ಲಿ ‘ಒಂದು ಒಳಮಾತು, ಅದಲ್ಲಿನ್ನಂದು ರವಸ್ಯ, ರವಸ್ಯದಲ್ಲಿನ್ನಂದು ಮಮರ್, ಮಮರ್ದ ತಂತ್ರಂದು ಒಡತ್ತಾ, ಒಡಪಿನಲ್ಲಿನ್ನಂದು ಸಾಳಳ್ಳಾಡಿ—ಎಂಬಿತ್ಯಾದಿ’ ಇರುವಾತಿತ್ತು ಆ ವಿಷಯದ ಸರ್ವಜತೆ. ಆ ಒಡವೆಯ ಮಾತುಗಳನ್ನು ಕೇಳಿ, ಹಿನ್ನಡೆದ ಅದರ ಜೀವನು, ಹೋಗಲಿ, ಬಳಿಸಿ ಮಾತನಾಡದೆ ವಿಷಯಕ್ಕೇನೇ ಬರುತ್ತೇನೆ.

ನಾನೋ—ಅದೊಂದು ಕಾಲದಲ್ಲಿ, ಬಟ್ಟಿ ಇಳಿಸಿದಂಥ ಬ್ರಹ್ಮಚಾರಿಯಾಗಿದ್ದೆ. ಗಾಂಧಿಸನ್ಯಾಸ, ಬಾದಿನಿಸ್ಯಾಸ, ದೇಶಭಕ್ತಿಯ ಅಪಾರಧ್ಯಾಸ—ಇವುಗಳಿಃ ನನ್ನ ಪರ್ವತನಾಗಿದ್ದ ದಿನಗಳವು. ಗುಡ್ಡಗಳಲ್ಲಿ

ನನ್ನ ರಾಜ್ಯವಿತ್ತು, ಆಲದ ಮರದ ನೇರಳೆಲ್ಲಿ ನನ್ನ ಅರಮನೆಯಿತ್ತು. ಈ ಪರಿಸಿತಿಯಲ್ಲಿ— ಸಾಬಮರ್ತಿಯಿಂದ ಅಲೆದಾಡುತ್ತೆ ಬಂದು, ಉತ್ತರ: ಕನಾರಟಕದ ಒಂದು ಹಾಳು ನಗರದಲ್ಲಿ ಕಾಲಿಸಿಮದೂ, ಅಲ್ಲಿನ ಗವಿಯೊಂದನನ್ನು ಸೇರಿದುದೂ ಸೋಚಿಗದ ಸಂಗತಿಯಲ್ಲ. ಆ ದಿನ: ಬೆಳಗೆಲ್ಲ ತಿರುಗಾಡಿ ದಣಿದಿದ್ದೆ; ಆ ಹಾಳು ನಗರವನ್ನು ಸೋಡಿ ಮರು: ಗಿಂ; ಆಳವಾದ ಹಸಿವೆಯಾದ ಕಂಗಾಲಾಗಿದ್ದೆ. ಆಗ ನನ್ನ ಆವ್ಯಾಸಿದ್ವಾರ್ಮ (ಶುದ್ಧ ಕಣ್ಣಾಡಗಿತ್ತಿ), ನನ್ನನನ್ನು 'ಬಾ ಮಗುವೇ, ನನ್ನ ತೈಂದೆಯ ಮೇಲೆ ವಿಶಾಂತಿಹೇಳಿಗು'— ಎಂದಳು. ಅದೇ ಗವಿಯಲ್ಲಿ—ಕುಳಿತೇ: ಒರಗಿದೆ; ಸೆರಿಸಿಯುವ ಆಂತಿ.

ಎಚ್ಚುರವಾದಾಗ ಗವಿಯಲ್ಲಿ ಕತ್ತಲು ಕೆವಡತ್ತು. ಹೊರಗೆ ನರಿಗಳು ಉಳಿಡುತ್ತಿದ್ದುವು. ಹೊರಗೆ ಕತ್ತಲು ಯಾಕುವುತ್ತಿರಲಿಲ್ಲ. ತಿಳಿಯದ ದಾರಿ, ಯಾರಿಲ್ಲದ ಉರು! ಒಳಗೆ—ಕತ್ತಲನನ್ನು ಇದಿಸಲಾರದದೆ ಅಂಜಿ ಇರಿಯುತ್ತಿದ್ದ ವಿನಿ ವಿನಿ ದೀಪ. ಯಾರದೂ ಭಕ್ತಿಯು ಎಣ್ಣ ಯಾಗಿ, ಈ ಕಲ್ಲಿನೆಂದು ಯಣತೆಯಲ್ಲಿ ಉರಿಯುತ್ತಿತ್ತು. ನಾನು ಸಿದ್ದೆ ಮಾಡಿದ ವೇಳೆ, ಯಾರೋ ಬಂದು ಅದನ್ನು ಉರಿಸಿ ಯೋಗಿರಬೇಕು, ಎಚ್ಚುರವಾದಾಗ ಮಧ್ಯರಾತ್ರಿಯಾಗಿರಬುದುದು. ಆ ದೀಪದ ಬೆಳಕು ನನ್ನನನ್ನು ಕೆಳಕುವ ಹೊದಲೇನೆ, ಗವಿಯಲ್ಲಿನ ಬಾವಲಿಗಳ ನಾತ ಕುಟುಂಬತ್ತಿತ್ತು. ಅವ್ಯಾಕ್ಷೇನೆ ನಾನುಗಾಳಿಯೊಂದು ಸುಳಿದಾಡಿ, ಗವಿಯ ಮೂಲೆಯಲ್ಲಿ ಮಲಗಿದ್ದ ಭಂಗಿಯ ಚಿಲುಮೆಯ ಸ್ತೇತವನ್ನು ಹೊರತ್ತಿತ್ತು. ಆ ದೀಪದಿಂದ ಭಂಗಿಯ ನಾತಗಳಿಂದ ನಾಸಿದ್ದ ಗವಿಯು, ನನ್ನದಲ್ಲಿ ಎಂದು ತಿಳಿಯಿತು.

ನಾನು ದಣಿದು ಬಂದವನು, 'ಅಲ್ಲಿ ನಿದ್ದುವು' ಎಂದು ಯೋಚಿಸದೆ. ಮಲಗಿದ್ದೆ. ಈಗ ಎದ್ದು ಸೋಡುತ್ತೇನೆ— ಎದುರಿನ ಗವಿಯ ಗೋಡೆ.

ಯಲ್ಲಿ ಚಂದ್ರಕಾವಿಯ ಲೇಪನದಿಂದ ಕೆಂಪಡರಿದ ಆಂಜನೇಯನು—ನನಗೆ ವಿಮುಖನಾಗಿ ನಿಂತಿದ್ದು. ನನಗೆ ಗಾಬರಿಯಾಯಿತು. ‘ಈತ ನನ್ನ ಮುಖವನ್ನುನೋಡಿಸೆಂದು ಪಕೆ ತಿರುಗಬಿಟ್ಟಿರುವ? ನಾನೇನು ಅವರಾಧ ವಾಡಿದ್ದೇನೇ’—ಎಂದು ದಿಕ್ಕು ತೋಚಿದಾದೆ. ‘ಎಲ್ಲಿರುವೆ ತಂಡ ಬಾರೋ’—ಎಂದು ವಿನಯವಾಗಿ ಅವನನ್ನೇ ಹೇಣಿದೆ. ಆದರೆ ನನ್ನಲ್ಲಿ ಅವನಿಗೆ ಕರುಣೆಬಾರದಾಯಿತು.

ಆಕಳಿಸುತ್ತ ಕುಳಿತೆ; ನನ್ನ ದಿವ್ಯ ಎಚ್ಚುರದಲ್ಲಿ ಇನ್ನೊಂದು ಅಂಥ ಕಾರದ ಅನುಭವವಾಯಿತು. ಕತ್ತಲಲ್ಲಿ—ನನ್ನ ಪಸಿವೆ ಹಿಂಗಸುವ ದಾರಿಯೂ ಇಲ್ಲ. ಅದೇ ಪಸಿವಿಸಿಂದ ಸಿದ್ದೆಯು ಎರಡನೆಯು ಮುದ್ರಣಕ್ಕೂ ಅವಕಾಶವಿಲ್ಲ.....ಹೀಗಾಗಿ ಸಿರುದ್ದೆಲ್ಲಿಗಿರುವಾಗಿ, ಆಂಜನೇಯನ ಪೆನಿಗದ ಕಡೆಗೆ ಕಣ್ಣಿ ಯಿಟ್ಟುಕಿಸುತ್ತ ಕುಳಿತೆ. ಆಗ ಆ ಗವಿಯಿಂದ ತುಂಬಿದ, ಭಂಗಿಯ ಮೊಗೆಯಾಂದಲೇ ನನಗೆ ಭಾವಸವವಾಧಿಯಾಗಿರ ಬೇಕು. ಆ ರಸನಿಮಿಷದಲ್ಲಿ ಕಣ್ಣಿ ತೆರೆದು ಸೋಡಿದೆ. ಯಾರೋ ಕರೆದಂತೆ ಕೇಳಿಸಿತು. ಕರೆದುದು, ಯಾವುದೊಂದು ಸ್ವಾಮಿಯ ಬಳಿ ಒಂದು ಕೋಲಿನ ಸಂಪುತ್ತನವಾಡಿ ನಿಂತಿದ್ದ ಅರಿವೆಯ ಪತ್ರಾಕೆ. ಅದು ನೇರಾಗಿ ನನ್ನೊಡನೆ ನಿಂತು ಕಣ್ಣದಮ್ಮನ ಕಂದನೇ’ ಎಂದು ಕೇಳಿಯೂ ಬಿಟ್ಟಿತು. ಈಗನಂತೆ ನಾನು ಇಬ್ಬಟ್ಟಿ (Double-distilled) ಸಾಹಿತ್ಯವಾಗಿರ ಲಿಲ್ಲ. ಆದುದರಿಂದ ಆ ಮಾತಿನ ಅಫ್ರನನಗಾಗದೆ—‘ನನು’ ಎಂದು ಕೇಳಿದೆ.

“ಅಲ್ಲ-ಹುಡುಗನಾಗಿ ಕಾಣುತ್ತೇ. ನಿಂತು ನಿದ್ದೆಯ ವೇಳೆ ನನ್ನನ್ನ ತುಂಬಿದ ಎಂಬುದರ ಜ್ಞಾನವಿದೆಯೇ? ಆ ಆಂಜನೇಯ ಸ್ವಾಮಿಯು. ನಿನ್ನೊಂದ ಮುಖವನ್ನು ತಿರುಗಿಸಿ ನಿಂತುದೇಕೆಂದು ತಿಳಿಯುವೆ?”

* “ಯಾರು—ಆ ಆಂಜನೇಯನೇ?”

“ಅಯಾದು. ತಿಳಿಯದೇ ಏತಕ್ಕೆಂದು?”

“ಇಲ್ಲ”

“ಸೀನು ನನ್ನನ್ನು ತಿಳಿದೂ ಅವವಾನಿಸಿದರ್ದೀರು. ಅವನ ಸಂಕೇತಪ್ಪ ನಾನು. ಅವನು ಹೇಸರಂತೆ ವೊದಲ ಕನ್ನಡಗನಲ್ಲಿವೇ?”

“ಅಂದರೆ?”

“ಇದು ಯಾವ ನಾಡು ಎಂದು ನಿನಗೆ ತಿಳಿಯದೇ?”

“ಹಾಗೆ”

“ಅದೇ ಕಿಷ್ಟಿಂಥೆ. ಕನ್ನಡನಾಡು.”

“ನನ್ನ ಮನೆವಾಕು ಕನ್ನಡ — ನನ್ನದು ಡಕ್ಟಿಣಕನ್ನಡ. ಈ ತನಕ ನನ್ನದೇ ತಾಜಾ ಕನ್ನಡ ಎಂದು ತಿಳಿದಿದ್ದೆ. ಇದೂ ಕನ್ನಡವೇ? ಈತನು — ಮಾರುತಿರಾಯಾನೂ ನಮ್ಮ ಕನ್ನಡದ ಕುಲದವನು ಎನ್ನುತ್ತೀರೂ?”

“ಯಾಕೋ ನೀನು ನಾಗ್ರಿಕನಾಗಿ ಕಾಗೆಸುವೆಯಲ್ಲಿ?”

“ನಾನು ನಾಗ್ರಿಕನಲ್ಲ. ಪ್ರತಿಸಂಜೀಯು ರಾಮಭಜನೆ ಮಾಡುತ್ತೀದ್ದೇನೆ. ಸಾಮರ್ಥ್ಯ ಆಶ್ಚರ್ಯದ ಯಾಡುಗಳಿಲ್ಲವೂ ನನ್ನ ಬಾಯಿಗೆ ಬರುತ್ತಿದೆ. ಆಶ್ಚರ್ಯ ಭಜನಾವಳಿಯ ಪ್ರತಿ ನನ್ನ ಕಸೆಯಲ್ಲೇ ಇದೆ.

“ಯಾಗಿದ್ದರೆ ನೀನು ಆಗ್ರಿಕ. ನಿನೆನ್ನಡನೆ ಮಾತನಾಡಬಾರುದು. ನನ್ನದೊಂದು ಬಯಕೆಯದೆ; ಅಭಿಲಾಷೆಯದೆ. ನಿಜವಾದ ಕನ್ನಡದ ಕಂದ ನೀನಾದರೆ ಅದನ್ನು ನೆರವೇರಿಸಿ ಕೊಡುವೆಯಂತೆ.”

ಒಪ್ಪಿಗೆ ಕೊಡಲು ಮನವಿಲ್ಲದ ನಾನು, ಮಾತು ತಿರುಗಿಸಿದೆ. “ನಿನಗೂ ಅಭಿಲಾಷೆಯೇ? ನೀನಷ್ಟು ಅಭಿಲಾಷಿಯಾದರೆ, ಈ ಗವಿಯಲ್ಲಿ ಚಾವಲಿಗಳ ನಾತದಲ್ಲಿ, ಭಂಗಿಯ ಗುಂಗಿನಲ್ಲಿ ಇರುತ್ತಿದ್ದೆಯಾ? ಇದು ಸ್ಥಿತಪ್ರಜ್ಞರ ನಾಡು. ‘ಎಂಬೀತನ್’ ಎನ್ನತ್ತಾರಲ್ಲ, ಅದು ಉಳ್ಳವರು ಇರುವ ಸ್ಥಳವೇ?”

“ಇಲ್ಲಿದ್ದ ಅಭಿಲಾಷೆ ತೊಡಬಾರದೇನು?”

“ನಿನೋ! ನಿನ್ನ ಅಭಿಲಾಷೆ ಏನೆಂದಾದರೂ ಹೇಳು.”

“ನೀನದನ್ನು ನೆರವೇರಿಸಿ ಕೊಡುತ್ತೀರೂ?”

“ಮುಂದಾಗಿ ನಾನು ಮಾತು ಕೊಡುವುದು ಸರಿಯಿಲ್ಲ, ಅದನ್ನು ನೀನು ಪಡೆಯುವುದೂ ಸಮಾನಲ್ಲ. ನೀನು ಏನೆಂದು ಹೇಳು— ನಾನು ಕೇಳುತ್ತೀನೇ.”

ಆಗ ಆ ಅರಿವೆಕೋಲಿಗೆ ದುಃಖವಾಯಿತು. ತನ್ನ ಪೂರ್ವಜನ್ಮದ ಬಾಳನ್ನು ನೆನಸಿ ದುಃಖಬಂದು “ಹೋಗಲಿ—ನಿನಗೆ ನನ್ನ ವ್ಯಧೆಯನ್ನು ಕೇಳುವಷ್ಟು ತಾಳೈಯಾದರೂ ಇಡೆಯಿಲ್ಲ. ನೀನು ಇಷ್ಟು ಕೆಲಸವನಾಾ ದರೂ ಮಾಡು; ನನ್ನನ್ನು ನಾಳೆದಿನ ಇಲ್ಲಿಂದ ಒಯ್ದು, ಜನಸಂದರ್ಭಿಯಿ ರುವ ಯಾವ ಕಷ್ಟದದ ಬೀರಿಯಲ್ಲಾದರೂ ಬಿಡು.”

“ಅಷ್ಟನ್ನು ಮಾಡಬಲ್ಲೇ” ಎಂದು ಭರವಸೆಯಿತ್ತೇ. ನಿದ್ರೆ ಹೇಗೂ ಬರುವಂತಿಲ್ಲ. ಬರಿದೆ ಕುಳಿತಿರಲು, ಇದ್ದ ಒಂಪನ್ನೂ ಆರಿಹೋಗಿ, ಕತ್ತಲು ತುಂಬಿ, ಎದೆಯಲ್ಲಿ ಭೀತಿ ನಟಿತ್ತು. ಮಾತು ಕೇಳುತ್ತೇ ಮನಸ್ಸು ಮೈಮು ರೀತೆರೀ, ನನಗೆ ಅದೇ ಒಂದು ಲಾಭ ಎಸಿಸಿತು. ಹಾಗಾಗಿ ಅದರ ಕತೆ ಯನ್ನು ಕೇಳಲು ಆತುರನಾಗಿ “ನೀನಾರು?” ಎಂದೆ.

“ಬಾಪುಟ.”

ನನಗೆ ಅದು ‘ಬಾ—ಉತ’ ಎಂದು ಕೇಳಿಸಿತು. ಮರಾಷ್ಟ್ರದೇಶದಲ್ಲಿ ಸಂಚರಿಸಿ ಬಂದುದರ ಫಲವಿರಬೇಕು. ಹಾಗಾಗಿ “ಯಾರುಸಿನ್ನನ್ನು ಏಳೆಂದರು?” ಎಂದು ಕೇಳಿದೆ.

“ಬಾಪುಟ—ಎಂದರೆ ತಿಳಿಯದೆ? ಅದು ಶುದ್ಧ ಕಷ್ಟದವಲ್ಲಿವೇ! ಪತಾಕೆ, ವರ್ಷಾವಿಗೆ, ಕುಡಿ, ಧ್ವಜ—ಎಂಬೆಳ್ಳಿವೂ ನಾನೇ.”

ನನಗಾಗ ಮಹಾಭಾರತದ ಕಣಿಧ್ವಜನ ನೆನಪಾಯಿತು. ಆದುದ

ರಿಂದ ಅನುಮಾನಗೊಂಡು, ಆಂಜನೇಯನಿಗೆ ಕೈತೋರಿಸಿ “ನಿನಗೂ ಅವನಿಗೂ ಸಂಬಂಧವೇ?” ಎಂದು ಕೇಳಿದೆ.

ಅದು ಒಮ್ಮೆಗೇ ರೇಗಿ “ನೀನೇ ಮಾತನಾಡು, ನಾನೇ ಸುಮ್ಮನಿ ರುತ್ತೇನೆ” ಎಂದಿತು.

“ಕ್ವಾಮಿಸಪ್ಪ. ನಾನು ಗಾಂಧಿ ಲೆಕ್ಕರು ಮಾಡಿ, ದೇಶ ಅಲೆದವ. ಸುತ್ತಲಿನ ಪ್ರಪಂಚವೇ ನನ್ನ ಲೆಕ್ಕರು ಕೇಳಲು ಹುಟ್ಟಿರಬೇಕು ಎಂದು. ತಿಳಿದವ. ಆ ಬಾಯಿ ಚಪಲದಿಂದ ಮಾತನಾಡಿದೆ. ನೀನು ಹಳೆಯ ಕಾಲದವ; ನನಗಿಂತ ಹೆಚ್ಚಾಗಿ ತಿಳಿದವನಿರಬೇಕು. ಹಳೆಯ ಕಾಲದ ರಾಟೆ, ಹೊಸ ಕಾಲದ ಗರಣಿಗಿಂತ ಶ್ರೀಷ್ಟವೆಂದು ಗಾಂಧಿಯವರೆನ್ನ ವಂತೆ, ನಿನ್ನ ಹಳೆಯ ಕಾಲದ ಮಾತು ಶ್ರೀಷ್ಟವಿರಬಹುದು” ಎಂದೆ.

ನಾನು ಭಟ್ಟಂಗಿಯಾಗಲು ಅದು ತ್ಯಾಗೋಂಡಿತು.

“ನಾನು ಅರಸರ ಕರದಲ್ಲಿ ನಲಿದವ!”

ನಾನು ಹೂಡಿ.

“ನಂಬಲಾರೆಯಾ?”

“ಬರಿದೆ, ಕೇಳುವುದಷ್ಟೆ ನನ್ನ ಕೆಲಸ!”

“ಉತ್ತರ ದೇಶದ ಕ್ಷುತ್ರಿಯನೊಬ್ಬನು ನನ್ನನ್ನು ಜನ್ಮಕ್ಕೆ ತಂದನು. ನನಗೆ ಬಣ್ಣ ಸವರಿ ಅರಸಿನ ಮಾಡಿ, ಚಿನ್ನದ ಕೋಲಿಗೆ ಸಿಕ್ಕಿಸಿ, ಮೇಲಕ್ಕೆ ಹಾರಿಸಿದನು. ಅರಮನೆಯ ಮೇಲೆ ನಾನು ಆಳಿದೆ, ಬಾಳಿದೆ.”

“ಎಷ್ಟು ವಷಟ್ಕಾಗಳ ಕಾಲಿ?”

“ಮರುಳೆ-ತಲಾಂತರಗಳ ಕಡೆ ನನ್ನದು. ಆ ಅರಸನ ಕುಲದವರೀಲ್ಲರೂ ನನ್ನನ್ನು ಹೇಳಿ, ಮೇರಿದರು. ನನ್ನನ್ನು ಹಿಡಿದೇ, ಶೂದ್ರನಾದ ಅವನು ಕ್ಷುತ್ರಿಯನೆಸಿಸಿಕೊಂಡನು. ಅವನ ವಂಶ ಪರಂಪರೆಯವರು ನನಗಾಗಿ ಕಾದಾಡಿದವರು.”

“ಮುಂದಕ್ಕೆ?”

“ಅವನ ವಂಶಜನೊಬ್ಬ ನನ್ನಲ್ಲಿ ಭಕ್ತಿಯಲ್ಲಿದಾದನು. ಅದರಿಂದ ಯವನರ ಕೈಯಲ್ಲಿ ಸೋಲನ್ನುಂಡನು. ಆದರೆ ಅವನ ಕುಲದವರು. ನನ್ನನ್ನ ಅಡಗಿಸಿ ಬಯ್ದು, ಅರಣ್ಯಗಳಲ್ಲಿ ಪೂಜೆ ವಾಡಿದರು.”

“ಅನಂತರ?”

“ಆದರೆ ಅವರ ಭಕ್ತಿಯ ಆಳ ಸಾಗಲಿಲ್ಲ. ನನ್ನನ್ನ ಎತ್ತಿ ಮೇರೆ ಸುವ ತ್ರಾಣ ಅವರಿಗೆ ಬರಲೇ ಇಲ್ಲ. ನನಗೆ ಬಹುಕಾಲ ಕಾಡೇ ಗತಿ ಯಾಯಿತು. ಆದರೊಂದು ದಿನ ಒಬ್ಬ ಸನ್ಯಾಸಿಯ ಕರಕ್ಕೆ ಬಿದ್ದೆ. ಅವನು ನನ್ನನ್ನ ಹಿಡಿದುಕೊಂಡು ಸಂಚರಿಸಿದನು. ಅವನ ಬಟ್ಟೆಯ ಬಣ್ಣ ನನಗೂ ಬಂದಿತು. ಅದರಿಂದ ನನಗೆ ಮೊದಲಿಗೂ ವಿಶಾರಿದ ಕೇರಿಗೆ ಬಂದಿತು.

“ನನ್ನಿಂದ ಅವನಿಗೆ, ಅರಣ್ಯಗೂ ವಿಶಾರಿದ ಮನ್ಸಳನೆ ದೊರೆಯಿತು ಹೀಂದೆ ಸಾವಿರಾರು ಜನರು ನನಗಾಗಿ ರಕ್ತ ಸುರಿದರೆ, ಈಗ ಅಕ್ಕಾಂತರ ಜನರು ನನ್ನ ಮುಂದೆ ಮನೆದು ಭಕ್ತಿ ತೋರಿದರು. ನನಗಾಗಿ ಬೃಹತ್ತಿಂ ಸಂತಪ್ರಣಳಿಗಳಾದುವು; ಗುಡಿಗೋಽಸ್ತರಗಳಿಂದ್ದುವು. ಆ ಸಾಧುವಿನ ಪರಂಪರೆಯವರು ಬಹುಕಾಲ ನನ್ನನ್ನ ನಂಬಿದರು. ಅವರಲ್ಲಿರೂ ವಿರಾಗದ ಜತಿಗೆ ರಾಜಭೋಗಕ್ಕೂ ಭಾಗಿಗಳಾಗಿ ಸುಖಿಸಿದರು.”

“ಹಾಗಿದ್ದರೆ ಇಲ್ಲಿಗೇಕೆ ಬಂದೆ?”

“ನಾನೇ ಬಂದುದ್ದಾ. ವಿಧಿಯು ನನ್ನನ್ನಲ್ಲಿಗೆ ತಂದಿತು. ಕೊನೆಗೆ. ಆ ಸಾಧುವಿನ ಪರಂಪರೆಯವನೊಬ್ಬನು ನನ್ನನ್ನ ಗತಿಗೇಡಿಯಾಗಿ ವಾಡಿದನು. ತಾನು ಕಾವಿರುಂಟ್ರೀ ಸಂಸಾರಸುಖವನ್ನು ಪಡೆಯುಬಿ. ಹುದಾಗಿದ್ದರೂ, ಒಬ್ಬ ತರುಣೀಯ ಮೋಹಕ್ಕೆ ಬಿದ್ದು ನನ್ನನ್ನ ಎಸೆದು, ಬಿಟ್ಟು ತಾನು ಮಾಯವಾದನು.”

“ಮುಂದೆ ಅವನ ಮರತ?”

“ಅರಮನಸೆಗಳು ಮುರಿದಂತೆ ಆ ದಿನ ಗುರುಮಾತ್ರವೂ ಮುರಿಯಿತು. ನಾನು ಹಾದಿಬೀದಿಗಳಲ್ಲಿ ಮಣ್ಣ ಮುಕ್ಕುತ್ತ ನರಳುವಂತಾಯಿತು.”

“ಇಲ್ಲಿಗೆ ಹೇಗೆ ಬಂದೆ?”

ಇಲ್ಲಿಗೆ ಬರುವುದಕ್ಕೇನೆ ತತ್ವವಾನಗಳು ಹಿಡಿದುವು. ದನ ಕಾಯುವ ಹುಡುಗರು ನನ್ನನ್ನು ಅಲ್ಲಲ್ಲಿ ಹಾರಿಸಿದರು. ನನ್ನನ್ನು ಹಿಡಿದು ಆಡಿದರು, ನಕ್ಕರು, ಆಟ ಮುಗಿಸಿ ಬಿಟ್ಟು ಹೊಡರು.

“ಈರಬಹುದು. ಅದು ಮನುಷ್ಯ ಸ್ವಭಾವ. ಮಕ್ಕಳು-- ಅವರಿಗೆ ಆಟದ ಬಳಿಕ ಆಟದ ಒಡವೆಯ ನೆನಪು ಬಂದಿತೇ?” ಹಿಂದೆ ನಿನ್ನನ್ನು ಹಿಡಿದವರೂ ಅಂತಹ ಹಿರಿಯ ಕೂಸುಗಳೇ!”

“ಆ ಸಾಧುಗಳು!”

“ಎಲ್ಲರೂ! ಅವರು ತಮಗಾಗಿ ನಿನ್ನನ್ನು ಹಿಡಿದರು...”

“ನಾನದನ್ನು ನಂಬಲಾರೆ. ಕೇವಲ ನೆನಗಾಗಿಯೇ ನನ್ನನ್ನು ಜನರು ಹಿಡಿದಾರು ಎಂಬ ಭರವಸೆ ನನ್ನದೇ.”

“ಸರಿಯೆ, ನನಗೇನು! ಈಗ ನಿನ್ನಲ್ಲಿ ವಳದಿ, ಹಸುದು, ಬಿಳಿಯ ಬಣ್ಣಗಳಿಂದ ದ್ವಾರಾ ದಾದರೂ ನಾನು ನಿನ್ನನ್ನೆತ್ತಿ ಹಿಡಿಯುತ್ತಿದ್ದೆ. ದೇಶಭಕ್ತಿ ನಾಗಿ ಕೆಲವು ಫಂಟಿಗಳ ಕಾಲವಾದರೂ ಉದ್ದರಿಸುತ್ತಿದ್ದೆ. ಕೊನೆಗೆ ನನ್ನ ಉಪನ್ಯಾಸಗಳ ಕಾಲದಲ್ಲಾದರೂ ತಬ್ಬಿ ಹಿಡಿಯುತ್ತಿದ್ದೆ.”

“ನಿನ್ನ ಪರಿಹಾಸ್ಯ ಸಾಕು.”

“ಹೋಗಲಿ, ನಿನ್ನ ಕತೆ ಹೇಳಿ.”

“ಮುಂದೆ, ಉರೂರು ಅಲೆಯುವ ಕೊರವಂಜಿಯೊಬ್ಬನ ಕ್ಯಾಗೆ ನಾನು ದೊರಕಿದೆ. ಅಂದಿನಿಂದ ಅವನ ಕಣಿಗಳೆಲ್ಲವೂ ಸತ್ಯವಾದುದನ್ನು

ಕಂಡು, ಅವನು ನನ್ನನನ್ನ ನಂಬಿ ತಾನು ಹೋದಲ್ಲಿಗೆ ನನ್ನನನ್ನ ಒಯ್ಯಿ ತೊಡಗಿದನು. ಆದರೇನು? ಹೋದಲ್ಲಿ—ತನ್ನ ಗೂಡಾರದ ಬಳಿ ನಡುತ್ತಿದ್ದು. ಆದರ ಒಂದು ಕಡೆ ಅವನ ಕರಿಯ ಬೇಟೆಸಾಯಿ, ಇನ್ನೊಂದು ಕಡೆ ಒಡ ಸಾಸು! ಆಗ ನನಗಾದ ವ್ಯಾಢ ಅಷ್ಟುಷ್ಟುಲ್ಲಿ. ಆರಮನೆ ಗುರುಮನಸೆಗಳಲ್ಲಿ ಮೆರೆದ ನನಗೆ ಈ ಕೊರವಂಚಿಯ ಗೂಡಾರ ಕಾಯುವ ಗತಿ ಬಂದಿತೇ ಎಂದೆನಿಸಿತು.”

“ಎನು ಅಂದಿನ ವಳು!—ಎನು ಇಂದಿನ ಬೀಳು!”

“ಅಹುದು. ಅದರಿಂದ ಸೊಂದು ಹಗಲೂ ಇರುಳೂ ಅತ್ಯುನು. ಮಳೆಯಲ್ಲಿ ನಡೆದೆನು. ಬಿಸಿಲಲ್ಲಿ ಬಣಿಗಿದೆನು. ಆದರೆ ಕೊರವಂಚಿಗೆ ನನ್ನಲ್ಲಿ ಗೌರವ ಬರಲಾರದು. ನನ್ನ ಬಲ ತನಿಗಿದೆಯೇಂಬ ಹೆಮ್ಮೆಮಾತ್ರ. ಅದರಿಂದ ಆತನು ಒಂದು ದಿನ ಮಿತಿವಾರಿದ ಧೈಯರ್ಥಿಂದ ಕಳವನ್ನು ವಾಡಿ ಸಿಕ್ಕಬಿಡ್ಡುನು. ಅವನ ಬೆಂಜು ಹಿಂದೆ ಸಾನು ಹೊರಡುವ ದಿನ ಬಂದಿತೇ— ಎಂದೆನಿಸಿತು.”

“ಪ್ರಾಸ ಸರಿಯಾಯಿತು.”

“ಎನು ಪ್ರಾಸ.....?”

“ಅರಮನೆ, ಗುರುಮನೆ, ಕೊಸೆಗೆ ಸೆರೆಮನೆ!”

“ಅವನನ್ನ ಹಿಡಿದ ಪ್ರೋಲೀಸರು ಚೆನ್ನಾಗಿ ಗದರಿಸಿದುದರಿಂದ ನನ್ನನನ್ನ ರೇಗಿ ಎಸೆದನು. ತಾನಂತು ಸೆರೆಮನೆಗೇ ತೆರಳಿದನು. ತಿರುಗಬೀದಿ, ಹಾದಿಗಳಲ್ಲಿ ತೊಳಳಲುವ ಪರಿ ನನಗೆ ಬಂದಿತು. ಕೊಸೆಗೊಂದು ದಿನ ಯಾವನೋಬಬ್ಬ ಭಂಗಿಮುಕ್ಕೆ ಬೃಂಗಿಯ ನನ್ನನನ್ನ ಉಂಟಿಸಿ ಇಲ್ಲಿಗೆ ತಂದನು. ಆದರೆ ತನ್ನ ಭಂಗಿಯ ಗುಂಗಿನಲ್ಲಿ ನನ್ನನನ್ನ ಎತ್ತುವುದೂ ಉಂಟು; ಬೀಳಿಸುವುದೂ ಉಂಟು. ಇಲ್ಲಿಗೆ ಬಂದಂದಿಸಿಂದ— ಈ ನಾಡು ನನ್ನದೆಂದು ನನಗೆನಿಸಿದೆ. ಹಂಪೆಯ ಈ ಗುಹೆಗೆ ಬಂದಿ

ರುವ ನನಗೇ, ಕನ್ನಡವೇ ನನ್ನ ನಾಡು ಎನಿಸಿಬಿಟ್ಟಿದೆ.”

“ಹಿಂದೆ ಉತ್ತರ ಹಿಂದುಸ್ಥಾನದಲ್ಲಿದೆ—ಎಂದೆಯಿಲ್ಲ.”

“ಆಗ ಅದೂ ಕನ್ನಡ ನಾಡಾಗಿತ್ತು.”

“ಎಷ್ಟು ಕಾಲದ ಹಿಂದೆ?”

“ಸಾವಿರಾರು ವರ್ಷಗಳ ಹಿಂದೆ.”

“ಆಗ ಕನ್ನಡವಿದ್ದಿತ್ತೇ?”

“ಆ ಅಂಜನೇಯನನ್ನು ಕೇಳು—‘ನೀನು ಕನ್ನಡಿಗನಲ್ಲವೇ’ ಎಂದು. ಅವನ ಮೊದಲ ಕಣ್ಣ — ನುಡಿಯೇ, ಕನ್ನಡಿಯಾಗಿ ಕನ್ನಡ ವಾಯಿತು!”

ನನಗೆ ಇತಿಹಾಸ, ಭಾಷಾ ಶಾಸ್ತ್ರಗಳೆರಡರ ಆನುಭವವೂ ಸಾಲ ದಿತ್ತು. ಆದುದರಿಂದ ಅಭಿಮಾನ ಉಂಟಾಗಲಿಲ್ಲ. ಈಗಾದರೆ, ನಮ್ಮ ಶಿರಿಯರು, ಈಜಿಪ್ರೀನ ಅಕ್ಷರಿನನೂ; ಯಾದವಕೃಷ್ಣನೂ, ಕನ್ನಡಕ್ಕೂ ಪೂರ್ವದ ಕನ್ನಡಿಗರೆಂದು ಹೇಳುವುದನ್ನು ಕೇಳಿ ಅಭಿಮಾನ ತಾಳುತ್ತ ದ್ವೇಸೋ ಪನೋ. ನನ್ನ ಆಗಿನ ದಿನಗಳಲ್ಲಿ ನನ್ನಲ್ಲಿ ಕೇವಲ ರಾಷ್ಟ್ರಭಕ್ತಿ, ಹಿಂದೀ ರುಚ್ಯು, ತಕಲ ನೆಚ್ಚುಗಳೇ ತುಂಬಿಕೊಂಡಿದ್ದು ದರಿಂದ, ಈ ಶೋಧನೆಯು ಅಷ್ಟೇಂದು ಅಚ್ಚರಿಯನ್ನು ದುಟ್ಟಿಸಲಿಲ್ಲ.

ಅದು ಮಾತನ್ನು ಮುಂದುವರಿಸಿತು. “ನೀನು ನನಗಾಗಿ ಕನ್ನಡ ಸಾಹಿತ್ಯಾಗುವಿಯಾ? ಅದೇನು ಅಷ್ಟೇಂದು ಕನ್ನಡ ಕೆಲಸವಾಗಿಲ್ಲ. ನಿನ್ನಲ್ಲಿರುವ ಹೆಚ್ಚುದ ಕೆಚ್ಚುನ್ನು, ಹುಚ್ಚುಗಿ ಹರಿಸಿ, ಅದನ್ನು ಅಚ್ಚಿಗೆ ಕೊಟ್ಟರಾಯಿತು. ನೀನು ಕೊಡುವ ಲೆಕ್ಕರನ್ನು ಬರೆದು ಅಚ್ಚಿಸಿದರೂ ಆಯಿತು.”

ತುಸು ಸಮಯದ ಮೊದಲು ನಾನು ಭಯಂಕರ ಹತ್ತೇಡಾರಿ ಕೆತ್ತೆ ಯೋಂದನ್ನು ಬರೆದು ಅಚ್ಚಿಗಾರನ ಖಣಕ್ಕೆ ಬಿದ್ದ ನೆನಪಾಯಿತು.

ಅಲ್ಲದೆ ಬರೆದರೆ ಓದುವವರಿಗಂತೆ, ಕಿರುಚಿದರೆ ಕೇಳುವವರ ಸಂಖ್ಯೆ ಹೆಚ್ಚಿಂಬುದರಿಂದ “ಅಚ್ಚಿನ ಸಾಹಿತ್ಯ ನನಗೆ ಬೇಡ” ಎಂದೆ.“ಸಫ್ಟ್‌ವಂತು ನಾನು ಬಿದ್ದ ಭಾರತಾಂಬೆಯನ್ನು ಎತ್ತಬೇಕೆಂಬುವವನು. ಈ ತಕಲಿ ಯನ್ನು ತಿರುಗಿಸಿಯೇ ಬೃಟಿನನ್ನು ಬಿರುಗಾಳಿಗೆ ಗುರಿಮಾಡುವವನು” ಎಂದೆ.

“ಮರುಳೇ, ನಾನು ಅನುಭವಿಕ. ರಾಜಕೀಯವನ್ನಾ ಕಂಡವ, ಮತ ಅಲಿತವ. ಆದುದರಿಂದಲೇ ನಿನು ಸಾಹಿತ್ಯಾಗು ಎಂದೆನು. ಕನ್ನಡ ದೇವಿಗೊಂದು ಗುಡಿಕಟ್ಟಿ, ನನ್ನನ್ನದರ ಕುಡಿಯ ಮೇಲಿರಿಸು.”

“ನನಗೇನೇ ಗುಡಿಯಿಲ್ಲ, ಗೂಡಾರವಿಲ್ಲ, ನಿನಗೇಕೆ ಗುಟಿಕಟ್ಟು ತೇಣೇನೇ? ಬಂತು ನುಡಿಗೇಕೆ ಗುಡಿ ಕಟ್ಟುವೇ?”

“ಕೇವಲ ಪರೋಪಕಾರಕ್ಕಾಗಿಯಾದರೂ ಹಾಗೆ ಮಾಡಲಾರೆಯಾ?”

“ನನಗೆ ವೆಚ್ಚುವಾಗದ ಉಪಕಾರ ಎಷ್ಟನ್ನಾ ಮಾಡುವೇ.”

“ಮರುಳೇ— ವೆಚ್ಚುಕ್ಕೆ ಹಿಂದಾಗಬೇಡ! ನನ್ನನ್ನು ಎತ್ತಿ ಹಿಡಿದರೆ ನಿನಗೆ ಕೀರ್ತಿ ಬಂದಿತು, ಮನ್ನಣಿ ಸಂದಿತು.”

“ಇಗೋರೆ ನಾನು ದೇ. ಭ. ನನಗೆ ನಿನ್ನ ‘ನರೋ ಪೇಟ್ಯಿಯಾಟಿ ಸಮಾ’ ಸಲ್ಲಿದು.”

“ಹೋಗಲಿ, ನನ್ನನ್ನು ಈ ಭಂಗಿಮುಕ್ಕನ ಗವಿಯಿಂದಲಾದರೂ ತಪ್ಪಿಸು.”

“ಯಾವ ಅಭಿಲಾಷೆಗೆಂದು ಇಲ್ಲಿಂದ ಹೋರಕ್ಕೆ ಹೋರಡುತ್ತೀರ್ಯಾ?”

“ಬಾಳುವ ಆಸೆಗಾಗಿ.ಹಿಂದೆ ಮೇರಿದಂತೆ ಆಳಮೇರಿಯಬೇಕೆಂದು. ಇಲ್ಲೇ ನಿಂತು ವಿದ್ಯಾರಣ್ಯಾರು ಕನ್ನಡ ರಾಜ್ಯ ಕಟ್ಟಿದರಿಂದ. ಅಂಥವರಾ

ದರೂ ನನ್ನನ್ನ ನಂಬಿದರೆ ನನ್ನ ಆಸೆ ನೆರವೇರಿತೆಂದು ಹಂಬಲಿಸುವೆ.”

“ನಾನು ಅಪ್ಪೆಲ್ಲ ಮಾಡಲಾರೆ.”

“ಸಿನಗೆ ನಿನ್ನ ತಾಯಲ್ಲಿ ನಂಬಿಕೆಯಲ್ಲವೇ”

“ಕುಗ ತತ್ವಾಲಕ್ಕೆ ನನ್ನ ತಾಯಿ ಭಾರತಾಂಚೆ.”

“ನನಗೆ ದೇಶಮಾತೆ, ಧರ್ಮಮಾತೆಯರ ಸೆಚ್ಚು ಸಾಲದು. ಹಿಂದೆ ಅರಸರೂ, ಸಾಧುಗಳೂ ಆ ಕೆಲಸವನ್ನು ಮಾಡಿ, ಕೊನೆಗೆ ನನ್ನನ್ನೇ ನಿಗರಿತಿಕನನ್ನಾಗಿ ಮಾಡಿದರು.”

“ಇನ್ನಾರ ಮೇಲೆ ನಿನಗೆ ನಂಬಿಕೆ?”

“ನೀನು ನನಗಾಗ ನುಡಿಯಬ್ಬಿಯೊಬ್ಬಳನ್ನು ಮಟ್ಟಿಸಬಲ್ಲೆ ಯಾದರೆ!”

“ನುಡಿಯಬ್ಬೀ!”

“ಅಬ್ಬಾ ನುಡಿಯೇ! ನುಡಿಯಬ್ಬೀ ಎಂಬ ಬೋಬ್ಬಿ ಹೊಡೆದರೆ ಸರಿಯೇ.”


ಆಗ ಬೆಳಗಾಗಿತ್ತು. ನನಗೆ ಹಸಿವಿನಿಂದ ಹೊಟ್ಟಿಕಡಿಯುತ್ತಿತ್ತು. “ಸಾನು ಹೋಗುತ್ತೇನೆ. ನನಗೆ ವಾದದ ಇಷ್ಟವಿಲ್ಲ. ಬರುವೆಯಾದರೆ ಒಯ್ಯಾತ್ತೇನೆ. ಎಲ್ಲಾದರ್ಶಾಂದು ಜನಸಂದರ್ಭಿಯಾರುವ ಓಣಯಲ್ಲಿ ಚಿಟ್ಟುಬಿಡುತ್ತೇನೆ. ಆದರೆ ನಿನ್ನ ಇತರ ಆಸೆಗಳಾವುವೂ ನನ್ನಿಂದ ಕ್ಷೇಗೂಡವು.”

ಆಗ ಆ ಬಾವುಟವು ನಿರಾಶಿಗೊಂಡರೂ, ಬಿಡುಗಡೆಗಾಗಿ ಕಾದಿದ್ದು ದರಿಂದ ‘ಆಗಲಿ’ ಎಂದಿತು. ನಾನು ‘ಬಾ-ಉತ’ ಎಂದೊಡನೆ ಬಂದು ನನ್ನ ಬೇಗನ್ನು (Bag) ಸೇರಿತು. ನಾನು ಅದರೊಡನೆ ಹಂಪಿಯನ್ನು ಚಿಟ್ಟು ಹೊಸವೇಟಿ ಸೇರಿದೆ. ನನ್ನ ಉಟ ಉಪಚಾರಗಳಾದ ಬಳಿಕ ರೈಲಿನಲ್ಲಿ ಪರ್ಯಾಯ ಹೊರಟಿ. ಬಂಡಿಯಲ್ಲಿ ತಾಸುತಾಸುಗಳ ತನಕ, ಆ

ಬಾಪುಟವು ಹೇಗೆ ನನ್ನ ಚೀಲದಲ್ಲಿನ ತಕಲಿ, ಹತ್ತಿಗಳೊಡನೆ ಕಾಲಕಳಿಯಿತೋ ತಿಳಿಯದು.

ಸಾನು ರಾಗಲು ರಾತ್ರಿ ಪಯಂಮಾಡಿ, ಕಡೂರಿಗೆ ಬಂದೆ. ಬರುವಾಗ ರಾತ್ರಿ ವಿಶಾರಿತ್ತು. ಎದ್ದುಸೋಡಿದೆ. ರೈಲುಬಂಡಿ ನಿಂತಿತ್ತು. ಆದರೆ ನನ್ನ ಬೇಗು (Bag) ಮಾಯವಾಗಿತ್ತು.

ನನಗೆ ವ್ಯಾಘರಿಯಾಯಿತು. ತಕಲಿ, ಹತ್ತಿಗಳನ್ನಾದರೂ ತಿರುಗಿಕೊಳ್ಳಬಹುದು. ‘ಈ ಬಾಪುಟದ ಗಿರೀಸು’ ಎಂದು ತೋಚಿತು. ಆದರೆ ಅದರ ಬಾಳುವ ಹಿರಿಯಾಸೆಯನ್ನು ಕಂಡು ಸಾನೇ ಸಮಾಧಾನ ತಾಳುವೆ. ‘ಈ ತನಕ ಜನರ ರಕ್ತ, ಭಕ್ತಿಗಳನ್ನು ಕೊಂಡು ಬಾಳಿದ ಅದು, ಇನ್ನು ಮುಂದೂ ಹಾಗೆಯೇ ಬಾಳಿತು. ಎಲ್ಲಾ ದಲೆಣಂದು ಮರ ಕಟ್ಟಿ ಕೊಂಡು ತಿರುಗಿ ತಲೆಯುತ್ತಿತು’ ಎಂದೆನಿಸಿತ್ತು.



ಸುದುಗಾಡು ಸಿದ್ಧ

ನನ್ನ ಹಿಂದಿನ ಅಲೆದಾಟಗಳಲ್ಲಿಮ್ಮೆ ಮೈಸೂರಿನ ಹೆಸರಾದ ಒಂದು ನಗರದಲ್ಲಿ ಕೆಲವು ತಿಂಗಳ ಕಾಲವನ್ನು ಕಳೆದಿದ್ದೆ. ಅದೇ ಬಗೆ ಯಲ್ಲಿ ನನಗೆ ಹಲವು ಹಂಪೆಕೊಂಪೆಗಳ ನಿವಾಸ, ಲಾಭವಾಗಿತ್ತು. ಅಂದಿನ ಆ ದಿನಗಳಲ್ಲಿ ನನಗೆ ನಗರವಾಸದ ಮಹತೆಗಿಂತ ನಿಗಲಾಗಿ ನಗರಾಂತ್ಯವಾಸದ ಲಾಲನೆಯು ಹೆಚ್ಚಾಗಿತ್ತು. ಆಗಿನ ದಿನಗಳಲ್ಲಿ ನನ್ನ ಮಧ್ಯಾಹ್ನದ ಉಣಿಪಾಯಿತೆಂದರೆ, ಕೆಲವು ಪ್ರಸ್ತುಕಗಳನ್ನು ಕಂಕುಳಲ್ಲಿ ತುರುಕಿಕೊಂಡು, ಅವರಾಹ್ನದ ಉರಿಬಿಸಿಲಿನ, ‘ಅಲ್ಪಾನಾಯಲೀಟ್’ ಕಿರಣಗಳೊಂದೂ ವ್ಯಘವಾಗದಂತೆ ಹೊರಕ್ಕೆ ವಿಕಾರಕ್ಕೆ ಹೊರಡುವುದು. ನನ್ನ ಚಾಳಿಯಾಗಿತ್ತು. ಎಲ್ಲಾದರೊಂದು ಸಂದಿಯನ್ನು ಸೇರಿ — ಏಕಾಂತವಾಗಿ ಕುಳಿತು ಓದುವುದೋ, ಸ್ನಾಯಿಕಗಳಿಸಿ ಬರೆಯುವುದೋ ಈ ವಿಕಾರಗಳ ಹೇತು. ಪೇಟೆಯಲ್ಲೀ ಇಂದಿನವಾಗಿದ್ದು ಸಮಯ ಕಳೆಯುವ ನಮ್ಮೆತಹರಿಗೆ, ಪೇಟಿಗೆ ಸವಿಂಧವಾಗಿ ಏಕಾಂತಕ್ಕೊಂಡು ನಿಜರಾರಣ್ಯದೊರೆಯುವುದು ಶಕ್ಯವೇ? ದೊರಕದೆ ಹೋದರೂ ದೊರಕಿಸಬೇಕೆಂಬ ಹಂಬಲ ನನ್ನದು. ನಾನು ಹಿಂದೆ ಸೂಚಿಸಿದ ನಗರದಲ್ಲಾದರೂ ನನ್ನ ಯಶ್ಚ ಆ ವಿಷಯದಲ್ಲಿ ನಡೆಯಿತು. ಅಲ್ಲಿಗೆ ಹೋಗಿ ಸೇರಿದ ವೇದಲ ದಿನವೇ ಮಧ್ಯಾಹ್ನದ ಉಣಿವನ್ನು ಪೂರ್ಯಸಿ ಉರಮೋರಕ್ಕೆ ಸಂಚಾರಕ್ಕೆ ದು ಮೂಡು ದಿಕ್ಕಿಗೆ ಹೋಗುವ ಒಂದು ಹೆದ್ದಾರಿಯನ್ನು ಆರಿಸಿ ಹೊರಟಿ. ನಡೆನಡೆದು ನಗರ ಕಳೆಯಿತು; ರೈಲು ದಾರಿ ದಾಟಿತು; ಹೆದ್ದಾರಿ ಮತ್ತೊಂದು ಮುಂದುವರಿಯಿತು. ಹಾದಿ ಹೋದಲ್ಲಿಲ್ಲ ನಾನೂ ಹೋದರೆ ಅಂಥಶ್ರದ್ಧೆಯಾದೀತೆಂದು,

ತುಸು ಹೊತ್ತಿನಲ್ಲೇ ನಿಂತು ಬಿಟ್ಟೆ. ಹಾದಿ ನನ್ನನ್ನ ಧಿಕ್ಕರಿಸಿ ಮುಂದು ವರಿಯಿತು. ನಾನು ಅದನ್ನು 'ವಡಕ್ಕರಿಸಿ' ಬಲಗಡೆಗೆ ಹೊರಜಿದೆ. ನನಗೆ ಬೇಕಾದ ನಿರ್ಜನಾರಣ್ಯ ಕಾಣಿಸಿತು. ನಾನು ಬಂದಿಳಿದ ತಾವು, ಆ ನಗರದ ಜನರು ಕ್ರಮೋಣ ನಿರ್ಜನರಾಗುವ ತಾವು; ಉರಿನ ಸುದುಗಾಡು.

ಅಲ್ಲಿ ಬಂದು ಅಶ್ವತ್ಥ; ಇನ್ನೊಂದು ಗೋಳಿಮರ. ಎರಡೂ ಬೃಹದಾಕಾರವನ್ನು ತಾഴಿ, ಸಾಲಕೊಟ್ಟಿವರಂತೆ ತೋಳುಗಳನ್ನು ನೀಡಿ ನಿಂತಿದ್ದವು. ಮರದ ಕೆಳಗೆ ತಂಪು ತುಂಬಾ ಕಾಣಿಸಿತು. ಆದರೆ ನಾನು ಯಾವ ಮರದ ಸೆರಳಿನಲ್ಲಿ ವಿರಮಿಸಲಿ ಎಂಬ ಸಂದಿಗ್ಧ ಬಂದಿತು. ಏರಡೂ ಪ್ರಾಣಿಕವಾದ ಅಧಿಕಾರಿಂದ ನನ್ನನ್ನು ಕರೆಯುತ್ತಿದ್ದವು. ಎರಡೂ ನೂರಾರು ಮೃಗಪಕ್ಷಿಗಳಿಗೆ ಆಶ್ರಯಕೊಟ್ಟಿದ್ದು, ಎರಡರ ಪ್ರೊಟರೆಗಳಲ್ಲಾ ಹಾವು, ಅರಣಿಗಳು ಇರಬಹುದಿತ್ತು. ಎರಡರ ಕೊಂಬೆ ರಂಬೆಗಳ ಮೇಲೆಯೂ ಕಾಕ, ಪಿಕಾದಿಗಳ ಆವಾಸವಿದ್ದಿರಬಹುದು. ಏನೋಂ ಬಿಸಿಲು ಅತಿಯಾಗಿದ್ದ ದರಿಂದ ಅಪ್ರಗಳ ಧ್ವನಿ ಇಂಗಿತ್ತು. ನಾನು ದಾರಿಗಾಣದೆ ಅನಿಶ್ಚಿತೆಯಿಂದ ಎರಡಕ್ಕೂ ನಡುವೆ ಬಂದು ನಿಂತೆ. ನನ್ನ ಮೈಮೇಲಿನ ಕಂದು ಬಣ್ಣಿದ ಶಾಲನ್ನು ಎಲ್ಲಿ ಹರವಲಿ ಎಂದು ಮತ್ತೆ ಯೋಚಿಸತ್ತೆಡಿದೆ. ಕಟ್ಟಕಡೆಗೆ ನನ್ನ ಮತವು-ಅಶ್ವತ್ಥ ವ್ಯಕ್ತಕ್ಕೇನೆ ಸಂದಿತು. ಆ ಗೋಳಿಯ ಮರದ ಬುಡದಲ್ಲಿ ಕಾಣದ್ದೊಂದು ವಿಶೇಷ ಇದರ ಬುಡದಲ್ಲಿ ಅಡಗಿದ್ದೇ ಅದರ ಕಾರಣ. ಅಲ್ಲಿ ಹಲವು ತುಂಡು ತುಣಿಕು ಕಲ್ಲಿಗಳ ದೊಂದು ರಾತ್ರಿಯಿತ್ತು. ಆ ರಾತ್ರಿಯ ಮೇಲೆ ಭವ್ಯವಾಗಿ ಸಮೈಳಿಸಾ ಧ್ವನಿಸಂತೆ ಪವಡಿಸಿದ ಹಿರಿಯ ಗುಂಡು ಕಲೆತ್ತಿದ್ದೊಂದು ಕಾಣಿಸಿತು. ಅದಕ್ಕೆ ಆಗಾಗ ತೈಲಾಭ್ಯಂಜನ ನಡೆಯುತ್ತಿದ್ದಂತೆಯೂ ತೋರಿತು. 'ಹಾಗಿದ್ದರಿ ಈ ಸುದುಗಾಡು ಸಿಧ್ಧನ ಆಶ್ರಯದಲ್ಲೇ ನನ್ನ ಸ್ಥಾತ್ರ

ಪ್ರೇರಣೆಗೊಳ್ಳಲಿ' ಎಂದು ಆ ಗುಂಡುಕಲ್ಲಿನ ಮುಂಗಡೆಯೇ ಹೋಗಿ. ನನ್ನ ಶಾಲನ್ನು ಹಾಸಿದೆ. ನನ್ನ ಕಂಕುಳೊಳಗಿನ ದಷ್ಟರವನ್ನು ಧಸ ಕ್ಯಂದು ಎದುರಿಗೆ ಕೆಡವಿದೆ.

ಆ 'ಪ್ರತಾಂತ, ಗಂಭೀರ, ನಿರ್ಜನ'—ಇತ್ಯಾದಿ ಇತ್ಯಾದಿಯಾಗಿ. ಪತ್ತೇದಾರಿ ಕಾದಂಬರಿಗಳಲ್ಲಿ ಕಾಣಿಸುವ ವರ್ಣನೆಗೆ ಯೋಗ್ಯವಾದ. ಆ ಸ್ಥಳದಲ್ಲಿ ನಾನು ಬಂದು ನಿಂತೊಡನೆಯೇ ಇಲ್ಲಿ ಕುಳಿತು ಬರೆಯೋ ಇವೇ, ಒರಗಿ ಓದೋಣವೇ, ಮಲಗಿ ಗೊರೆಯೋಣವೇ ಎಂಬ ವಿವಿಧ. ಪ್ರಶ್ನಿಗಳುಂಟಾಗಿ, ಕೊನೆಯ ಕರೆಯೇ ಪ್ರಶ್ನಸ್ವವೆಂದು ತೋಚಿ, ತಲೆಗೆ ಕೈಕೊಟ್ಟು ಮಲಗಿಕೊಂಡೆ. ದಿಂಬಿನ ಎತ್ತರ ಸಾಲದೆಂದು, ಓದಲು ತಾದಿದ್ದ ಪ್ರಸ್ತುಕವನ್ನು ಸೇರಿಸಿಕೊಂಡೆ. ಇವುಗಳಿಂದಾಗಿ ಬಲು ಸುಖ ವಾದ ಸಿದ್ದಿಪ್ರಾಪ್ತಿಸಿತೆಂದು ಹೇಳಬೇಕೇ? ಇದೇ ಸ್ಥಳ ಮುಂದೆ ರಲವು ದಿವಸಗಳ ವರೆಗೂ ನನ್ನ ವಿರ್ಝಂತಿ ಮಂದಿರವನಿಸಿತು. ನಾನು ಅಲ್ಲಿಗೆ ಬಂದಾಗಲೆಲ್ಲ ಇದೇ ರೀತಿಯಂದ ನನ್ನ ಸಿತ್ಯದ ಕಾರ್ಯಕ್ರಮವು ನಡೆಯುತ್ತಿತ್ತು. ವೊದಲಿಗೆ ಶಯನ—ಎಚ್ಚರವಾದ ಬಳಿಕ, ಬುಧಿಗೆ ತೋಚಿದರೆ, ಓದು—ಸ್ವಾತ್ಮ ಬಂದರೆ ಬರಹ. ಆದರೆ ಈಗಿನ ನನ್ನ ನೆನಪಿನಿಂದ ಹೇಳುವುದಾದರೆ ಸ್ವಾತ್ಮ ಬಂದು ನಾನು ಬರೆದ ಯಾವ ಬರಹವೂ ಅಲ್ಲಿಂದ ಹೊರಬಿಳಿಲಿಲ್ಲ. ಒಂದು ರೀತಿಯಂದ ಅದೇ ಸಮಂಜಸ. ಬ್ರಹ್ಮನು ಬರೆದ ಬರಹವನ್ನು ತಿಂಬನು ಆಳಿಸುವ ಆ ಭೂಮಿಯಲ್ಲಿ ಬಜ ಸಾಹಿತ್ಯಾಭಿಭೂತನು ಕುಳಿತು ಎಷ್ಟು ತಾಳಬಲ್ಲ ಬರವಣಿಗೆ ಯನ್ನು ಅಲ್ಲಿ ಬರೆದಾನು?

ಆದರೆ—ನನ್ನ ನೆನಪಿನಲ್ಲಿ, ಬರೆದುಕೊಂಡ ಒಂದು ಸಂಭಾಷಣೆಯನ್ನು ಮಾತ್ರ ಇಲ್ಲಿ ಬರೆಯುತ್ತಿದ್ದೇನೇ ಅದೂ ಇಷ್ಟು ಕಾಲದ ಬಳಿಕ. ಆ ಸಂಗತಿ ನಾನು ಅಲ್ಲಿ ಹೋಗಿ ಮಲಗಿ ನಿದ್ರಾಸುಖವನ್ನು ಸವಿದ

ಮೊದಲನೆಯ ದಿನವೇ ಪಾರ್ಪಿಸಿದುದು. ಪಾರ್ಯತಃ ಪ್ರಕಾಶಕರಿಲ್ಲದೆ ಅಂದಿನ ಸಹ್ಯತ್ವ ಇಷ್ಟೋಂದು ದಿನ ತಡೆದು ನಿಂತು ಇಂದು ಬುಗ್ಗೀಯೊಡೆಯಿತೋ ಏನೋ?

ನಾನು ಮಲಗಿಕೊಂಡು ಮೇಲುಮೊಗನಾಗಿ ಅಶ್ವತ್ಥದ ಗೆಲ್ಲಿಗಳನ್ನುವಣಿಕೆಯಾಕುತ್ತಿದ್ದೆ. ಅರೆಸಿದ್ದೆಯಲ್ಲಿ ಅದರ ರೆಂಬೆಗಳ ಸಂಖ್ಯೆಯು ನನಗೆ ಒಂದಕ್ಕೆ ನಾರಾಗಿ ಕಾಣಿಸಿದವು. ಅದರ ಬೀಳಲುಗಳು ಒಂದಕ್ಕೆ ಸಾವಿರವಾಗಿದ್ದವು. ಅದರ ಎಲೆಗಳು ದಿಗಂತವನ್ನೇ ಮುಟ್ಟಿಬಿಟ್ಟಿದ್ದವು. ಒಮ್ಮೆ ನಾನು ಶೇಷಶಾಯಿಯಾಗಿರಲಾರೆನೇ? ಈ ಮರದ ಬೀಳಲುಗಳೂ ಎಲೆಗಳೂ ಸೇರಿ ಮಹಾಶೇಷವಾಗಿರಲಾರವೇ—ಎನಿಸಿತು. ಬಳಿಯಲ್ಲಿ ತಿರುಗಿ ನೋಡಿದೆ—ಸರಸ್ವತಿ ಸಾಕ್ಷಿಗಳಾದ ಎರಡು ಗ್ರಂಥಗಳು! ಭೀ—‘ಈ ಸರಸ್ವತಿಯ ಬದಲು ಲಕ್ಷ್ಮಿ ಇರಬೇಕಿತ್ತು ಇಲ್ಲ’—ಎನಿಸಿತು ನನಗೆ. ಕಿಸೆಯಲ್ಲಿ ಬಿಡಿಗಾಸಿರಲಿಲ್ಲ. ಹೀಗಿದ್ದು, ಲಕ್ಷ್ಮಿಯ ಸಂಕೀರ್ತಕ್ಕ ಅಭಾವವಿರುವಲ್ಲಿ, ನಾನು ಲಕ್ಷ್ಮಿಯನ್ನುಬಯಸಿದ ಮೂರ್ಚಿತನವನ್ನು ಕಂಡೋ ಏನೋ—ಯಾರೋ ಕಿಸಕ್ಕನೇನಕ್ಕಂತೆ ಕೇಳಿಸಿತು. ಆಗ ನನ್ನ ಎದೆಯಲ್ಲಿ, ಸ್ವತಃ ‘ಟಿಂಪರರಿ’ ನಾರಾಯಣನಾಗಿದ್ದ ನನ್ನ ವೃಷಭದಲ್ಲಿ, ಧಸಕ್ಕಂಬ ಸದ್ಗು ಆಯಿತು. ಕತ್ತಿತ್ತಿ ಆಚೀಚಿ ತಿರುಗಿ ನೋಡಿದೆ. ಅದೇ ಪೂರ್ವೋಚ್ಚತ್ತ ಚಿತ್ತಿಯು, ಉತ್ತರೋಚ್ಚತ್ತ ಹೋಗೆಯೂ ಕಾಣಿಸಿಕೊಂಡವು. ‘ನಕ್ಕದ್ದು ಯಾರಿರಬಹುದು? ಚಿತ್ತಿಯಲ್ಲಿ ಈಗತಾನೆ ಜೀವವೆಸಗಿಹೋದ ಶವವಿರಲಾರದು. ಅನಿಲಾವಸ್ಥಿಗೆ ಸರಿದ ಆಶ್ಚರ್ಯಿಸಿರಲಾರದು’—ಎಂದು ತರ್ಕಸರಣಿ ತೊಡಗಿದೆ. ಆಗ ಯಾರೋ—‘ಏನು ಲಕ್ಷ್ಮಿಯನ್ನು ಅರಸುತ್ತಿದ್ದೆಯಾ?’ ಎಂದಂತಾಯಿತು.

“ಹೂಂ” ಎಂದು ನನ್ನ ಉಹಿಯನ್ನು ನಾನೇ ಅನುವಾನಿಸಿ ನುಡಿದೆ.

“ಶೈಶಾನ ಲಕ್ಷ್ಮೀಯಿದ್ದಾ ಳಲ್ಲಿ” — ಎಂದಿತು ಆಕಾಶವಾಟಿ. ಈ ಪರಿಹಾಸ್ಯಕರ್ತರಾರೆಂದು ಎದ್ದು ಕುಳಿತು ನೋಡಿದೆ. ಕಣ್ಣ ಹಿಂಚುಕಿ ಕೊಂಡು ನೋಡಿದೆ. ಅಶ್ವತ್ಥ ವೃಕ್ಷದ ದಪ್ಪನಾದ ತಾಯಿದಿಂದನ್ನು ನೋಡಿದೆ. ವಾತನಾಡಿದ ವ್ಯಕ್ತಿಯು ಕಲ್ಲಿರಾಶಿಯ ನೇರಿಂದ ಕುಳಿತ, ಅಭ್ಯಂಜಿ. ತನಾದ, ಸಿದ್ಧನೇ ಎಂಬ ಅನುವಾನವಾಯಿತು.

“ನೀನು ನನ್ನನ್ನು ಖಾತ್ತರಿಸಿದವನೇ?” ಎಂದು ಆ ಶಿಲಾಧ್ಯಕ್ಷನನ್ನು ಕೇಳಿದೆ. “ಹೂಂ —” ಎಂದಿತು ಅದು.

“ಯಾಕೆ — ಪರಿಹಾಸ್ಯ ಮಾಡಿದೆ?”

“ನಿನಗೆ ಈ ಸ್ಥಳದಲ್ಲಿ ಲಕ್ಷ್ಮೀಯ ಯೋಚನೆಯಾಯಿತೇಕೆ?”
“ತಪ್ಪೇ?”

“ತಪ್ಪನ್ನಲಾರೆ — ಇಲ್ಲಿ ಬರುವವರೆಲ್ಲರೂ ಅದೇ ತೆರನಾಗಿಯೇ ಮಾಡುವವರು. ‘ಹಣ’ವೆಂದು ಹೆಣವಾಗುವವರು.”

“ನಾನು ಹಣಕ್ಕಾಗಿ ಲಕ್ಷ್ಮೀಯನ್ನು ಸ್ಕರಿಸಲಿಲ್ಲ.... ಸುಮೃನೆ ಕೆಲ್ಲ ನೆಯ ನಾರಾಯಣ, ನಾನೇ ಒಂದು ಉಂಟಿಸಿದೆ; ಲಕ್ಷ್ಮೀಯ ನೆನಸ್ತ ಆ ನಾರಾಯಣನಿಗಾಯಿತು. ಇರಲಿ — ನೀನಾರು?”

“ಸುಡುಗಾಡು ಸಿದ್ಧ.”

“ನಾನು ಹಾಗೆಂದಾದರೂ ನಿನ್ನನ್ನು ಕರೆದೆನೇ?”

“ಈ ಉರವರು ನನ್ನನ್ನು ಹಾಗೇನೇ ಕರೆಯುತ್ತಾರೆ.”

“ನಾನು ಇಲ್ಲಿಗೆ ಬಂದಾಗ ಅಂಥ ಹೆಸರೊಂದನ್ನು ನಿನಗಾಗಿ ಯೋಚಿಸಿದ್ದೇ.”

ಇರಲಿ, ಇಲ್ಲಿ ನೀನಿದ್ದು ಮಾಡುವುದೇನು?”

“ಎಲ್ಲವನ್ನು ನೋಡುತ್ತಿರುವುದು.”

“ಈ ಮಸಣವನ್ನೇ?”

“ಇಲ್ಲಿನ ಜೀವರುಗಳ ಆತುರವನ್ನು.”

“ಏನು ಆತುರ?”

“ನಾರಾಯ ಆತುರಗಳವು. ಒಂದೇ? ಎರಡೇ? ಅದರಲ್ಲಿ ಹಣದ ಆತುರ ಎಲ್ಲಕ್ಕೂ ಹೆಚ್ಚಿನದು.”

“ಸಿನ್ನ ಮಾತನ್ನು ಕೇಳುವ ಆತುರ ಸನಗೀಗ ಆಗುತ್ತಿದೆ. ಅವುಗಳ ವಿಚಾರ ಹೇಳುತ್ತೀರ್ಯಾ? ಈ ಅಲ್ಲಿ ಸಿಗರೀಟಿನ ಹೊಗೆಯವ್ಯುಮ್ಮುದುವಾಗಿ ಉರಿಯುವ ಚಿಕಿ ಯಾರದ್ದು?”

“ಅಲ್ಲಿಯೂ ತನಕ ಹೋಗಿ ಸೋಡಿ ಬೊ — ಹೇಳುತ್ತೀನೆ.”

ನಾನೇ? ಕುತ್ತಾಹಲಭರಿತನಾಗಿ ಅಲ್ಲಿಯತನಕವೂ ಹೋಗಿ ಸೋಡಿದೆ — ಅರೆಕರಟಿದ ಶರೀರವೊಂದು ಅಲ್ಲಿ ಬಿಡ್ಡಿತ್ತು. ಅದರ ಜತೆಯಲ್ಲಿ ನಾಲ್ಕುರು ಕಟ್ಟಿಗೆಗಳು ಸಾಯುವುದರಲ್ಲಿದ್ದುವು. ಆಶ್ಚರ್ಯ ಭರಿತನಾಗಿ ಮಾರಿ ಬಂದೆ.

“ಸಿದ್ದಾಪ್ರಾರ್ಥಿ, ಈ ಉದಾಹರಣೆ ಹೇಣವನ್ನು ಪೂರ್ಣವಾಗಿ ಸುಡುವುದೂ ಇಲ್ಲವೇ?” ಎಂದೆ.

“ಸೋಡಪ್ರ-ಉದಾರಲ್ಲಿ ಕಟ್ಟಿಗೆಗೆ ತುಂಬ ಬೆಲೆ ಹೇಳುತ್ತಿದ್ದಾರೆ.”

“ಸತ್ತು ನನು ಬಡವನೇ?”

“ಈ ಉರಿನ ಧನಿಕರಲ್ಲಿ ಧನಿಕ.”

“ಹಾಗಿದ್ದರೆ?”

“ಜಿಪ್ಪಣಿರಲ್ಲಿ ಜಿಪ್ಪಣ. ಉದಾರಲ್ಲಿ ಶವಸಂಸ್ಕಾರಕ್ಕೆ ಇಂತಿಷ್ಟೆ ದದೆ— ವೆಂದು ನಾಡಿಕೆಯಿದೆ. ಕಟ್ಟಿಗೆಯು ಅಗ್ನವಾಗಿ ಮಾರುವಾಗಲೇ ಅವಸ್ಥೆ ನೊಂದಿಸಿ ಆಚಿಗೆ ಎಳಿಯುವ ಜನರಿದ್ದಾರೆ; ಈಗ ಅದಕ್ಕೆ ಬೆಲೆ ಪರಿರಲು ಮಾನೂಲಿನ ದರಕ್ಕೆ ಶವಸಂಸ್ಕಾರ ಪೂರ್ತಿಯಾದೀತೇ?”

“ಹಾಗೂ ಇದೆಯೇ? ಹಾಗಿರಲು ಉಳಿದ ಜನರ ಶವಸಂಸ್ಕಾರ:

ವಾದರೂ ಸಮನಾಗಿ ನಡೆದಿತೇ?”

ಉಳಿದವರ ವಿಷಯವೇ! ಬಂಧುಗಳಾದವರಿಗೆ, ಅವರಲ್ಲಿನ ಎಷ್ಟೋ ಮಂದಿಗೆ, ತವ ಸುಡುವ ತನಕ ಕಾಯುವ ತಾಳೈಯಡಿಯೇ? ಅದರಿಂದ ಅವರು ಬೇಗನೇ ಹೊರಟುಹೋಗುತ್ತಾರೆ. ಮುಂದೆ ಉಳಿಯುವ ಕಟ್ಟಿಗೆಯನ್ನಾದರೂ ಉಳಿಸಿಕೊಳ್ಳುವುದು ಇಲ್ಲಿನವರ ಕಸಬು.”

“ಅನುಭವಶಾಲಿ ಸಿದ್ಧ ಘ್ರು, ನೀನಿಲ್ಲಿ ಬಂದ ಬಳಿಕ-ಎಷ್ಟೇಷ್ಟು ತವ ಸಂಸ್ಥಾರಗಳನ್ನು ಕಂಡಿದ್ದೀರೂ!”

“ಎಷ್ಟೇ? ಅದಕ್ಕೂಂದು ಮಿತಿಯುಂಟೇ? ಯಾರೋ ದನಕಾರುವ ಮಕ್ಕಳು ನನ್ನನ್ನು ಇಲ್ಲಿ ಅಟಕ್ಕಾಗಿ ಒಂದು ದಿನ ಕೂರಿಸಿ ಹೋದರಾ ನಿಜ. ಆದರೆ ಉರವರು ಅಂದಿನಿಂದ ನನ್ನನ್ನು ಮಸಣದ ಕಾವಲಿಗನನ್ನಾಗಿ ಮಾಡಿದ್ದಾರೆ. ಬರಿಯ ಶವಸಂಸ್ಕರವೇನು! ಅನಂತರದ ಅನೇಕ ವಿಧಗಳಿಗೂ ನಾನು ಸಾಕ್ಷಿಯಾಗಿದ್ದೇನೆ. ಅಷ್ಟೇ ಅಲ್ಲ—ಸತ್ತವರ ಮೃಮೇಲೆ ಉಳಿದರಬಹುದಾದ ಜಿನ್ನ ಬೆಳ್ಳಿಗಳು ಕರಗಿ ಬಿದ್ದು ದನ್ನು ಆರಿಸುವುದನ್ನೂ ನೋಡಿದ್ದೇನೆ.”

“ಸತ್ತವರ ಶವದಿಂದಲೂ ಸುಲಿಗೆ ಮಾಡುತ್ತಾರೆಯೇ?”

“ಅದರಲ್ಲೇನು ಆಶ್ಚರ್ಯ! ಬಡುಕಿದವರನ್ನು ಸುಲಿದು ತವ ವಾಗಿ ಮಾಡುವುದಿಲ್ಲವೇ? ಹಿಂದೊಮ್ಮೆ ಹೀಗಾಯಿತು— ಒಂದು ತವ ವನ್ನು ರಾತ್ರಿ ಇಲ್ಲಿ ಅವಸರ ಅವಸರವಾಗಿ ಸಾಗಿಸಿತೆಂದರು. ಅವಸರ ಅವಸರವಾಗಿ ಇರಿಸಿ ಸುಟ್ಟರು. ಆದರೆ ಅದು ಸುಟ್ಟು ಬಂದಿಯಾಗುವ ವರಿಗೂ ಕಾದು ಇದ್ದು ಹೊಡರು.”

“ಅದು ಅಷ್ಟೇನು ಆಶ್ಚರ್ಯದ ಸಂಗತಿಯೇ?”

“ಅದರ ಆಶ್ಚರ್ಯವಿಷ್ಟೆ—ಆಗ ಇಲ್ಲಿ ಸಂಚರಿಸುತ್ತಿದ್ದ ಶವದ ಪ್ರೇತಾತ್ಮನು ಆ ರಾತ್ರಿಯೆಲ್ಲಾ ಇಲ್ಲಿ ರೋದಿಸುತ್ತು. ಬಹಳ ದಿನಗಳ

ತನಕವೂ ಅದು ರೋಡಿಸುತ್ತಿತ್ತು. ‘ತನ್ನವರೇ ನನ್ನನ್ನ ಕೊಂಡು, ಕಾಯಿಲೀಯೆಂದು ಉರಿಗೆ ಸಾರಿ, ಅವಸರವಾಗಿ ಇಲ್ಲಿಗೆ ತಂದು ಸುಟ್ಟು, ಹೋಡರು’ ಎಂದು ಅಳುತ್ತಿತ್ತು!”

“ಅಂಥ ಬಂಧುಗಳುಂಟೇ?”

“ಬಂಧುಗಳಿಗೆ ಈ ಸಾವು ತುಂಬ ಲಾಭ ತರುವಂಥಿತ್ತು. ಅವನೊಬ್ಬ ಮುದುಕ. ಸಾಯಂವತನಕವೂ ತನ್ನ ಬಂಧುಗಳಿಗಾಗಲಿ ಮಕ್ಕೆ ಇಗಾಗಲಿ ಬಿಡಿಗಾಸನ್ನ ತೆತ್ತಿರಲಿಲ್ಲ. ಸಾಲದುದಕ್ಕೆ ತನ್ನ ಆಸ್ತಿಪಾಸ್ತಿಗಳನ್ನ ಬಂಧುಗಳ ಮೇಲನಹಗೆಯಿಂದ, ಯಾರಾರಿಗೆ ದಾನ ಮಾಡು ತೇಣೆಂದು ಗದರಿಸುತ್ತಿದ್ದನಂತೆ. ಅದಕ್ಕಾಗಿ ಅವನವರೇ ಅವನಿಗೆ ‘ಕಂಪಲ್ಯರಿ’ ಮರಣಶಾಸನ ವಿಧಿಸಿದರು. ಅವನು ಹೇಗೂ ಮುಖ್ಯನವ; ಥಟ್ಟನೆ ಅವನ ಎದೆಗುಂಡಿಗೆ ಬಡಿತ ನಿಂತಿತೆಂದು ಸಾರಿ, ಸಾವಿನ ಸುದ್ದಿ ಉರಿಗೆ ದರಡುವ ಹೊದಲೇ ಶವವನ್ನ ಇಲ್ಲಿ ತಂದು ಸುಟ್ಟಿರು!”

“ಬೇರೇನು ವಿಚಿತ್ರಗಳನ್ನ ಕಂಡಿದ್ದೀಯೆ?”

“ಅಷ್ಟೇ ವಿಚಿತ್ರವಾದ ಸಹಗನುನವೊಂದನ್ನ ಕಂಡಿದ್ದೀನವು. ಅದೂ ಹಳೆಯ ಸೆನಯು. ಈ ಉರಾಕೆಯೊಬ್ಬಳು, ಬಲು ಹೇಸರಾದ ವಳು....”

“ಹೇಸರಾದನಳೆಂದರೆ?”

“ಒಣವು ಬಿನಾಣಗಳಿಗೆ ಹೇಸರಾದವರು. ಅವರು ವಿವಾಹಿತಳಾಗಿದ್ದರೂ ಹೇಸರಾದ ಜಾತಿ. ಆದರೆ ಅಂದಿನ ಉರಿನ ಧರ್ಮ ನೇ ಸಹಗನುನ ಧರ್ಮ. ಮಡದಿಯರು ಗಂಡಂಡಿರನ್ನ ಸ್ತೂಂದದಲ್ಲಿ ಬೆರೆಯುವ ವಿನಗಳವು. ಇವರು ಬಂಧುಗಳು ಅವರು ಗಂಡನು ವೃತ್ತಿಗೊಂಡ ದಿನ ಅವರನ್ನ ಸಹಗನುಕ್ಕಾಗಿ ಸಿಂಗರಿಸಿದರು. ಅವರು ರೋಡಿಸತ್ತೊಡಗಿದರು. ಅವರನ್ನ ಹಿಡಿದು ಬಲವಂತದಿಂದ ಇಲ್ಲಿಗೆ ತಂದರು. ‘ನೀನು

ಸಾಧ್ಯ, ಚಿತ್ತಿಯನ್ನೇರಿದರೆ ಸ್ವರ್ಗ ಸೇರುವೇ ಎಂದರು.”

“ಅವಳು ಚಿತ್ತಿಯನ್ನೇರಿದಳೇ?”

“ಅವಳಿಗೆ ಬಾಳುವ ಆಸೆ ಬಹಳನಾಗಿತ್ತು. ಇನ್ನು ಹಲವು ಗಂಡಂದಿರು ಉಳಿದಿರುವರೆಂಬ ಧ್ಯೇಯವಿತ್ತು. ಆದರೇನು? ಬಂಧುಗಳಿಗೆ ಅವಳ ಪಾತಿವ್ಯತ್ಯವನಾದರೂ ಕಾಯುವ ಬಯಕೆ ತುಂಬ. ಆಕೆಯು ಕೊನೆಗೆ ಈ ಕೆಲಸಕ್ಕೆ ಸಮೃತಿಯಿತ್ತಳು. ಬಂಧುಗಳು ಅವಳ ಕೈಯಲ್ಲಿ ದೊಂದಿಯನ್ನಿರಿಸಿದರು. ಈಕೆಯು ಅದನ್ನಷ್ಟಿ ಹಿಡಿದು ಚಿತ್ತಿಗೆ ಸುತ್ತುವ ರಿದು ಬಂದಳು. ಅಲ್ಲಿಂದಲೇ ದೊಂದಿ ಎಸೆದು ಓಟ ಓಡಿ ಕಣ್ಣರೀಯಾದಳು. ಅವಳ ಪತಿಯ ಶವವು ಅನಾಧವಾಗಿ, ಸಹಧರ್ಮಿಣಿಯಲ್ಲದೆ ಆ ರಾತ್ರಿಯಲ್ಲವೂ ಮರುದಿನವೆಲ್ಲವೂ ಅಲ್ಲೇ ಕಾದು ನಿಂತಿತು. ಕೊನೆಗೆ ಬಂಧುಗಳ ಧರ್ಮಬಾಧಿಯಾಂದಾಗಿ ಅವಳ ಶೋಧನೆಯು ನಡೆದು, ಅವಳಿಗೆ ಬಲವಂತೆದ ಸಹಗಮನ ಪಾರ್ಪತ್ವವಾಯಿತು. ಆ ರಾತ್ರಿ ಈ ಮಾಸಣದ ಆವರಣವೆಲ್ಲ ಆಕೆಯ ಪ್ರೇತದ ಕಿರುಚಾಟದಿಂದ ತುಂಬಿ ಹೊಗಿತ್ತು. ಎಲ್ಲೆಲ್ಲಿಯೂ ಅವಳ ಗಂಡನ ಪ್ರೇತಾತ್ಮವು ರೋದಿಸುತ್ತಿತ್ತು. ‘ಬದುಕಿದ್ದಾಗ ಅವಳಿಂದ ಪಾರಾಗಲಿಲ್ಲವೆಂದು ಸತ್ಯಿ. ಸತ್ಯ ಸುಖವಡೆದೇನೆಂದರೆ, ನನ್ನ ನೆರಳನ್ನು ಅನುಸರಿಸಲು ಅವಳ ಪ್ರೇತ ವನ್ನು ನನ್ನ ಬಳಗೂ ಅಟ್ಟಿರಾಬಿ’ ಎಂದು ಬಂಧುಗಳನ್ನು ಶಪಿಸುತ್ತ ಅದು ಕೂಗುತ್ತಿತ್ತು.”

“ತೀರ ಮರುಕದ ಕತೆಯಿದು!”

“ಯಾರಿಗಾಗಿ ಮರುಕ?”

“ಆಕೆಯನ್ನು ಕೊಂಡವರ ಅಜ್ಞಾನಕ್ಕಾಗಿ.”

“ಮಾಡಿದ ಪತಿಗಾಗಿ ನಿನ್ನ ಸಹನುಭೂತಿಯಿಲ್ಲವೇ?”

“ಏತಕ್ಕೆ— ಅವನ ಪಾಡಿಗ ಅವನು ಸತ್ತಿಲ್ಲವೇ?”

“ಅವನ ಮಂಡಿಯು ಅವನ ಬೆಷ್ಟನ್ನು ಬಿಡದೆ ಸ್ವರ್ಗದಲ್ಲಿರು ಕಾಡುವಳಿಂಬ ಯೋಜನೆ ನಿನಗೆ ಬರಬಾರದೇ?”

“ಅಂಥ ಸ್ಥಿತಿಯಾಂಟೇ? ಸತ್ತವರು ಉಳಿಯುವರೇ? ಉಳಿಯುವುದು ಬೂದಿ ವಾತು ಅಲ್ಲವೇ?” ಎಂದೆ ನಾನು.

“ನಿನಗೆ ಪ್ರೇತಗಳಲ್ಲಿ, ಕೊಲೆಗಳಲ್ಲಿ ವಿಶ್ವಾಸವೇ!”

“ನಾನಾವ ಪ್ರೇತವನ್ನು ಕಂಡಿಲ್ಲ. ನಿಂನು ತೋರಿಸಬಲ್ಲೇ ಯಾದರೆ ನೋಡಲು ಸಿದ್ಧಿ ನಿಡ್ದೇನೆ.”

“ನಿನಗೆ ನಂಬಿಕೆ ಇದ್ದರೆ ವಾತ ಅವುಗಳು ಕಾಣಿಸುವುವು. ನಿನಗೆ ನಂಬುಗೆ ಇಲ್ಲದರಲು, ಅವನ್ನು ನಿನಗೆ ಹೇಗೆ ತೋರಿಸಲು ಬಂದಿತು? ನಿನು ನಂಬುವೆಯಾದರೆ ನಿನಗೆ ಬ್ರಾಹ್ಮಣರ ಪ್ರೇತಗಳನ್ನೂ, ಸ್ತೀ ಪ್ರೇತಗಳನ್ನೂ, ಶೂದ್ರಪ್ರೇತಗಳನ್ನೂ-ಬೇಕಾದುವನ್ನು ತೋರಿಸಬಹುದು.”

“ಪ್ರೇತಗಳಲ್ಲಿ ಚಾತಿ, ಲಿಂಗಭೇದಗಳಿವೆಯೇ?”

“ಆ ಜೀವರುಗಳು ಈ ಸಗರದಲ್ಲಿರುವಷ್ಟು ಕಾಲ ಅವು ಇದ್ದವು. ನೋಡು ಆ ತೆಂಕಣದ ಭಾಗವನ್ನು — ಇಲ್ಲಿ ಶಂದಾರಿಗಳನ್ನು ಸುಡುವರು. ಬ್ರಾಹ್ಮಣರ ಶವಗಳನ್ನು ಈ ಕಡೆಯಲ್ಲಿ ಸುಡಬೇಕು. ಎಲ್ಲಾ ದರೂ ಅಲ್ಲಿನ ಹೆಣ ಇಲ್ಲಿಗೆ ಬಂದರೆ ಕೋಲಾಹಲವಾದಿತು.”

“ಸೃಘಾನದಲ್ಲಿ ವಾರ್ಷಾಗಾರಿಕೆಯೇ?”

“ನೀನೇನು ಬಲ್ಲೇ? ಒಮ್ಮೆ ಒಬ್ಬ ಶ್ರೀಮಂತ ಸೆಟ್ಟಿಯನ್ನು ಇಲ್ಲಿಗೆ ಸುಡಲು ತಂದರು. ಇಲ್ಲಿಗೆ ಎಂದರೆ ಈ ಕಡೆಗೆ. ಇಲ್ಲಿ ಯಾವಾಗಲೂ ಬ್ರಾಹ್ಮಣರನ್ನು ಸುಡುವ ರೂಢಿಯಿತ್ತು. ಆ ಸೆಟ್ಟಿಯ ಸಲುವಾಗಿ ಚಿತ್ತ ಯನ್ನು ಸಿದ್ಧ ವಾಡಿದಾಗಲೇ ಇಲ್ಲಿಗೆ ಬಂದು ಬ್ರಾಹ್ಮಣಶವನ್ವಬಂದಿತು. ಆಗಲೇ ಶವವಾಹಕರಿಂಳಗೆ ವಾದವೆಡ್ಡ ತು. ‘ಈ ಜಿತಿಯು ಇಲ್ಲಿರತಕ್ಕು

ದಲ್ಲಿ—ತೆಂಕಣ ಭಾಗದಲ್ಲಿ ಇರಬೇಕೇಂದು ವಾದವಾಯಿತು. ಆದರೆ ಶ್ರೀಮಂತ ಸೆಟ್ಟಿಯ ಹೆಣವು ಬಡ ಬ್ರಾಹ್ಮಣನ ಶವಕ್ಕೆ ಎಡೆನೊಡಿಕೊ ಟ್ಟೀತೇ? ಅಂತೆಯೇ ಬಂದವರು ಎರಡೂಶವಗಳನ್ನು ಅಲ್ಲಿ ಇರಿಸಿಹೊಡಿ ದಾಡಿ ಇನ್ನೆರಡು ಶವಗಳನ್ನು ಹೆಚ್ಚಿಸಿದರು. ಅನುಂತರ ನ್ಯಾಯಸ್ಥಾನದ ತನಕ ದೂರು ಹೋಗಿ, ಈ ಮನುಷಣವು ಒಂದಲ್ಲಿವೆಂದೂ ಎರಡೆಂದೂ, ಅನಾದಿಯಿಂದಲೂ ಇಲ್ಲಿ ಬ್ರಾಹ್ಮಣರು ಬಂದಿಯಾಗತಕ್ಕುದೆಂದೂ, ತೆಂಕಣ ಭಾಗದಲ್ಲಿರುವ ಎರಡನೆ ಮನುಷಣವು ಶೂದ್ರಾದಿಗಳದ್ದೀಂದೂ ಸಾ ಪನೆಯಾಯಿತು. ಅಂದು ಉಂಟಾಗಿ ಅಭಿಮಾನದಿಂದ ಎರಡು ಭಾಗಗಳಿಗೂ ಬೇರೆ ಬೇರಿಗಳು ಬಂದುವು. ಎರಡಕ್ಕೂ ಎರಡು ಮಹಡಾವುರಗಳಾದುವು. ಪರಸ್ಪರ ವೈವಿಧ್ಯವು ಎರಡು ಚಾವಡಿಗಳ ನಿರ್ವಾಣಕ್ಕೆ ಕಾರಣವಾಯಿತು; ಇಲ್ಲಿಗೆ ಬರುವ ಹೆಣಗಳು ಸಂಧುಗಳು ಬಿಸಿಲಲ್ಲಿ ನಿಂತಿರಬಾರದೆಂದು.”

“ಈಗ ಅವೊಂದೂ ಕಾಣಿಸವಲ್ಲಿ!”

“ನೂರು ವರ್ಷಗಳ ಶಿನಕ ಯಾವ ಬೇಲಿ ನಿಂತಿತು? ಯಾವ ಬಂಗಲೆ ಉಳಿದಿತು? ಯಾವ ಹಟ ತಾಳಿತು? ಮನುಷಣದಲ್ಲಿ ಕಟ್ಟಿಸಿದ ಅಂದಿನ ಚಾವಡಿಗಳು ಆರ್ಯಕ್ಕೆಯಿಲ್ಲದೆ ಮಳೆಗಾಳಿಗೇಡಾಗಿ ಮುರಿದುಬಿಢ್ಣವು. ಕೊನೆಗೆ ಬ್ರಾಹ್ಮಣರ ಚೂವಡಿಯ ಮರ, ಜಂತಿಗಳನ್ನು ಅಬ್ರಾಹ್ಮಣನಾವನೋ ಸಾಗಿಸಿದನು. ಅಬ್ರಾಹ್ಮಣರ ಚಾವಡಿಯ ನೂಡು ಮರಮಟ್ಟಿಗಳು ಇನ್ನೊಬ್ಬ ಬ್ರಾಹ್ಮಣನ ಹಿತ್ತಿಲನ್ನು ಬೆಳಗಿದುವು.”

“ಸುದುಗಾಡಿನಲ್ಲಿ ಸ್ವಾರಸ್ಯವಿದೆ.”

“ಅಂತೆಯೇನಾನಿಲ್ಲಿ ಅಂದಿನಿಂದ ಇಂದಿಗೂ ಕಡಲದೆನಿಂತಿದ್ದೀನೆ. ಜನಗಳ ಕೊಳೆ, ಕಲಹಗಳಾವುವೂ — ಇಲ್ಲಿಯೂ ಸುಟ್ಟು ಶುಚಿಯಾಗುವುದಿಲ್ಲ ಎಂಬುದನ್ನು ನೋಡಿ ನಗುತ್ತಿದ್ದೀನೆ.”

“ಆದರೆ ಸಾವು ಧನಿಕ, ಬಡವನೆಂಬ ಭೇದವನ್ನು ದರೂ ಅಳಿಸು ಶುದ್ದೆ ಎಂಬುದನ್ನು ನೋಡುತ್ತಿದ್ದಿಯಲ್ಲ. ಅದೂಂದೇ ತತ್ವ ಸಾಕು ‘ಸೋಶಲಿಸರ್’ ಸಾಧ್ಯಸಲು.”

“ಅದೇನು — ‘ಇಸುವೋ’ ನನಗೆ ತಿಳಿಯದು. ಇಲ್ಲಿ ಆ ಇಸುಮೂರು ಇಲ್ಲಿ. ಹಿಂದೊಮೈ ಆ ಉರಿನ ಪಾಳಿಯಗಾರನ ಶವಪ್ರಾಂದು ಇಲ್ಲಿಗೆ ಬಂದಿತು. ಅವನನ್ನು ಬರಿಯ ಗಂಥದ ಚಕ್ಕಿಗಳಿಂದಲೇ ಸುಡಿಸಿದರು. ಆದರೆ ಎಷ್ಟೋ ಬಡಬಗ್ಗರ ಹೆಣಗಳು ಅರ್ಥವಾರ್ಥ ಕಟ್ಟಿಗೆಗೂ ಗತಿಯಲ್ಲಿದೆ ದಹನವಾಗುತ್ತಿದೆ.”

ಆ ದಿನ, ಸಿದ್ಧನೋಂದಿಗೆ ನನ್ನ ಸಂಭಾಷಣೆಯು ಇನ್ನೂ ಹೆಚ್ಚಾಗಿ ಮುಂದುವರಿಯಲಿಲ್ಲ. ನಾನು ಸಂಜೀವಮಾಡಿಕೊಂಡು ಮನಗೆ ಬಂದೆ ಮುಂದೆ ಎಷ್ಟೋ ಬಾರಿ ಅಲ್ಲಿಗೆ ಹೋದರೂ ನನಗೆ ಅಲ್ಲಿದ್ದಾಗ ಓದುವ ಇಲ್ಲವೆ ಬರೆಯುವ ಮನವಾಗಲಿಲ್ಲ. ಆ ವೃಕ್ಷಗಳ ನೆರಳಿನಲ್ಲಿ ಕುಳಿತೆ. ಸಿದ್ಧನಮುಖ ನೋಡಿದೊಡನೆಯೇ “ಸತ್ತವರು ಪ್ರೇತವಾಗುತ್ತಾರೆಯೇ? ಈ ಸಿದ್ಧನ ಮಾತನ್ನ ನಾನು ನಂಬಬೇಕೆಬೇಡವೇ? ನಂಬುವುದಾದರೆ ಸತ್ತು ಪ್ರೇತವಾದವರಲ್ಲಿ ಶ್ರೀಮಂತ ಬಡವ-ಕೆಪಿಟಲಿಸ್ಪ್ರೀ, ಕೂಲಿಗಳೆಂಬ ಭೇದವಿದ್ದೀತೇ, ಇರಲಾರದೇ” ಎಂಬ ಅನೇಕ ಸಮಸ್ಯೆಗಳು ಕಣ್ಣಿಂದ ಬರುತ್ತಿದ್ದವು. ಆದರೆ ನಾನು ಪ್ರೇತಗಳನ್ನು ನಂಬದೆ ಹೋದುದರಿಂದ ಸಮಾಜವಾದದ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಬಗೆಹರಿಸದೆ ಸುಮುಣಿ ಕುಳಿತಿರಬೇಕಾಯಿತು.

ಹತ್ತುವರ್ಷಗಳ ಬಳಿಕ ನಾನು ಆ ಉರಿಗೆ ಇನ್ನೊಮೈ ಹೋಗಿದ್ದೆ ಆಗ್ ನನಗೆ ತಿರುಗಿ ಸಿದ್ಧೇಶ್ವರನ ದರ್ಶನ ಪಡೆಯುವ ಮನವಾಗಿ ತಿರುಗಿ ಮಸಣಾಭಿಮುಖವಾಗಿ ಹೊರಟೆ. ಶೃಂಣಾನ ಬಂದಿತು. ಎರಡು ಮರಗಳೂ ಅಲ್ಲಿದ್ದವು. ಸಿದ್ಧಪ್ರಾನಂತೂ ಅಲ್ಲಿ ನಗುತ್ತ ಕುಳಿತಿದ್ದು. “ಅವನ್ನ

ಹಳೆಯ ಗೆಳೆಯನ ಗುರುತೇ” ಎಂದು ಕೇಳಿದೆ. ಆತ ನಕ್ಕುನು. “ಹೇಗೊ ದ್ವಿತೀಯಾ, ಹೆಚ್ಚಿನದೇನು ವಿಶೇಷ!” ಎಂದು ಕೇಳಿದೆ. ಆತನು ನಗುತ್ತೆ — ನೇರಾಗಿ ಎದುರಿಗೆ ಕೈವಾಡೆ “ಅಲ್ಲಿ ನೋಡು” ಎಂದ.

“ಅವನು ತೋರಿಸಿದ್ದು ಆ ಮಾಸಣದಾಚಿಗೆ, ರಸ್ತೆಯಾಚಿಗೆ. ತುಂಬ ಸುಣ್ಣ ಬಳೆದ ಗೊಳಿಯೆಂದು ಅಲ್ಲಿ ವಿರಾಜಿಸಿತ್ತು. “ಹೊಸ ಸುಧಾರಣೆ” -- ಎಂದು ಉದ್ದರಿಸಿದೆ.

“ಅದೇನು ಉಹಿಸುವೆಯಾ” ಎಂದು ಕೇಳಿದ.

ತಕ್ಕುಣ — “ಪಾಕಿಸ್ತಾನ್” ಎಂದು ಉತ್ತರವಿತ್ತೆ!

ನಾನೇನೋ ಚೇಷ್ಟೆಗೆ ಉತ್ತರವಿತ್ತದ್ದು ನಿಜ. ಆದರೆ ನನಗೇನೆ ಈ ಮೂರನೆಯ ಮಾಸಣ ಅಲ್ಲೇಕೆ ಕಲ್ಲಿತವಾಯಿತು ಎಂದು ಹೊಳೆಯದೆ “ಎನದು?” ಎಂದು ಕೇಳಿದೆ.

ಸಿದ್ದಪ್ಪ ತಿರುಗ ಬೆರಳು ಮಾಡಿದ. ಆ ಕಡೆ ನಾನು ಬರುವ ಹಾದಿಯಲ್ಲೇ ಹೊಸದಾಗಿ ಒಂದು ಮಸೀದಿ ಹುಟ್ಟಿದ್ದು ಕಾಣಿಸಿತು.

“ಅದೇನು, ಇದೇನು” ಎಂದೆ.

ಅದೇ -- ತಿಳಿಯದೇ? ಒಂದು ದಿನ ನಮ್ಮ ನಾಗರಿಕರು ಭಜನೆ ಮಾಡುತ್ತ ಒಬ್ಬ ಸಾಧುವಿನ ಶವವನ್ನು ಹೊತ್ತುತೆಂದರು. ಭಜನೆಯು ಮಸೀದಿ ಮುಂದೆಯೇ ನಡೆಯಿತು. ಗೊಂದಲವೆದ್ದಿತು. ‘ಭಜನೆ ನಿಲ್ಲಿಸೆ’ಂದು ಒಂದು ಕಡೆಯಿಂದ ಆಚ್ಚೆ ಬಂದಿತು. ಇನ್ನೊಂದು ಕಡೆಯವರು ಅಯೋಧ್ಯೆಗೆ ಕೇಳಿಸುವಷ್ಟು ಗಟ್ಟಿಯಾಗಿ ಅಯೋಧ್ಯಾರಾಮನನ್ನು ಕೂಗಿದರು. ಸೀತೆಯನ್ನು ಭೂಮಿಯಿಂದಬ್ರಿಸುವಷ್ಟು ಬಲವಾಗಿ ಸೀತಾರಾಮನನ್ನು ಒದರಿದರು. ಆದರ ಪ್ರತಿಫಲವಾಗಿ ಆ ದಿನ ಆರು ಹೇಳಿ ಗಳು ಸಾಧುವಿನ ಬೆಂಗಾವಲಿಗೆ ಬಂದುವು. ಅವು ಹಿಂದೂಹೆಣಗಳು. ಅವು ಈ ಕಡೆಗೆ ಬಂದು ಮಾತ್ರವಾದುವು. ಇದಿರಾಳಿಗಳಲ್ಲಿ ಒಬ್ಬನು

ಮೃತಯಾಗಿ ಅವನು ಧರ್ಮರಕ್ಷಕನಾದನು. ಆ ಎದುರಿಗಿರುವುದು ಅವನ ಸ್ವಾರಕ.”

ಸರಿ, ನಾನು ಅಲ್ಲಿಗೆ ಹೋದೆ. ಧರ್ಮಕ್ಕಾಗಿ ಕಾದಾಡಿದ ವೀರನ ಸಲುವಾಗಿ ಮರುಗಿದೆ. “ಅಯ್ಯೇ ದೇವರೇ, ಸ್ವರ್ಗದಲ್ಲಿ ಈ ಪಾಕಿ ಸ್ತಾನದ ಕಾಗು ತಲೆದೋರಿದರೆ ಏನು ಮಾಡುತ್ತೀಯಾ?” ಎಂದು ಹೊಂಡೆ.

ಆದರೆ ನನ್ನದುರಿಗೇನೆ ನನ್ನ ಅನುಮಾನವನ್ನು ಪರಿಹರಿಸುವಂತೆ ನಾಲ್ಕಾರು ಹಿಂದೂ ಸ್ತೀಯರು ಅಲ್ಲಿಗೆ ಬಂದು ಸುತ್ತುವರಿದರು. ಒಂದೊಂದು ಕಾಸನ್ನಿರಿಸಿ, ಅಲ್ಲಿದ್ದ ಬೂದಿಯನ್ನು ಎತ್ತಿ ಹಣಿಗೆ ಹಚ್ಚಿ ಹೂರ ಶ್ರೀಹೋದರು.

“ಸಿಧ್ವ ಪಾಪಾ ಅದೇನು—” ಎಂದು ಬೆವ್ವಾಗಿ ಅವನಲ್ಲಿಗೆ ಬಂದು ತಿರುಗಿ ದೂರಸ್ಥಿಟ್ಟೆ. ಈಗ ಬಂದಿರುವ ಸ್ತೀಯರ ನಂಬುಗೆಯಲ್ಲಿ ಆವ ನೊಬ್ಬಿ ಸಾಧುವಂತೆ. ಅವನಿಗೆ ಹರಕೆ ಹೊತ್ತರೆ ರೋಗ ನಿವಾರಣೆಯಾಗುವುದಂತೆ, ಸಂತಾನವಾಗುವುದಂತೆ, ಪತಿಲಭ್ಯವಾಗುವುದಂತೆ! ಎಂದು ತಿಳಿದಿದ್ದಾರೆ” ಎಂದನು ಆತ.

“ಸಿಧ್ವ ಪಾಪಾ, ಹಾಗಾದರೆ ನಿನ್ನನ್ನು ಆ ತೆರನಾಗಿ ನಂಬಿ ಪೂಜಿ ಸರೇ” ಎಂದೆ.

“ಆತನ ಗೋರಿ, ಅಲ್ಲಿ ಬಂದು ಸಿಂತಾಗಿನಿಂದ ನನಗೆ ಆಗುತ್ತಿದ್ದ ಎಣ್ಣೆ ಸ್ವಾನವೂ ವಜಾ ಆಗಿದೆ”— ಎಂದು ಉತ್ತರ ಬಂದಿತು.

ಆ ಮಾತನಾಷುಡುವಾಗ ಆತನಿಗೂ ಸ್ತೂಪ ವೈರಾಗ್ಯ ಬಡಿದಂತೆ ಕಾಣಿಸುತ್ತಿತ್ತು.



ಅಶ್ವತ್ಥ ಪ್ರಲಾಪ.

‘ಅಶ್ವತ್ಥ’ ಎಂದು ಕೇಳಿದೊಡನೆಯೇ, ನಿಮ್ಮ ಮನಸ್ಸಿನ್ನು
 ‘ಹಾ ಸ್ತಿಯಾ ಪ್ರಶಾಂತ ಯ್ಯಾದಯಾ’ವನ್ನು ಹಡೆದ ಹಾಡುಗಾರಿಕ್ಯಯ
 ಕಡೆಗಾಗಲಿ, ರಾಜಕೀಯ ಉದ್ದೇಶಭರಿತರಾಗಿ ‘ವಿದುರಾಶ್ವತ್ಥ
 ಕ್ಷಾಗಲ ಒಯ್ಯಬೇಡಿ. ನಾನೆನ್ನತಿರುವ ಅಶ್ವತ್ಥವು ‘ಉಧ್ವರ್ಮೂಲ
 ಅಧಃ ಶಾಖಂ’ ಬಾಬತ್ತಿನದು; ವೃಕ್ಷಕೊಟಕ್ಕೆ ಸೇರಿದುದಾದರೂ ದೈವ
 ತ್ವವನ್ನು ಗಳಿಸಿಕೊಂಡ ಮರವು. ಇಂದಿಗೂ ಅಶ್ವತ್ಥವು ಅಶ್ವತ್ಥನಾರೂ
 ಯ ಇರಾಯನಾಗಿ ದೈವತ್ವದ ಮನ್ಸಣಿಯನ್ನು ನಾಡಿನಲ್ಲಿಲ್ಲ ಗಳಿಸುತ್ತಿ.
 ರುಪುದಾದರೂ, ಪ್ರಕೃತ ನನ್ನ ಲೇಖನಿಗೆ ಆಹುತಿಯಾಗಿರುವ ಮರವು
 ಹಿಂದೇನೋ ಹಾಗಿದ್ದರೂ, ಈಗ ಹಾಗಿಲ್ಲ. ಅಮರತ್ವದಿಂದ ಅದು ಬರಿ
 ಯು ‘ಮರ’ತ್ವಕ್ಕೆ ಅವತರಿಸಿ ವ್ಯಧಿಗೇಡಾಗಿದೆ. ಕನ್ನಡ ಜನದ ಮಹಾ-
 ವೈಭವದಂತೆ ಅದರದ್ದು ಗತ—ವೈಭವವಾಗಿದೆ. ಈ ದೃಷ್ಟಿಯಿಂದ
 ಅದನ್ನು, ಧಾರವಾಡದ ಪಾರಿಭಾಷೆಯಲ್ಲಿ ಅಶ್ವತ್ಥಮೃಸೆಂದರೂ ಸಮನೆ,
 ವಿಧುರಾಶ್ವತ್ಥವೆಂದು ಪತ್ತಿ ವಿಯೋಗಕ್ಕೆ ಗುರಿಪಡಿಸಿದರೂ ಸಮನೆ.
 ನನ್ನ ಮತ್ತು ದರ ಮಿಲಾವಣಿಯನ್ನು ಕುರಿತು ಬಿನ್ನವಿಸುತ್ತಿರಲು ಪರಾಂ
 ಬರಿಸತಕ್ಕುದ್ದು:

ಈ ಮರದ ವಿಷಯವಾಗಿ ಹೇಳುವಲ್ಲಿ, ನಾನು ನನ್ನ ಮನುವೆ
 ಗಿಂತ ಮೊದಲು ‘ಬ್ರಹ್ಮಚಾರಿ’ಯಾಗಿದ್ದೆ—ಎಲ್ಲರಂತೆ. ಆಗೇನೋ ಯುಧ್ಫ
 ಬಂದಿರಲಿಲ್ಲ. ರೇಜರು ಚ್ಯಾಂಡುಗಳ ಅಭಾವವಿಲ್ಲದಿದ್ದರೂ ನಾನೇನೋ ನನ್ನ
 ಮುಖಾರವಿಂದವನ್ನು ಗಡ್ಡೊಡ್ಡಾನದಿಂದ ಬೆಳಗಿಸಿದ್ದೆ. ಅಂದ
 ಮೇಲೆ ಆಗಿನ ಕಾಲಕ್ಕೆ ನಾನೇಬ್ಬಿ ಸಾಧುವನ್ನಲು ಈಗಂತು ಅಡ್ಡಿ

ಯಿಲ್ಲ. ಉರೂರು ಅಲೆದಾಟ, ಸಂಚಯಾದಲ್ಲಿ ಶಯನೋಷ್ಠವ.

ಹೀಗಿರುವಲ್ಲಿ — ಒಂದು ದಿನ ನಮ್ಮ ಜಿಲ್ಲೆಯ ಸೆರೆಯಾರೋಂದರಲ್ಲಿ, ಹಾಳೊರೆಂದರ ಹೆಬ್ಬಾಗಿಲಲ್ಲಿ ಸಂಚಿವೆಟ್ಟಿನ ಮುಖಸಂದರ್ಶನೆ ನನಗಾಯಿತು. ಅಂತೆಯೇ ಉರನ್ನು ಹೋಗದೇನೆ, ಹೋರಗೇನೆ ಕಾಣಿಸಿದ ಕಟ್ಟಿಯೋಂದರ ಮೇಲೆ ನನ್ನ ಬೀಡು ಬಿಟ್ಟೆ. ಅದೇ ಸಮಯಕ್ಕೆ, ಅಲ್ಲಿಗೇನೆ, ಇಬ್ಬರು ಬಾವಾಜಿಗಳು ಬಂದರು. ನನಗೂ ಅವರಿಗೂ ಕಾಣಿಸಿದ ಸಾಮ್ಯವೆಂದರೆ ಗಡ್ಡವಿಂಬಿಗಳು ವಾತ್ರ. ಆದರೆ ಅವರು ನನ್ನನ್ನು ಬಾವಾಜಿಯಾಗಿಯೇ ತಳಿದಿದ್ದರೆಂದು ಯಾರು ಬಳ್ಳಾರು! ಅವರಲ್ಲಿ ಬ್ಬನು ನನ್ನನ್ನು ಹಿಂದುಸ್ಥಾನಿಯಲ್ಲಿ ವಾತನಾಡಿಸಿದನು. ನಾನು ಮುಕ್ಕೆನಾಗಿ ಕುಳಿತೆ. ಅದರಿಂದಲೂ ನಿರಾಶಿತರಾಗದೆ ಸಾಂಕೇತಿಕ ಹಾವಭಾವ ವಗಳಿಂದ ‘ಗಾಂಜಾ ಇದೆಯೇ?’ ಎಂದು ಕೇಳಿದರು. ನಾನು ರೇಗ ‘ನಾನು ಗಾಂಜಾಬಡಕನಲ್ಲಿ — ಬ್ರಹ್ಮಜಾರಿ’ ಎಂದೆ. ಅವರು ತಾವಾದರೂ ಹಾಗೆ — ಎಂದು ಉತ್ತರಿಸಿಬಿಟ್ಟರು. ನಾನು ಅಲ್ಲಿಂದ ಎದ್ದೀಳುವ ಮನಸ್ಸು ವಾಡಿದೆ. ಆದರೆ ತೀರ ಅಶಿಷ್ಟ ಸಾಂಪ್ರದಾಯವಾದಿತೆಂದು ಪಡುವಣಕ್ಕೆ ಮುಖಯಾಡಿ, ಸಂಚಿವೆಟ್ಟಿನ ಒಕ್ಕಣ್ಣ ನೋಟಕ್ಕೆ ಮರುಳಾದವನಂತೆ, ಕುಳಿತೆ. ಅವರು ಅದನ್ನು ಗಮನಿಸಿದೆ ತಮ್ಮ ಕಂಬಳಿಹಾಸಿ, ಕಾಲು ನೀಡಿದರು. ತಮ್ಮ ಕಂತೆಯಿಂದ ಚಿಲುಮೆ, ಗಾಂಜಾಗಳನ್ನು ಹೋರತೆಗೆದರು. ಏನೇನೋ ವಾತನಾಡುತ್ತ — ಗಾಂಜ ತೇಡಿ, ತಿಕ್ಕಿ, ಉರಿಸಿಬಿಟ್ಟರು. ಕತ್ತಲಾಗುವಾಗ ನಮ್ಮ ಕಟ್ಟಿಯು ಗಾಂಜಾವಾತಾವರಣದಿಂದ ಕೆವಿದುಹೋಗಿತ್ತು. ನಾನು ಮಲಗಿಕೊಂಡು ಸಿದ್ದಿಸಿದೆ. ಅವರು ಹರಷಿತ್ತಲೇ ಇದರು.

ನನಗೇನೋ ನಡೆದ ದಣಿವಿನಿಂದ ಬಲು ಬೇಗ ನಿದ್ದೆ ಬಂದಿತು. ಎಚ್ಚರವಾಗುವಾಗ ನಡುರಾಶಿಯಾದರೂ ಸರಿದಿರಬಹುದು. ಆಚೇಜೆ

ನೋಡಿದೆ. ಮಾಗ್ನಿಲ್ಲೆ ಗಾಂಜಾಬಡಕರು ಮಲಗಿ ಗೊರೆಯುತ್ತಿದ್ದರು. ಇಂಥವರ ಸಹವಾಸ ಬೇಡವೆಂದು, ದಡಬಡಿಸಿ, ಅಲ್ಲಿಂದ ರಸ್ತೆಗೆ ಇಳಿದು ಹಾಳೂರ ಬೀದಿಯಲ್ಲಿ ಮುಂದುವರಿದೇ ಬಿಟ್ಟೆ!

ಇವಿಗೆಗಳೂ ಕಾಣಿಸಲಿಲ್ಲ, ಮಾಡಿಲ್ಲದ ಮನಿಗಳು! ಉಳುವ ನಾಯಿಗಳೂ ಇಲ್ಲ, ಘೂರುಕರಿಸುವ ಗೂಬೆಗಳೂ ಇಲ್ಲ. ಹಾಳೂರಿನ ಬಳಿಕ ಬಂದುದೊಂದು ಬಯಲು; ಬಲು ವಿಸ್ತಾರದ ಬಯಲು. ಬರಿ ಬಯಲಲ್ಲಿ ತಂಗಿದರೆ, ಹಿನು ಹಾಸಿತೆಂದು ಅಂಜಿ, ಮುಂದೊಂದು ಮರ ವಾದರೂ ಕಾಣಿಸಿಗಲಿ—ಎಂದು ಸಾಗಿದೆ. ನನ್ನಾನೆ ಸಫಲವಾಯಿತು. ಶುಸು ದೂರ ಸದೆಯುತ್ತಲೇ, ಬಲು ವಿಶಾಲವಾದ ಒಂದು ತೋವೇ ಕಾಣಿಸಿತು. ಅದರ ಬಳಿಗೆ ಹೋದೆ; ಕ್ಷೇಣ ಬೆಳಕಿನಲ್ಲಿ ಆ ತೋವಿನ ಮರಗಳೆಲ್ಲ ವಿಶಾಲವಾದ ಸಭಾಮಂಟವದ ಕಂಬಗಳಂತೆ ತುಂಬಿನಿಂ ಶಿದ್ದವು. ‘ಥಿ—ಇಲ್ಲಿಗೆ ಬಾರದೇ, ಅಲ್ಲೇ ಉಳಿದನೇ’ ಎಂದು ಪಶ್ಚಾತ್ತಾವಶ್ವಾ ಆಯಿತು. ಸರಿ ತೋವಿನ ನಡುವನ್ನು ಸೇರಿ, ಹೊದೆದ ಶಾಲನ್ನು ಹಾಸಿ, ತೋಳಿನ್ನು ತಲೆದಿಂಬಾಗಿ ಮಡಚಿ, ಹೂಗುವ ನಿದ್ದೆಗೆ ಉಷ್ಣಾಲಿ ರಚಿಸಿಕೊಟ್ಟಿ. ಎಸ್ಸೆಂದು ನನಗೇ ನಾನೇ ಜೋಗುಳವನ್ನು ಹಾಡಿ ಮಲಗಿಬಿಟ್ಟೆ.

ಅಮರದ ಕೆಳಗಡಿಯೆಂದ ಶೀತಗಾಳಿಯು ಬೀಸುತ್ತಿತ್ತು. ಕ್ರಮೇಣ, ಹಾಸಿದ ಅರ್ಥವೆಯನ್ನು ಹೊದೆಯುವ ವಾಡೂ ಬಂದಿತು. ಚಳಿಯಾದ ನಿದ್ದೆ ಎಷ್ಟು ರಗಳ ಆವರ್ತನೆಗೆ ಬಲಿಯಾಗುತ್ತಿರಲು, ಹನಿ ಉದು ರುವಂತೆ ಏನೇನೋ ನನ್ನ ಶರೀರದ ಮೇಲೆ ‘ಪಟ ಪಟ’ ಉದುರುತ್ತಿತ್ತು. ಆ ಅಮಲನಲ್ಲಿ ಅದರ ‘ಪಂಚನಾಮೆ’ ಮಾಡಲು ಯಾರು ಕುಳಿತಿರಬೇಕು? ಇತ್ತು ಹನೆಯು ಇನ್ನಷ್ಟು ಶೀತವಾಯಿತು. ದೂರದ ದಿಗಂತ ಇಂದ ಎಳೆಮಿಂಚು ಹೋಳಿಯತ್ತೊಡಿತು. ಮಳೆ ಬಂದಿತೆ— ಎಂಬ

ಅನುವಾನವಾಯಿತು. ಇತ್ತೀಚೆ, ಮೇಲಿಂದ ಉದುರುವ ಹಸಿಗಳು ಉದುರುತ್ತಲೇ ಇದ್ದವು. ಮುಖಕ್ಕೊಂದರೆದು ಬಾರಿ, ತುಟುಕಿದಾಗ ಮಾತ್ರ, ನನ್ನ ಮೂಗು ಮುರಿದಿರಬೇಕು— ಅದರೂ ನಿದ್ದೆಯ ಬಲವತ್ತರದಿಂದ ‘ಆಕ್ಕೆಪ್ಪಬ್ಬೇ, ಅದಾಹ್ಮೇ....’ಇತ್ತಾದಿಯಾಗಿ ಮಲಗಿದೆ. ನನ್ನ ಹೀದೆದ ವಸ್ತು ಪೂರ್ವ ತೋಯ್ಯಂತೆ ಕಾಣಿಸಿತು; ಸಾಲದುದಕ್ಕೆ ನನ್ನ ಅರಿವೆಯಿಂದ ಅನೇಕ ಬಗೆಯ ‘ಮಾಸನಾ’ ಫಲಗಳು ಕಾಣಿಸತ್ತೊಡಗಿದವು. ಜಾಗುಪ್ಪೆಯಿಂದ ಅರಿವೆಯನ್ನು ಕಿತ್ತೆಸೆದು ಕುಳಿತೆ! ಆದರೆ ಸುತ್ತಲೂ ಪಟ ಪಟಾಯಿವಾನ ವಾಗುತ್ತಲೇ ಇದ್ದುದರಿಂದ, ಅದೇ ಅರಿವೆಯನ್ನು ತಲೆಗೇರಿಸಿ ತಲೆಮರೆಸಿಕೊಳ್ಳುವೆನಾಗಿ ನಿರ್ಭರಿಸಿದೆ. ಆಗ ನನ್ನ ಆತ್ಮನುಭವ ಹೇಳಲಳವಲ್ಲ! ಈಪಿಷ್ಟವ್ಯಾಷ್ಟಿಯನ್ನು ಸಹಿಸಲಾರದೆ, ಹೊರಡುವೆನಾಗಿ ಎಣಿಸಿದೆ. ಬಾನು ತಾರಾಶ್ವನ್ಯವಾಗಿತ್ತು; ಮಿಂಚು ತೀರ ಕೂರವಾಗಿ ಬಡಿಯತೊಡಗಿತು. ಆಪ್ರಾರ್ಥದ ಬಿರುಗಾಳಿಯಿಂದು ಕಣ್ಣಿಗೆ ಮಣ್ಣರಚಿ, ನನ್ನನ್ನು ಮತ್ತೆನ್ನು ದಿಕ್ಕುಗೆಡಿಸಿತು.

ಬಾವಾಜಿಗಳಿಂದ ಬಚಾಯಿಸಲು ಇಲ್ಲಿಗೆ ಬಂದು ನನ್ನ ಗಡಿಯೇ ನಾಯಿತು— ಎಂದು ಎಣಿಸುವ ವೇಳಿಗೇನೆ, ಅತಿ ಅದ್ಭುತವಾದ ಸಿಡಿ ಲೊಂದು ನೆಲವನ್ನು ಅದುರಿಸಿತು. ಅದರ ಕೂರ ಬೆಳಕಿನಲ್ಲಿ, ನಾನು ನಿಂತ ತಾವಿನ ಮರಗಳಿಲ್ಲವೂ ‘ಜುಮ್ಮೆಂದು’ ಕಾಣಿಸಿದುವು. ಅವೇಳಿ ಒಂದೇ ಮರದ ಬೀಳಲುಗಳಿಂಬ, ಕ್ಷಣಿಕ ಪರಿಜಾ ನದ ಬೆಂಗಡಯಲ್ಲಿ ಸಾವಿರ ದೇವತ್ವಗಳು ನನ್ನ ಮುಂದೆ ನಿಂತಂತೆ ತಿಳಿವಾಯಿತು. ಆ ಸಿಡಿ ಲಿನ ಆಭರಣೆಗೆ— ಮರದ ಮೇಲ್ಮೈಯಲ್ಲಿ ಸಾವಿರಾರು ಪಕ್ಷಿಗಳು ಅಸ್ತಿರವಾದುವು, ಕಾರಾಡಿ ಜೀರ್ಣಕೊಂಡವು. ಗೂಬೆ, ಬಾವಲಿ, ಕುರುಲೆ— ಯಾವಜ್ಞಾತಿಯ ಧ್ವನಿಕೂಟಗಳು, ನೆರಳು ಬೆಳಕುಗಳ ಸೂರ್ಯಕ್ಕೆ ಮೇಳವಿನಿ— ಅದೊಂದು ‘ಸ್ವಾಶಾನ ಕುರಕ್ಕೇತ್ರ’ವೆಂಬ ಕಲ್ಪನೆಯನ್ನು

ತಂದಿಟ್ಟುವು. ಸಾಲದುದಕ್ಕೆ ನೋಟದ ಭೀಕರತೆಗೆ ಸಮನಾದ, ಗಂಧವೂ ಸೇರಿದುದರಿಂದ — ನನ್ನ ಜುಗುಪ್ಪೆಯೂ ಬೆಳೆಯಿತು.

ಮರುಕ್ಕಣವೇ ಚಿಟ್ಟಿಚಿಟ್ಟಿ ಮಳೆಯು, ಭೋಗರೆಯುವ ಗಾಳಿಯೂ ಡನೆ ಕುಣಿಕುಣಿದು ಬರತೊಡಗಿದುದರಿಂದ, ಆ ದಟ್ಟವಾದ ಪತ್ರಲೋಕವನ್ನು ಸುಗ್ಗಿಯೂ ಹಸಿಗಳು ನನ್ನ ಮೇಲೆ ಉದುರಿದುದರಿಂದ ಸ್ವಾನ ದಿಂದ, ಶುಧ್ಧನಾಗುವೆನೆಂದು ತಿಳಿದೆ! ಅದೂ ಐದು ನಿಮಿಷಕಾಲ! ಮಳೆಯ ಜಡಿತ ಅಳತೆಗೆ ವೊರುತ್ತಲೇ, ಶರೀರವು ಆ — ಕರುಳು ಪರಿಯಂತೆ ನಡುಗತೊಡಗಿತು.

ಮಳೆಯು ಶಾಂತವಾಗಲು, ಆ ತಾಣಕ್ಕೇನೇ ಪುನಜ್ಞನ್ನು ಉಂಟಾಯಿತು. ಸ್ವಾನದಿಂದ ನನಗಂತು ದ್ವಿಜತ್ವ ಬಂದೇ ಬಂತು. ಅತ್ಯಂತಿನ ಆಭರಣಗೆ ಪಕ್ಷಿಗಣವೂ ಮಾಯವಾದಂತೆ ಕಾಣಿಸಿತು. ಬರಿಯ ನೀರಿನ ತುಟುಕುಗಳಲ್ಲೇ ನಭೋಸೀಮೆಯ ದಾಳಿ ತೃಪ್ತಿಗೊಂಡಿತು. ನಾನು, ಆಗಾಗ ಬರುವ ಮಿಂಚಿನ ಬೆಳಕಿನಲ್ಲಿ ಆ ಸ್ಥಳವನ್ನು ಪರಿಶೀಲಿಸತೊಡಗಿದೆ. ಕುಳಿತಿರಲು ಪರಿನ ಚೇರಿಂದು ಶಿಗಲಾರದೇ — ಎಂದು ಅರಸಿದೆ. ಅರಿವೆ ಕಳಚಿ, ಅಂಥದೊಂದು ಬೇರನ್ನು ಆರಿಸಿ, ಉದಾಸೀನನಾದೆ! ಹೇಗೂ ನಿದೆ ಬರುವಂತಿರಲಿಲ್ಲ. ಯೋಚನಾಪರನಾಗುವೆನೆಂದು ಬಯಸಿದೆ. ಮನುಷ್ಯನಿಗೆ — ಯೋಚನೆಯಿಂದ ಬರುವಪ್ಪು ‘ಅಶಾಂತಿ’ ಇನ್ನಾವುದರಿಂದಲೂ ಬಾರದೆಂದು ಮೇಲಿಂದ ಮೇಲೆ ತಿಳಿದೂ, ತಿರುಗಿ ಅದೇ ಚಾಳಿಗೆ ನಾನು ಬಲಿಯಾಗಬೇಕೇ?

“ಇದೇನು ಮರ? ಒಂದೇ ಮರ ತೋಪಿನಂತೆ ಕಾಣಿಸಿಬಿಟ್ಟಿತ್ತಲ್ಲ! ಇದು ಅಲ್ಲವೇ? ಅಶ್ವತ್ಥವೇ” — ಎಂದು ತಕ್ಕಿಸಿದೆ. ತಕ್ಕದ ಪ್ರಾರಂಭಕ್ಕೇನೆ, ನನ್ನ ಅಜ್ಞ ನನಗೆ ಎಳಿತನದಲ್ಲಿ ಉದಿಸಿದ ‘ಬ್ರಹ್ಮರಾಕ್ಷಸ’ನ ಕಲ್ಪನೆ ಕರಳಬೇಕೆ? ಅದರಿಂದ ಬೇಡೆಂದರೂ ಬೆದರಿಕೆಗೆ ಪ್ರಾರಂಭ.

ಮುಂಚಿನ ಬೆಳಕಿಗೆ ಮರದ ಬೀಳಲುಗಳು ಬೇತಾಳಗಳಾಗುವುದನ್ನು ಕಾಣಲಾರದೆ, ಬೆಕ್ಕಿನಂತೆ ಕಣ್ಣಜ್ಞ ಕುಳಿತೆ! ಒಮ್ಮೆ ವಿದುಳು ಕೆರಳಬಿಷ್ಪರೆ, ಅದರ ಬೆಳಕಿನ ದೊಂದಯನ್ನು ಅದೇ ಹಿಡಿಯುತ್ತದೆ. ನಾನು ರಿಷ್ಟೆ ಮುಚ್ಚಿದರೂ—ಆ ಬೇರುಗಳು, ಬೀಳಲುಗಳು, ಕೆಂಬಿಗಳ ಚಪ್ಪರೆ—ಇವುಗಳು ಒಂದು ರಕ್ತಸಲೋಕವಾಗಿ ತಮ್ಮನ್ನು ಮಾರ್ವಡಿಸಿಕೊಂಡುವು.

ಇದು ಆಲದ ಮರವಲ್ಲ—ಅಶ್ವತ್ಥ ವೃಕ್ಷ. ಅಶ್ವತ್ಥದಲ್ಲಿ ಬರಿಯ ಬ್ರಹ್ಮಾಂಕಸ ಮಾತ್ರ ನೆಲಸಿತು, ನಾನು ಬ್ರಹ್ಮಾರಿ—ಎಂದು ಧ್ಯೇಯ ತಂದು, ಜಿನಿವಾರ ಹಿಡಿದುಕೊಂಡು, ಒಂದರ ನೇತ್ರವಂದಾಗಿ ಗಾಯ ಶಿಗಳನ್ನು ಎಸೆಯತೆಂಡಿಗೆ. ಆದರೆ ಚಳಿಯಿಂದಲೋ, ಭೀತಿಯಿಂದಲೋ ನಡುಗುತ್ತಿದ್ದ ನನ್ನ ತುಟಿಗಳಿಗೆ ಸ್ವರೋಚ್ಚಾರಣೆಯ ‘ತಾಕತ್ತು’ ಶಂಕ್ವಾಯಿತು. ಯಾಕೋ—ನಾನು ಕುಳಿತ ಬೇರೂ ಬರಗಿದ ಕಾಂಡವೂ ಒಮ್ಮೆಗೇ ಅದುರಿದಂತೆ ಭಾಸವಾಯಿತು. ತಿದುಗಿ ನೋಡಲು ಆ ಮರವೇ, ಯಾವತ್ತು ವೃಕ್ಷವೇ ನಡುಗಿತು. ಆದರ ಎಡೆಯಿಂದ ನನ್ನೆದುರಿಗೆ, ಬಿಳಿಯ ಉತ್ತರೀಯನನ್ನು ಧರಿಸಿದ ಬೃಹದಾಕಾರದ ಬ್ರಹ್ಮಾರಿಯು ಬಂದಂತೆ ಕಾಣಿಸಿತು! ನನ್ನ ನೆತ್ತೆರು ಹಿಮವಾಯಿತು! ಆದರೆ ಆ ಮಾತ್ರ ಮಾತ್ರ ನನ್ನನ್ನು ನೋಡಿ ಕಿಲಕಿಲನೆ ನಕ್ಕಿತು! ನಾನು ಬಲವಾಗಿ ಆ ಮಾತ್ರ ಯನ್ನು ಮರಿಯಲು ಯಶ್ವಿಸಿದೆ; ಅದರ ಧ್ವನಿಯು ಬಾವಲಿಗಳ ಚೀರಾಟವೆಂದು ತಿಳಿಯಲು ಯಶ್ವಿಸಿದೆ. ಆದರೆ ನನಗೆ ನೋಲಾಯಿತು. ಕೊನೆಗೆ ತೀರ ಹತಾಶನಾಗಿ ‘ಅಯೋ’ ಇಲ್ಲಿಗೇಕೆಬಂದೆ?’ ಎಂದು ಉದ್ದರಿಸಿ, ಓಟ ಕಿತ್ತೆ! ನಾಲ್ಕು ಹೆಚ್ಚೆ ಪೂರ್ವ ಸಾಗ ಲಿಲಿ—ನನ್ನ ಹಣಿಗೂ ಮರದ ದಿಂಡೊಂದಕ್ಕೂ ಸಂಧಾನವಾಗಿ ನಾನು ನೆಲವನ್ನಳಿದೆ! ನನ್ನ ಉಲಾಟಕ್ಕೆತ್ತದಲ್ಲಿ ಫಣಿಗಣ್ಣಂದು ತೆರೆದು ನೆತ್ತೆರು

ಕಾರಿತು. ನಾನಾಗ ಎಳೆವಾಗುವಿನಂತೆ ಅಳತೊಡಗಿದೆ.

“ಅಳಬೇಡ, ಬೆಳೆದ ಮಾನುವೇ, ನಿನ್ನನ್ನ ನಾನು ಕಾಡುವುದಿಲ್ಲ-
ಗಾಬರಿಯಾಗಬೇಡ”—ಎಂದಿತೋಂದು ದಸಿ. ನನ್ನ ರೋದನ ಸಿಲ್ಲದ್ದನ್ನು
ಕಂಡು, ನನ್ನ ಮೈ ಸವರಿ, ನನ್ನನ್ನ ಆನಿಸಿ ಹಿಡಿದಂತೆಯಾ ಆಯಿತು.
ಆಶ್ವಯರ್ವೇಂದರೆ— ಅದರ ಕೈ ಸೋಂಕಿನಿಂದ ನನ್ನ ಭೀತಿಯು ಶಾಂತ
ವಾದುದು; ಕರುಳು ಕುದುರಿ ನಿಲುಗಡೆಗೆ ಬಂದುದು.

ಆದರೂ ನಾನು ಮೂಕನಾಗಿಯೇ ಕುಳಿತೆ. ‘ನಾನಾರು, ಎಲ್ಲಿ
ರುವೆ, ಇದು ಕನಸೇ?’ ಎಂದು ಬಲು ಬಗೆಯಿಂದ ನನ್ನನ್ನ ನಾನು
ಎಚ್ಚರಿಸಿಕೊಳ್ಳಲು ಯಶ್ಚಿಸಿದೆ. ಆದರೆ ನನ್ನ ಮನಸ್ಸಿನ ಈ ಸ್ವತ್ಸ್ಯಗಳನ್ನೇ
ಅದು ಉತ್ತರಿಸುವಂತೆ ಕಾಣಬೇಕೇ? “ನಿನಗೆ ಎಚ್ಚರವಿದೆ. ನೀನು ನನ್ನ
ಬಳಿಯಿರುವೆ. ಬೆಳಕು ಹರಿಯುವ ತನಕ ಇಲ್ಲೇ ಇರಬೇಕು. ಆದರೂ
ಇಗಾಗಿ ನಿನ್ನಾಡನೆ ನಾನು ಮಾತನಾಡಲೇಬೇಕಾದ ಕೆಲಸವಿದೆ. ನಿನಗೆ
ನಾನೇನು ಹಾನಿವಾಡಲಾರೆ; ಬದಲು ನಿನ್ನಿಂದ ನನಗೊಂದು ಉಪಕೃ
ತಿಯಾಗಲಿದೆ” ಎಂದಿತು.

ನಿನಗೆ ಆಶ್ವಯರ್ವಾಗದಿದ್ದೀತೆ? ನನ್ನಿಂದ ಆ ಅವಾನುಷ
ಜೀವಕ್ಕೆ ಉಪಕೃತಿಯೇ! “ಹೊ—ಇತರ ದೆವ್ವಗಳಂತೆ ಇದಕ್ಕೂ ಒಂದು
‘ಚಮರ್’ ಶೈಲ್ಲೀಕದ ಬಯಕೆಯಾಗಿರಬೇಕು. ಅದಕ್ಕೇನೆ ಅರೆಸಾಹಿತಿ
ಯಾದ ನನ್ನನ್ನು ಇದು ತುರುಬಿ ಹಿಡಿದಿದೆ” ಎಂದು ತಿಳಿದೆ. ಆದರೆ
ಅದನ್ನು ಉಪೇಕ್ಷಿಸಿ ಕೆರಳಿಸುವುದು ಸಮನಲ್ಲಿಂದು, ವಿನಯಶೀಲ
ನಾಗಿ, ಒಮ್ಮೆ ವಾರಾಗಲೆಶ್ವಿಸುವೆನೆಂದು ಕೊಂಡೆ: “ಅಪ್ಪಾ, ಅಲ್ಲ....
ಅಯ್ಯಾ, ಅಲ್ಲ.... ತಂದೆಯೇ, ನೀನಾರು? ಬಡ ಬ್ರಹ್ಮಜಾರಿಯಾದ
ನನ್ನಿಂದ ನಿನ್ನ ಸೇವೆಯೇನು ಸಾಧ್ಯ? ಆದರೂ ನೀನೇನ್ನ ವುದನ್ನು ಕೇಳು
ತ್ತೇನೆ, ಒಂದು ಶಯರ್ತ್ವನ ಮೇಲೆ! ನೀನು ನಿನ್ನ ರೂಪವನ್ನು ಮಹಿ-

ಯಲ್ಲಿರಿಸಿ, ಬರಿದೆ ಅಶರೀರಯಾಗಿ ನನ್ನನನ್ನ ಮಾತನಾಡಿಸಬೇಕು.”

“ಆಗಲಿ—ಹಾಗೆಯೇ ಮಾಡುವೆ. ಆದರೆ ಸೆಟ್‌ಗೆ ನಿನ್ನೊಡನೆ ನನಗೆ ಬೇಕಾದುದೇನೆಂದು ಹೇಳಲು, ನಿನಗೆ ನನ್ನ ಹಂಬಲದ ಅಥವಾ ಆಗಲಾರದು. ಅದರಿಂದ ನನ್ನ ಜನ್ಮಪ್ರತ್ಯಂತವನ್ನು ವೆಳಡಲು ಹೇಳಬೇಕು. ಅದನ್ನು ಇಟುಕಿನಲ್ಲಿ ವಿವರಿಸುವೆ. ಆಗ ಮಾತ್ರ ನಿನಗೆ ಅವಾ ನುಷಣಾದ ನನ್ನಲ್ಲಿ ವಿಶ್ವಾಸವುಂಟಾದೀತು.”

“ಸರಿಯೇ. ಮೊದಲು ನೀನಾರು ಹೇಳು—ಆಲವೇ, ಅಶ್ವತ್ಥವೇ, ಬಹ್ಯ-ರಾಕ್ಷಸನೇ ಅಧವಾ.....” ಎಂದು ಹೇಸರಿಗಾಗಿ ತಡವಿದೆ.

“ನಾನು ಆಲವಲ್ಲ, ಅದೇ ಬಳಗದವ — ಅಶ್ವತ್ಥ. ಅಶ್ವತ್ಥನಾರಾ ಯಣ ಎಂಬಾದು ನನ್ನದೊಂದು ಹೇಸರು.”

“ಅದರೆ ಇಷ್ಟ್ವಂದು ಬೀಳಲುಗಳಿಂದ ತುಂಬಿ ತೊಂಬಿನುಂತೆ ಕಾಣಿವಿಯಲ್ಲ?”

“ಅದೇ—ನನ್ನ ಜಡಿಗೆ ಅವಳಿಯಂತೆ ಬೀಳಿದದೊಂದು ಆಲದ ಮರದ ಸರವಾಸದಿಂದ. ಈ ತಾಣವನ್ನೆಲ್ಲ ಅದೇ ಆವರಿಸಿದೆಯಾದರೂ ನಾನೇ ಇಲ್ಲಿನ ಕೇಂದ್ರ ವೃಕ್ಷ. ನೆನ್ನಿಂದಾಗಿ ಅದಕ್ಕೆ ಮನ್ಸಣಿ, ನಾಳಿ ಕೇಡು ಬಂದರೆ ಅದರಿಂದಾಗಿ ನನಗೂ ಬಂದೀತು.”

“ಹಾಗಾದರೆ ನೀನು ಬ್ರಹ್ಮರಾಕ್ಷಸನಂತು ಅಲ್ಲ. ಯಾವನೇಹೋ ಮಡಿದ ಬ್ರಹ್ಮಚಾರಿಯ ಪ್ರೇತವಲ್ಲ. ನಾನೀಗ ಮದುವೆಯಾಲ್ಲಿದೆ ಸತ್ತರೆ ನೀನಾಗ ಬೇಕಿಲ್ಲ — ಅಲ್ಲವೇ?”

“ಭೀ, ಮರುಳೇ! ಬ್ರಹ್ಮನು ರಾಕ್ಷಸನಾಗುತ್ತಾನೆಯೇ? ಅಧವಾ ನೀನು ನಾನಾಗುವುದುಂಟೇ? ಇರಲಿ — ನೀನು ಬ್ರಹ್ಮಚಾರಿಯೇ?”

“ಹೂಂ — ಟೆಂಪರರಿ ಹುದ್ದೆಯದು. ಈಗ ಮದುವೆಯ ಹಂಬಲ ವಾಗಿದೆ. ಅಂದರೆ ಮನುಷ್ಯನಾದವನು ಒಂದಾದರೂ ಗಂಡುಹುಳವನ್ನು

ಹೇರದೆ ಹೋದರೆ ಅವನಿಗೆ ಮುಕ್ತಿಯಿಲ್ಲ ಎನ್ನುತ್ತಾರಿಲ್ಲ?”

“ಹೋ, ನಿಮ್ಮಲ್ಲಿ ಹಾಗೋಂದು ನಂಬಿಕೆ ಉಂಟಲ್ಲಿನೇ! ಆದರೆ ಸೇನು ಲಗ್ನವಾದೆಯೆಂದರೆ, ವೊದಲು ನಿನ್ನ ಹೆಂಡತಿಯ ಕೈಯಿಂದ ಮುಕ್ತಿದೊರಿಯ ಬೇಕಲ್ಲ! ಮೇಲೆ ನಿನ್ನ ಸಂತಾನಕ್ಕೆ ದಾರಿದ್ರ್ಯದಿಂದ ಮುಕ್ತಿಸಿಗಬೇಕಲ್ಲ?”

ಆ ಪ್ರೇತವು ನನ್ನ ಧಾರ್ಮಿಕ ರಾಜ್ಯದಿಂದ ಮೆಲ್ಲಿಗೆ ಸೋಶಿಯೋ ಲಜಿ, ಅಧ್ಯಾತ್ಮಗಳ ಕಡೆಗೆ ಒಯ್ಯಿಪುದೆಂಬ ಭೀತಿಯಾಯಿತು. ಅದಕ್ಕೆ ತಡೆಬರುವಂತೆ ‘ಅದೆಲ್ಲ ಸ್ವರಾಜ್ಯ ದೊರಿತ ಬಳಿಕ ಸಮನಾಗುವುದೆ’ಂದು ಹೇಳಿ, ಗಾಂಧಿ ಶಿಷ್ಯರ ರಾಮಚಾಣವನ್ನು ಬಿಟ್ಟಬಿಟ್ಟೆ. ಮುಂದೆ “ನೋಡು, ನಿನ್ನ ಕತೆ ಉದ್ದವಿರಬಹುದು. ಬೆಳಕು ಜರಿಯುವುದರೊಳಗೆ ನೀನು ಹೇಳಿಬಿಡಬೇಕಲ್ಲ? ನನ್ನ ಕತೆಯನ್ನು ಬಿಟ್ಟು, ನೀನು *to the point*ಗೆ ಬಂದುಬಿಡು. ನೇರಾಗಿ ನೀನಾರು, ನಿನ್ನ ತವರೂ ರಾವುದು, ಆಗೇನಾಗಿರುವೆ, ನಿನಗೆ ನನ್ನಿಂದೇನಾಗಬೇಕು— ಎಂದು ಹೇಳಿದಲ್ಲಿ.....”

“ನನ್ನ ತವರೇ? ನಾನು ಆಯಾರ ವರ್ತದವನು. ಆಯಾರ ವರ್ತದಕ್ಕಷ್ಟೆ ಪರಮಾತ್ಮ ತನ್ನನ್ನು ನನಗೆ ಹೋಲಿಸಿಕೊಂಡುದರ ನೆನಸಿಲ್ಲವೇ?

ಹೂಂ, ಬಲ್ಲೆ—ಆಯಾರ ವಿಜಾರ. ಅವರೇ ಅಲ್ಲವೇ, ನಮ್ಮದೇಶದವರನ್ನು ದಸ್ತುಗಳೆಂದು ಮೂದಲಿಸಿದವರು? ಕೆಲಸಕ್ಕೂದಗಿದಕ್ಕಷ್ಟೆ ನುಕರಿಯನಾದರೂ, ಅವನನ್ನು ಆಯಾರನೆಂದವರು! ಆದರೆ ನಮ್ಮವರನ್ನು, ಕನ್ನಡಿಗರನ್ನು, ಕೋಣಿಗಳೆಂದು ಕರೆಯಲು ಹೇಸಲಿಲ್ಲ.”

“ನೀನು ಆಗಿನ ಕಾಲವನ್ನು ಸೇನೆಯುತ್ತಿದ್ದೀರ್ಯಾ? ರಾಮಾಯಣದ ಕತೆ ಹೇಳುತ್ತೀರ್ಯಾ?”

“ಯಾವ ಕಾಲವಾದರೇನು? ಉತ್ತರದವರಿಂದ ದಕ್ಷಿಣದವರಿಗೆ

ಎಂದು ಮನ್ನಣಿ ದೊರೆಯಿತು? ರಾಮನಿಗೆ ನೇರವಾದ ದಕ್ಷಿಣದವರು ವಾನರರೀಸಿದರು. ಕಾರವಾಂಡವರ ಅಗ್ನಿಹೋತ್ರದಲ್ಲಿ ಇಲ್ಲಿನವರು ಕುರಿಗಳಿಸಿದರು. ಈಗಲೂ ಹಾಗೇನೇ— ಉತ್ತರದವರ ಹಿಂದೀರಾಜ್ಯ ಉತ್ತರದವರ ‘ನೇತಾ’ತನ್, ಉತ್ತರದವರ ವ್ಯಾಪಾರಿ ಕೊಳ್ಳಿ!”

ನಾನು ನನ್ನ ಉಪನ್ಯಾಸ ತೊಡಗಿದೆನೆಂದು ಅದಕ್ಕೆ ಅಂಜಕೆಯಾ ಯಿತೋ ಏನೋ. ಅದು—

“ಅಂತಹ ಹಳೆಯ ನೆನಹಿಂದ ನನ್ನಮೇಲೆಯೂ ದುರಾಗ್ರದ ಪದ ಬಾರದು, ನನ್ನ ತವರೂರು ಅದು ನಿಜ. ಆದರೆ ನಾನು ಜನ್ಮವೇತ್ತಿದ್ದು ಇಲ್ಲಿ. ಬೀಜವಾಗಿ ಬಂದು ಬೆಳೆದುದು ಇಲ್ಲೇನೇ.”

“ಆಯಾ ವರ್ತದಿಂದ ಇಲ್ಲಿಗೆ ವಾರವಾಡದವರು ಮಧುರೀಗೂ ಬರುವಂತೆ!”

“ಭೀ— ಹಾಗೆನ್ನಬೇಡ. ಯಾವುದೋ ದಕ್ಷಿಣಾಭಿಮುಖಿಯಾದ ಪಕ್ಷಿಯನ್ನು ಸೇರಿ, ಹಾರಿ ಬಂದು, ಇದೇ ತಾವಿನಲ್ಲಿದ್ದ ಏರು ಬಂಡೆಯೊಂದರ ಮೇಲೆ ಸಾಫ್ತಿತನಾದೆ. ಅಂದಿನ ನನ್ನ ಹುಟ್ಟು ನಿನ್ನವರನ್ನು ಎಷ್ಟು ಆಶ್ಚರ್ಯಗೊಳಿಸಲಿಲ್ಲ!”

“ಅದೇನು ಸೋಜಿಗದ ಕಾರಣ?”

“ಇಲ್ಲಿನ ಬಂಡೆಯ ತುದಿಯಲ್ಲಿ, ನೀರಿಲ್ಲದಲ್ಲಿ, ನಾನು ಹುಟ್ಟಿ, ಬೆಳೆದು, ನೆಲಕ್ಕೆ ಬೇರು ತಾಗಿಸುವ ತನಕ, ನಾನು ಶ್ರಿಶಂಕುವಾಗಿ ನರಾಳದನಲ್ಲವೇ! ಆದರೂ ಕೊನೆಗೆ ಸಾಹಸದಿಂದ ಆ ಬಂಡೆಯನ್ನು ಸೀರಿ, ಇಲ್ಲಿ ಬೇರೂರಿ ನಿಂತೆ.”

ಅಹುದಹುದು— ಈ ಭರತಶಿಂಡಕ್ಕೆ ಬಂದವರೆಲ್ಲ ಹಾಗೇ ಮಾಡಿ, ಉಂಡ ಮನೆಗೆರಡು ಬಗೆದರು. ಉತ್ತರದಿಂದ ದಕ್ಷಿಣಕ್ಕೆ ಬಂದವರೂ ಅದೇ ಹಾದಿ ಹಿಡಿದರು. ಇದು ಸೋಜಿಗದ ಸಂಗತಿಯಲ್ಲ, ವಿಷಾದದ ಸಂಗತಿ.”

“ಪ್ರತಿಯೊಂದರಲ್ಲಾ ನಿನ್ನ ತರ್ಕರಿಂತಿ ಬೇರೆ. ಇರಲಿ, ನಾನು ಇಲ್ಲಿ ನೀಲಸಿ ಮೂರೆ ಸಾವಿರ ವರ್ಷಗಳಾದುವು. ಅದಾದರೂ ಸೋಜಿಗದ ಸಂಗತಿಯಲ್ಲವೇ! ಅದರಿಂದಲಾದರೂ ನಾನು ಈ ನಾಡಿಗನೇ—ಎಂದು ತಿಳಿಯಬೇಡವೇ? ತಿರುತಿರುಗಿ ನೀನು ನನ್ನನ್ನು ಏಕೆ ಪರದೇಶಿಯೆಂದು ತೀಳುಯ್ಯುವೇ?”

“ಕೆಂತೆ ಪುರಾಣ! ಮೂರು ಸಾವಿರ ವರ್ಷವೇ ನಿನಗೆ!”

“ಅದರಿಂದಳ್ಳವೇ ಶ್ರೀಕೃಷ್ಣನು ನನ್ನಂತೆ ತಾನು—ಎಂದುದು. ಉಧ್ವರ ಮೂಲ....”

“ಸಾಕು ಬಿಡು. ಅವನ ವಿಚಾರ ಬೇಡ. ಅವನೇನೂ ಅಂದಾನು. ವೃಂದೆಯ ಪೂನ ಹರಿಸಿ, ಧರ್ಮರಾಯನಿಂದ ಸುಖಾದಿಸಿದಾತ. ಧರ್ಮಶಾಸ್ತ್ರವು ಅವನಿಗಾಗಿ ಹುಟ್ಟಿರಬೇಕು.”

“ಅವನ ವಿಚಾರ ಬಿಡುತ್ತೇನೆ. ಈ ನಾಡನ್ನು ಆಳಿದ ಕದಂಬರು—ನನ್ನ ಮುಂದೆ ನಲಿದವರು. ನಾನು ಇಲ್ಲಿ ನೆಲೆಯಾರಿದ ಬಳಿಕ ಎನ್ನು ಯಾಷಿಗಳು ನನ್ನ ನೇರಳಲ್ಲಿ ಬೆಳಕನ್ನು ಕಾಣಲಿಲ್ಲ! ಎಷ್ಟು ದಣಿದ ಜೀವಿಗಳು ತಂಪುಣಲಿಲ್ಲ!”

“ನಿನ್ನ ಆಶ್ರಯದ ವಿಚಾರ ಬಿಡು. ಈ ಮಳೆ ಬಾರದಿದ್ದರೆ ನಿನ್ನ ಶಿಷ್ಯರ ಉಪಕೃತಿಯನ್ನು ನಿನ್ನ ಮೂಗು ಎಂದೂ ಮರೆಯುವಂತಿರಲಿಲ್ಲ!”

“ನಾನೇನು ತನ್ನ ಮಾಡಿದೆ? ನನ್ನನ್ನು ತಂದುದೊಂದು ಪಕ್ಕಿ. ಆ ನೀನಷಿಗೆ ಪಕ್ಕಿ ಸಂಕುಲಕ್ಕೆ ನಾನು ಆಶ್ರಯಿಸಾದೆ. ನೀನು ಬಲು ಕೂರಿ. ತನಿಖಿಗೆ ಮುಂಚಿತವಾಗಿ ತೀವ್ರೀಯುವ ನಾಯಾಧೀಶನಂತೆ ಕಾಣುವೆ.”

ಅದರ ಆರೋಪ ನನ್ನ ಹೆಮ್ಮೆಯನ್ನು ಚುಚ್ಚಿತು. ನನಗೆ ಉತ್ತರ

ದವರ ಮೇಲೆ ತುಸು ವೇರವಿತ್ತುದರೂ ಹೀಗೆ ಬಹಿರಂಗಪಡಿಸುವುದು ಉಚಿತವಲ್ಲಿಂದು ತಿಳಿದು “ಆಗಲ, ನಾನು ವರೋನಿಯಾಗಿ ಕೇಳುವೆ. ನೀನೆಲ್ಲವನ್ನೂ ಹೇಳಬಿಡು” ಎಂದೆ.

“ನಾನೊರು ವರ್ಷಗಳ ಬೆಳವಣಿಗೆಯಂದ ನಾನೊಂದು ಜ್ಯಾಪ್ತಾರವಾಗಿ ಬೆಳಿದೆ. ನನ್ನ ಆವರಣಕ್ಕೆ ಮನಸೋತ್ತಮ ಓವರ್ ಇಂಫಿಯೇ ನನ್ನ ಡಿಯಲ್ಲಿ ಬಂದು ನೆಲಸಿದನು. ಅವನ ಅನೇಕ ಶಿಷ್ಯರು ಇಲ್ಲಿ ಜ್ಞಾನಾರ್ಥಕನೆ ಮಾಡಿದರು.”

ಆ ಇಂಫಿಯೆ ಉತ್ತರದವನೇ?”

“ಅಹುದು.”

“ಬ್ರಾಹ್ಮಣನೇ?”

“ಹೂಂ.”

“ಸಮನೇ—ಉತ್ತರದ ಬ್ರಾಹ್ಮಣರನ್ನು ಬೌದ್ಧರು ಓಡಿಸಿರಬೇಕು. ಆ ಬುದ್ಧಿಯು ಶಾಕ್ಷಯುನಿಗೆ ಬಂದುದು ನಿನ್ನಂತಹ ‘ಬೋಧಿ’ ವೃಕ್ಷದ ಸೆರಳಲ್ಲಿ. ಅದರಿಂದ ಈ ನಿನ್ನ ಯುಷಿಯು ಇನ್ನೊಂದು ಬೋಧಿ ವೃಕ್ಷದ ಕೆಳಗೆ ಕುಳಿತು ಇಲ್ಲಿನ ದ್ರಾವಿಡರನ್ನು ಓಡಿಸಲು ಯಶ್ವಿಸಿರಬೇಕು.”

“ಭೀ—ಅವನ ಮೇಲೀಕೆ ರೇಗುವೆ? ಅವನ ಯಾಗಿಂತೆಯ ಕುರುಹನ್ನು ನೀನು ಬಳಿಯಲ್ಲಿ ಕಾಣುವಿಯಂತೆ. ನನ್ನ ತೊಗಟೆಯ ಮೇಲೆ, ಅನೇಕ ಸಂಸ್ಕೃತ ಯುಕ್ತಾಗಳನ್ನು ಕಾಣುವೆಯಂತೆ. ಈ ತಾವು ಬಲು ದೊಡ್ಡ ಆಶ್ರಮವನೆನಿಸಿತು, ವಿದ್ವಾಲಯವನೆನಿಸಿತು. ಆ ಯುಷಿಯು ತೀರಿದ ಮೇಲೆಯೂ ಅವನಿಂದಾಗಿ ಜನರು ನನಗೆ ಪ್ರದಕ್ಷಿಣ ಬಂದು ಪೂಜಿಸುವಂತಾಯಿತು.”

“ತುಸು ಮೇಲ್ಮೈಗೆ ಮಾತನಾಡು. ಈಗಿನ ಕಾಲದಲ್ಲಿ, ಜನರು ನಿನ್ನ ಡಿಯಲ್ಲಿ ನೆರಿದರೆ, ನರಬೀಟಿಯಾಡುತ್ತಾರೆ. ಇರಲಿ, ಆ ಯುಷಿಯು ಬಂ

ದಾಗ, ಈ ನಾಡಿಗರೇನು ಮಾಡಿದರು? — ಆಗಿನ ದ್ವಾರಾವಿಡರು?”

“ಅವರು ಅವನ ಶಿಷ್ಯರಾಗಿ, ಅವನಿಂದ ಸಂಸ್ಕೃತರಾದರು! ಅವರ ಉದ್ಧಾರಕಾಗಿ ಆ ಯಾಷಿಯು ಎಷ್ಟೊಂದು ಹೆಣಗಾಡಲಿಲ್ಲ. ಮೊದಲಿಗೆ ಉರಿನ ಅರಸನನ್ನು ತಮ್ಮ ತಪೋಬಳದಿಂದ ಬ್ರಹ್ಮಣ ಧರ್ಮಾಯನಾಗಿ ಮಾಡಿಕೊಂಡು....”

“ಸೋಮರಸದಿಂದಲೇ? ಹೋಗಲಿ, ನಿನಗೆ ಎಷ್ಟು ಕಾಲ ಈ ಮನ್ಯಜೀ ದೊರೆಯಿತು....”

“ಆ ಯಾಷಿಯ ಒಳಕ, ಉರುವರು ನನಗೇನೇ ಜನಿವಾರ ತೊಡಿ ಸಿದರು — ಉವನಯನ ಮಾಡಿದರು.”

“ಹೋ ನೀನು ವಟ್ಟವೃಕ್ಷವೇಸಿದೆಯಾ? ಅದರಿಂದ ವಿವ್ರನೂ ಅಡೆಯಿಲ್ಲವೇ?”

“ಬೇವಿನ ಮರವನ್ನು ಜತೆಗೆ ತಂದು ನಟ್ಟರು. ನನಗೆ ಲಗ್ನವಾ ಡಿಸಿದರು. ಆದರೆ ಅಲ್ಲಕಾಲಕ್ಕೆ ಮಾತ್ರ ಅದರ ಜೀವ ಉಳಿಯಿತು. ನನ್ನ ಬಳಿಯಲ್ಲಿ ನಾಗ ಮೂರ್ತಿಗಳನ್ನು ತಂದಿರಿಸಿದರು.”

“ಹೋ—ನಾಗಕನ್ನೇಯರಸ್ನು ಮೋಹಿಸಿದ ಅಜುಂನನೇ ನೀನು? ಆದರೆ ಈಗೆಲ್ಲ ಆ ಮೂರ್ತಿಗಳು?”

“ನನ್ನ ಬೇರುಗಳ ಗಭದಲ್ಲಿ ಸೇರಿ ಮಿಲನವಾಗಿದ್ದಾರೆ. ನಾನಿಗೆ ಆಗಿನಂತಿಲ್ಲ. ಆಗಿನ ನನ್ನ ಮುಖ್ಯ ಕಾಂಡವೇ ಅದ್ದುತಾಕಾರವಾಗಿತ್ತು. ಅದು ಜೀವಂತವಾಗಿರಲು ನಾಗಗಳ ಆವಾಸವೇ ನಾನಾಗಿದ್ದೆ. ಆದರೆ ಈಗ ನಾನು, ನಾನಾ ಎಡೆಗಳಿಗೆ ಬೇರುಗಳನ್ನು ಚಾಚಿ ಸಾವನ್ನು ಧಿಕ್ಕರಿಸಿ, ಕಾಂಡವನ್ನು ಬೆಳೆಸಿ ವಿಸ್ತೃತ ಜೀವನ ಮಾಡುತ್ತಿರುವೆನೆ.”

“ನಿನ್ನ ನಾಗಕನ್ನೇಯರಿಂದ ಕಡಿಸಿಕೊಂಡು ಸತ್ಯವರ ಸಂಪೂರ್ಣದು?”

“ಹಾಗೆ ಒಬ್ಬಿಬ್ಬರು ಸತ್ತಿರಬಹುದು. ಆದರೆ ನನ್ನ ನೆರಳಿನ ಅಡಿಯಲ್ಲಿ ಆನಂದಪಟ್ಟಿವರ ಸಂಖ್ಯೆ ಸಹಸ್ರರೆಂಬುದನ್ನು ಮರೆಯುವಿಯಾ?”

“ನಾನು ಇಲ್ಲಿ ಬಂದು ಆದುಡೂ ಅಷ್ಟೆಲ್ಲಿದೆ. ನಿನ್ನ ಉಪಕಾರದ ಸವಿಯನ್ನು ನಾನಂತು ಕೆಂಡಾಯಿತು.”

“ಹಾಗಾದರೆ—ನನ್ನನ್ನು ಪೂಜಿಸಿದ ಬಂಜೆಯರು ತಾಯಂದಿರಾದುದು ಸುಳ್ಳೀ?”

“ಅದೇನು ಕಂತೆ?”

“ಕೇಲವು ಶತಮಾನಗಳ ಹಿಂದೆ ಇಲ್ಲಿ ಇನ್ನೊಬ್ಬ ಸಾಧು ಬಂದು ನೆಲಿಸಿದನು. ಅವನ ಬಳಿಗೆ, ಈ ಉರಿನ ಬಂಜೆಯೊಬ್ಬಳು ಬಂದು ಶಿಶು ಭಿಕ್ಷೆಯನ್ನು ಬೇಡಿದಳು. ಅದಕ್ಕೆ ವನ್ನು “ಈ ಅಶ್ವತ್ಥ ವೃಕ್ಷಕ್ಕೆ ನೂರೆಂಟು ಬಾರಿ ಸುತ್ತು ಬಾ, ಕೇಲವು ಕಾಲ” ಎಂದನಂತೆ. ಆಕೆಯು ಅನುದಿನವೂ ಹಾಗೆ ಮಾಡಲಾಗಿ, ಬಂದು ದಿನ ಬಸುರಿಯಾಗಿ, ತಾಯಿಯಾದಳು. ಅಂದಿನಿಂದಲೂ ಬಂಜೆಯರು ನನಗೆ ಮನ್ನಣಿ ಸಲಿಸುತ್ತ ಬಂದಿದ್ದಾರೆ.”

“ಈಗಲೂ ನಿನಗೆ ಸುತ್ತುಬರುವರೇ?”

“ಅದು ಅವರವರ ವಿಶ್ವಾಸ.”

“ಹಾಗೆನ್ನಬೇಡ—ನಿನ್ನ ಸುತ್ತು ಬಂದ ಬಂಜೆಯರೆಲ್ಲರೂ ತಾಯಾದರಿನ್ನತ್ತೀಯಾ?”

“ಒಬ್ಬಕೆ ಮಾತ್ರ ಆಗಲ್ಲ. ಅವಳು ನನ್ನಂತಹ ವಿಶಾಲ ವೃಕ್ಷಕ್ಕು ಸುತ್ತು ಬರಲಾರದೆ, ನನ್ನದೇ ಒಂದು ಗಿಡವನ್ನು ನಟ್ಟು, ಅದರ ಸುತ್ತು ಬಂದಳು. ಆ ಯಾಷಿಯು ನನ್ನ ಸುತ್ತು ಬರಲು ಹೇಳಿದ್ದನೇ ವಿನಾ, ಯಾವಾವ ಅಶ್ವತ್ಥವೆನ್ನಲಿಲ್ಲ.”

“ಬಂಜೆಯರ ಬದಲು ಗಭೀಣಿಯರೇ ನಿನಗೆ ಸುತ್ತುಬಂದರೆ,

ತಾಯ್ತನ ಅಳಿಯಲೂ ಅಡ್ಡಿಯಿಲ್ಲ.”

“ಹಾಗೋವೈ ಆಯಿತೆಂದು ತಿಳಿಸಲು ನನಗೆ ತುಂಬ ವ್ಯಧೆಯಾಗುತ್ತದೆ.”

“ವ್ಯಧೆಯಾಗುವುದಿಲ್ಲ, ನಾಚಿಕೆಯಾಗಬೇಕು. ಇರಲಿ, ಈಗ ನಿನ್ನಲ್ಲಿನ ಬ್ರಹ್ಮರಾಕ್ಷಸನ ಕೆಯೇನು? ನೀನೇ ಆ ರಕ್ತಸನೇ, ಅಥವಾ ನಿನ್ನಲ್ಲಿ ಆವಾಸವಿರುವ ಬೇರೆ ಪ್ರೀತಾತ್ಮರುಂಟಿ?”

“ಬಲು ಹಿಂದೆ, ಯಾವನೋ ಒಬ್ಬ ಬ್ರಹ್ಮಚಾರಿಯು, ನನ್ನ ರೆಂಬಿಗೆ ಜೊತೆ, ಆತ್ಮದಾತ್ಮ ಮಾಡಿಕೊಂಡನು. ಆ ದಿನದಿಂದ ಅವನ ಪ್ರೀತ ಬ್ರಹ್ಮರಕ್ತಸವಾಗಿ ನನಗೆ ಅಂಟಿದೆಯೆನ್ನತ್ತಾರೆ. ಇದು ಮಾಡಿಕೆಯ ಮಾತ್ಸ್ವ! ಅಂದಿನಿಂದ-ಬ್ರಹ್ಮಚಾರಿಯಾಗಿ ಸತ್ತರೆ ಸದ್ಗತಿಯಿಲ್ಲ ಎನ್ನತ್ತಾರೆ. ಹೆಚ್ಚೇನು—ನನ್ನ ಜತಿಗೆ ಬೇವಿನ ಗಿಡ ನಟ್ಟ ಲಗ್ನಮಾಡಿಸಿದುದಾದರೂ ಅದಕ್ಕೇನೆ.”

“ಹೂಂ, ನಿನ್ನ ಆಯುಷ್ಯದ ದೀಪಾಂನುಭವ, ಆ ಬೇವಿನ ಕಹಿ ಅನುಭವಗಳು ಸೇರಿಕೊಂಡು ಬಾಳಿನ ಪಾಕ ಕಹಿಯೆಂದು ತಿಳಿದರೋ ಏನೋ!”

ಅದಾಗಲೇ ಬೆಲ್ಲಿಮೂಡುವ ಚಿಹ್ನೆ ಕಾಣಿಸಿತು. ಆ ವ್ಯಕ್ತಕ್ಕೆ ಬೆದರಿಕೆಯಾಗುತ್ತಿದ್ದಂತೆ ಅದರ ಸ್ವರದಿಂದ ಕಾಣಿಸಿತು. ಅದು ಧರಧರಿಸುತ್ತೆ “ಅಜ್ಞಾ, ನೀನು ನನ್ನನು ಬೇಕಾದಂತೆ ಹಳಿ. ಅದರೂ ತೀರ ಅಥವಾನಿಗೂ ಬಾಳಿನಮೇಲೆ ಮಾನೃತೆಯಾಗಲಿಲ್ಲವೇ? ಈಗಂತು ನನಗೆ ಮೊದಲ ಯುಗಗಳ ಪೂಜಿ, ಸಮಾನುಗಳನ್ನು ಸಲಿಸುವವರಿಲ್ಲ. ನನಗೆ ‘ಪಿಂಚನು’ ಬಂದಂತಾಗಿದೆ. ಆದರೂ ಬದುಕುವ ಆಸೆ ಕಾಡುತ್ತಿದೆ. ಅಮರವಾಗಿ ಬದುಕುವ ಆಸೆಹೋಗದಿಲ್ಲ! ಅದನ್ನ ಕಾಯಲಾರಿಯಾ?

“ನಿನಗೂ ಸಾಮಿನ ಭೀತಿರ್ಮೀ? ಕಟ್ಟಿಗೆಗೂ ಕೂಡ ಬರಿಬಾರದ

ನಾರುಜಾತಿ ನೀನು, ಹೊಮೆಕ್ಕೆ ಸಮಿಧೀಯಾಗಿ ಬಳಸಿದರೂ ಉರಿಯಾದ ಹೊಗೆಯಾಗ ತೇಲುವ ಜಾತಿ ನಿನ್ನದು. ಹಿಂದಕ್ಕೆ ನಿನ್ನನ್ನು ಪೂಜಿಸಿದ ಆಯ್ದರು, ಸಿಂಧುದೇಶದ ದ್ವಾರಿದರನ್ನು ನಿನ್ನ ಹೊಗೆಯಿಂದಲೇ ಉರುಬಿಡಿಸಿದರು. ಈಗ ನಿನಗೇನು ಸೆವಿನ ಪ್ರಸಂಗ?"

"ಅಣ್ಣಾ—ನನ್ನನ್ನು ಬರಿದೆ ಇರಗೊಟ್ಟರಿ ಹೇಗಾದರೂ ಬದುಕಬಲ್ಲಿ. ಹಳಬನು ನಾನು, ಪುರಾಣವ್ಯಕ್ತಿ—ಎಂಬ ಮನ್ನಾಣಿಯಿಂದಲಾದರೂ ನಾಡಿನ ಕೊಡಲಿರಾಮಾರಿಂದ ಪಾರಾಗಬಲ್ಲಿ. ಆದರೆ ನಿನ್ನ ನಾಸ್ತಿಕ ಸರಕಾರಕ್ಕೇನು ನಾವಾಡಲಿ—ಹೇಳು."

"ನನಗೆ ವೊದಲಿಂದಲೂ ಸರಕಾರವೆಂದರೆ ದ್ವೇಷ. ಸರಕಾರಗಳಿಂದರೆ ಅವನಂಬುಗೆ. ಸರಕಾರದ ವೈರಿಗಳು ನನ್ನ ಗೆಳೆಯರೆಂಬುದು ನನ್ನ ತತ್ತ್ವ. ಹೀಗಾಗಿ ಒಮ್ಮೆಗೇ ನನ್ನಲ್ಲಿ ಆ ಅಶ್ವತ್ಥದ ಮೇಲಿನ ಮಮತೆ ಉಕ್ಕಿಬಿಟ್ಟಿತು. "ಹಾಗೇ—ಹಾಗಾದರೆ ಘಟ್ಟನೆ ಹೇಳು. ಆ ಸರಕಾರ ದಿಂದ ನಿನಗೇನು ಉಪದ್ರ ಬರುವಂತಿದೆ—ತಿಳಿಸು. ಈಗಲೇ ಸಾವಿಜನಿಕ ಚೆಳವಳ ಹೂಡುತ್ತೇನೆ."

"ಹಾಗೆ ಅವಸರ ನಾಡಿದಲ್ಲಿ ಕೆಲಸವೇ ಕೆಟ್ಟೇತು. ನನ್ನಿಂದಾಗಿ ಈ ಉರದಾರಿಯು; ಬಳಸಿ, ನನಗೆ ಸುತ್ತುವರಿದು ಬರುವಂತಾಗಿದೆ. ಅದು ನನ್ನ ಕಷ್ಟ. ದಾರಿ ನನ್ನ ಬಳಿಕ ಹುಟ್ಟಿದುದು. ಈಗ ಇಲ್ಲಿಗೆ ಗವನರೇಶೀ, ವಾಯಸರಾಯರೀ ಬರುವರಂತೆ. ಅವರಿಗಾಗ ನೇರದಾರಿಯನ್ನು ನಿರ್ಮಿಸುಲು ನನ್ನನ್ನು ಕಡಿಯಲು ನಿರ್ಧರಿಸಿದ್ದಾರೆ. ಯಾರ ಭೀತಿಯೂ ಇಲ್ಲದೆ ಈತನಕ ಬದುಕಿದ ನಾನು, ವೋಟರುಗಳ ದಾರಿಗಾಗ ಸಾಯಬೇಕಾಯಿತೆ! ಇಂಥ ಹೀನ ಮೃತ್ಯು ನನಗೆ ಸನ್ನಹಿತಾಗಬೇಕೇ?"

ಅದನ್ನು ಕೇಳುತ್ತಲೇ ನನ್ನ ಕ್ರಾಂತಿ ಬಂಧು ದೇಶಭಕ್ತಿಗಳು ಉಕ್ಕೆ

ಕೋಡಿಹರಿದುವು. “ಆಗಲೇ ಪತ್ರಿಕೆಗಳಿಗೆ ಬರೀಯುತ್ತೇನೆ; ಕಂಡಕಂ ದವರನ್ನು ನಿಲ್ಲಿಸಿ ‘ಈ ಸದ್ಯದ ಪರಿಸ್ಥಿತಿ’ಯ ಮೇಲೆ ಉಪನಾಯಕ ಹೂಡುತ್ತೇನೆ; ಸತ್ಯಗ್ರಹಕ್ಕೂ ಮುಂದೇನೆ. ಬಾಟನಿಶಾಸ್ತ್ರದ ತವರೂರಾದ ಅಶ್ವತ್ಥ, ಹಿಂದೂಧರ್ಮದ ನೆಲೆಯಾದ ಅಶ್ವತ್ಥ, ಪಶುಪತ್ರಿ, ವೃಗ್ವಿ ಹಂಗಮಗಳ ಆಸರೀಯಾದ ಅಶ್ವತ್ಥ, ಅನೇಕ ಬರಹಗಳಿಂದ ಪ್ರಾಕ್ತನ. ವಿನುಶೀಗೆ ಅವಶ್ಯವಾದ ಅಶ್ವತ್ಥ — ಇದು ನಾಲ್ಕು ಕ್ಷಣಿದ ವೋಟರಿನ ಅವಘಾತಕ್ಕೆ ಗುರಿಯಾಗಬೇಕೆ? Ancient monuments act ಗೆಂಡು ಏಕೆ ಸೇರಬಾರದು!” ಎಂದು ರೀಗಬಿಟ್ಟೆ. ನನ್ನ ಭೀಕರ ದೇಶಭಕ್ತಿಯ ರೊಣಾವೇಶದಲ್ಲಿ ಅದಕ್ಕೆ ವಿಶ್ವಾಸವಾಯಿತು. ಜತಗೆ ಗಾಬರಿಯೂ ಆಯಿತು. ಅದೆಂದಿತು:

“ಅಣ್ಣಾ-ನೀನು ಈ ನಾಡಿನ ಪರಶುರಾಮನಾಗಬೇಡ! ತುಸು ಸಾವಧಾನ ತಾಳು. ಚೆಳವಳಿದಿಂದ ಕಾರ್ಯ ಸಾಧನೆಯಾಗದು. ಇನ್ನು ಥಿದಿರುವುದು ಬರಿಯ ಹತ್ತು — ಹದಿನ್ಯೇದು ದಿನಗಳು. ನನ್ನನ್ನು ಬಂದು ಅಳೆದುಹೋಗಿದ್ದಾರಿ. ಉಪಾಯದಿಂದ ಈ ಕೆಲಸವನ್ನು ಸೂಚಿಸಿದ ಪಟ್ಟಿಕ ವರ್ಕ್‌ ಎಂಜಿನಿಯರನ್ನು ತಡೆದರೆ ಆಗುತ್ತದೆ.....

ಅಂದರೆ ನೋಡು—ಆತ ತಾಜಾ ಬಾಹ್ಯಣಿ. ಅದರಲ್ಲಿ ‘ಅಯ್ಯಾರ’ ಹಳೆಯ ನಂಬುಗೆಗಳಿಗೆ ತವರುವನನೆ. ನೀನು ಅಂಥವರ ಮನೆಯಲ್ಲಿ ಈ ದಿನವೇ ಸೇರಿ, ಅವರ ಶ್ರದ್ಧಾಳು ಮದದಿಯನ್ನು ಕಂಡು, ಸಾಮುದ್ರಿಕನಾಗಿ ಭೀತಿಗೊಳಿಸು. ಆಕೆ ಗಭೀರಣಿ. ‘ನಿನ್ನ ಪತಿಯು ಬ್ರಹ್ಮಹತ್ಯೆ ಮಾಡಲು ಅಣಿಯಾಗಿದ್ದಾನೆ. ಅದರಿಂದ ನಿನ್ನ ಸಂತಾನಶ್ರೀ ನಾಶನಾ ಗುವುದೆಂದು ಹೇಳಿ ಬಂದರೆ ಸಾಕು” — ಎಂದು ಉಪಾಯ ಹೇಳಿತು.

ನನಗೆ ಆ ನಾಟಕ ಕಷ್ಟವೆಂದೂ, ಪರಾಕ್ರಮದ ಚಿಹ್ನೆಗಳಿಗೆ ಅನಿಸಿತು. ಆದರೆ ದೀರ್ಘಾರ್ಥೀಗಳನೆ ಮಾಡಿದೆ. ಮೂರು ಸಾವಿರ ವರ್ಷ

ಗಳ ಕಾಲ, ಅಚ್ಚು ಇಯದೆ ನಿಂತು, ನಮ್ಮ ನಾಡಿನ ಜೀವನವನ್ನು ಕಂಡು, ಅದರ ಮನು ಸಾನವನ್ನು ಕಂಡುಹಿಡಿದ ಆ ಮರದ ತೀವ್ರಾನ ಸಮನಾಗಿ ಕಂಡಿತು. ಧರ್ಮ, ನಂಬಿಗೆಗಳು—ಜನರ ಕಂಕುಳು ಕುಳಿ, ಕತ್ತುಗಳಿಂದ್ದಂತೆ! ಅಲ್ಲಿ ಕಚಕುಳಿ ಮಾಡಿದರೆ ಎಂಥ ಜಟ್ಟಿಯ ಮುಷ್ಟಿ ಹಿಡಿತವೂ ತಪ್ಪುತ್ತದೆ ಎಂದೋಷಿದೆ.

ಆಗ ಬೆಳ್ಳಿ ಮಾಡಿತ್ತು. ವಾಣಿಯು ಅದೃಶ್ಯವಾಯಿತು. ನಾನೂ ಸಫಲವನ್ನು ಬಿಟ್ಟೇ. ಪರನಾಡಿನಲ್ಲಿ ಸಾಮುದ್ರಕನಾಗಿ, ಎಂಜಿನಿಯರನ ಮಾಡಿಯನ್ನು ಭೀತಿಗೊಳಿಸಿದೆ. ಭವಿಷ್ಯದ ಫಲ ನಿರೀಕ್ಷಣೆಗಾಗಿ— ಅದೇ ಉರಿನಲ್ಲಿ ಕಾದು ಕುಳಿತೆ. ಹದಿನ್ಯೆದು ದಿನಗಳು ಕಳೆದುವು. ಗವರ್ನರರು, ಪಾಯಸರಾಯರು ಸೇರಿಕೊಂಡೇ ಬಂದರು. ಅವರೂ ಅಶ್ವತ್ಥವೃಕ್ಷ ಅರ್ಥಪ್ರದಕ್ಷಿಣೆ ಬಂದೇ ಹೋದರು. ಅದನ್ನು ಕಡಿಯಲು ಅಂದಾಜುಮಾಡಿದ ಹಣವನ್ನು, ಅದರ ಅಲಂಕಾರಕ್ಕಾಗಿ ಆದಿನ ಬಳಸಿದರು. ಹೆಚ್ಚೇನು— ಅದರ ವಿಚಿತ್ರ ಆಕಾರವನ್ನು ಕಾಣಲು ಅವರುಗಳೇ ಕಾರಿನಿಂದ ಕೇಳಿಕ್ಕು ಇಳಿದರು. ವಿಸ್ತೃಯವುಟ್ಟರು!

ನನಗೆ ಆ ದಿನ ಉಂಟಾದ ಹೆಮ್ಮೆ ಆ ವೃಕ್ಷಕ್ಕಾದ ಹರಣಕ್ಕಿಂತ ನೂರುಡಿ. ನಾನು ಅಂದೇನೆ ನಿಶ್ಚಯಿಸಿದೆ— ಈ ನಾಡಿನಲ್ಲಿ ಯಾವ ಉಪದ್ರವಗಳ ಮಾಡುವುದಾದರೂ, ಧರ್ಮ, ಶ್ರದ್ಧೆ, ಗಳ ಹೆಸರಿನಲ್ಲೇ ಅದನ್ನು ನಡೆಯಿಸಬೇಕೆಂದು ಪಣತೋಟ್ಟಿ.

